

## ‘ಮಲೆಗಳಲ್ಲಿ ಮದುಮಗಳು’

### ಒಂದು ಮರು ಓದು

ಜಿ. ರಾಜಶೇಖರ

ಕುವೆಂಪು ಅವರ ಬರಹಗಳಲ್ಲಿ ಮಲೆನಾಡು ಪ್ರತಿಯೆ, ರೂಪಕ, ಸಂಕೀರ್ತನೆ ಇವೆಲ್ಲದರ ಜೊತೆ ವಾಸ್ತವದ ಜಗತ್ತಿನಲ್ಲಿ ಇರುವ ಒಂದು ಭೌಗೋಳಿಕ ಪ್ರದೇಶವೂ ಆಗಿ ಕಾಣಿಸಿಕೊಳ್ಳುತ್ತದೆ. ಮಲೆನಾಡಿನ ಏಕಾಂತ, ಈ ಲೇಖಕನನ್ನು ಆಧ್ಯಾತ್ಮದ ಅನುಸಂಧಾನದಲ್ಲಿ ತೊಡಗಿಸಿದರೆ, ಅದರ ನೀರವ ಹೊನ, ಅವರಿಗೆ ಧಾರ್ಮದಂತ ಭಾಸವಾಗುತ್ತದೆ. ಮಲೆನಾಡು ಕುವೆಂಪು ಅವರ ನೆನಪು ಮತ್ತು ಕನಸು; ಜೊತೆಗೆ ಅದು ವರ್ತಮಾನದ ಈ ಕ್ಷಣಿದ ಹದಗೆಟ್ಟಿ ಇರಸಿಕೊಂಡು ಹೊದು. ಇದನ್ನೆಲ್ಲ ಒಂದೇ ಉಸಿರಿನಲ್ಲಿ ಹೇಳುವ ‘ಹೋಗುವನು ನಾ’ [ರೇಖಿಜಿ] ಎಂಬ ಕವಿತೆಯಲ್ಲಿ ಕವಿ ತನ್ನ ಆದರ್ಶದ ಮಲೆನಾಡನ್ನು ಹೀಗೆ ಬಣ್ಣಿಸುತ್ತಾರೆ:

‘ಅಲ್ಲಿ ಇಂತಿರಬೇಕು, ಇಂತಿರಬಾರದಂಬುದಿಲ್ಲವೇ  
ಅಲ್ಲಿ ಹೊರೆ ಹೊಕೆಯಿಲ್ಲ; ಶಾಸ್ತ್ರದ ವಿಧಿನಿಷೇಧಗಳಿಲ್ಲವೇ  
ಜಾತಿಗೀತಿಯ ವೇದಭೇದದ ಕಟ್ಟಿ ಕಟ್ಟಿ ನಿಲ್ಲದ್ದೆ  
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದ್ದೆ’

[ಕುವೆಂಪು ಅವರ ಆಯ್ದು ಕವಿತೆಗಳು-ಅಕ್ಷರ ಪ್ರಕಾಶನ ಹೆಸ್ತಿಂದು,  
೨೦೦೯-ಪ್ರಂಥ ಶಿಖ]

ಕವಿತೆಯ ಬಗ್ಗೆ ತನ್ನ ಲೇಖನವೊಂದರಲ್ಲಿ ವಿಮರ್ಶಕ ಟಿ.ಪಿ.ಅಶೋಕ್, ಈ ಸಾಲುಗಳನ್ನು ಉದ್ದರಿಸಿ, ‘ಇವನ್ನು ಓದುತ್ತಿದ್ದಂತೆ ಕುವೆಂಪು ಅವರು ಇಲ್ಲಿ ಯಾವ ಮಲೆನಾಡನ್ನು ಧ್ಯಾನಿಸುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ’ ಎಂದು ಹೇಳಿರುವುದು ಸರಿಯಾದ ಮಾತು. [ಕಾವ್ಯ ಪೀಠಿ-ಅಕ್ಷರ ಪ್ರಕಾಶನ- ೨೦೧೫, ಪುಟ ೩೪]. ಮಲೆನಾಡಿನ ಹಳ್ಳಿಗಳ ಸಾಮಾಜಿಕ ಕಟ್ಟಪಾಡು, ಜಾತಿ ತಾರತಮ್ಯ, ರೀತಿ ರಿವಾಜು, ಪ್ರತ ಆಚರಣೆ ಮುಂತಾದವುಗಳ ಜೊತೆ ಮಲೆನಾಡಿನ ವಿವಿಧ ಸಮುದಾಯಗಳ ವಿಶಿಷ್ಟ ಅಡುಗೆ ಬಗ್ಗೆ ಕೊಡ ಕುವೆಂಪು ಬರೆದಿದ್ದಾರೆ. ಅವರ

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮಲೆನಾಡಿನದ್ದೇ ಪ್ರಥಾನ ಭೂಮಿಕೆ; ಮಲೆನಾಡು ಕುವೆಂಪು ಅವರಿಗೆ ಸ್ವಾಯಂತ್ರ್ಯ, ಸ್ವಾತಂತ್ರ್ಯ ಮತ್ತು ಸಹಬಾಳ್ಳೆಯ ಒಂದು ಸಾಧ್ಯತೆ; ಜೊತೆಗೆ, ಜಿದ್ದು, ಜಾತಿ, ವೃಷಭರ್ಮ, ಲೈಂಗಿಕ ಬಯಕೆ, ಆಸ್ತಿ, ಬಡತನ ಮತ್ತು ಭೂಮಾಲಕರ ದಬ್ಬಾಳಿಕೆಗಳ ವರ್ತಮಾನದ ಸ್ಥಿತಿ ಎಂಬಂತೆಯೂ ಅವರು ತಮ್ಮ ಕಾದಂಬರಿಯಲ್ಲಿ ಮಲೆನಾಡನ್ನು ಚಿತ್ರಿಸಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮಲೆನಾಡು, ಮನುಷ್ಯ ನಿಸರ್ಗದ ಜೊತೆ ಹೊಂದಿಕೊಂಡು ಬಾಳುವ ಒಮ್ಮೆಯೈ ಕೇವಲ ತನ್ನ ಉಳಿವಿಗೋಸ್ಕರ ನಿಸರ್ಗದ ಜೊತೆ ಸೇಣಿಸಾಡುತ್ತ, ಬದುಕುತ್ತಿರುವ ಒಂದು ಪ್ರದೇಶ. ಈ ಮಲೆನಾಡನ್ನು ಹಾಲೀ ಕನಾಟಕದ ಮತ್ತು ಭಾರತದ ಭೂಪಟಗಳಲ್ಲಿ ಸಹ ಗುರುತಿಸಬಹುದು. ಸರಳವೂ ಸ್ವಯಂವೇದ್ಯವೂ ಆಗಿರುವ ಈ ಸಂಗತಿಯನ್ನು ಹೇಳುತ್ತಿರುವುದಕ್ಕೆ ಒಂದು ಕಾರಣವಿದೆ. ಇರ್ಲಿರ ಸುಮಾರಿಗೆ, ಸರಕಾರ, ಪಟ್ಟಿಮ ಘಟ್ಟದ ಆಸುಪಾಸಿನಲ್ಲಿರುವ ಜೆಕ್ಕಮಗಳಾರು, ಶಿವಮೋಗ್ಗ, ದಕ್ಕಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಹಾಗೆ ‘ರಾಷ್ಟ್ರೀಯ ಉದ್ಯಾನ ಯೋಜನೆ’ಯನ್ನು ರೂಪಿಸಿತು. ಮಲೆನಾಡಿನ ಕಾಡುಗಳ ನಡುನಡುವೆ ಜನ, ಬಹಳ ಹಿಂದಿನಿಂದಲೂ ನೆಲೆಸಿದ್ದು, ಬೇಸಾಯ, ವಾಣಿಜ್ಯ, ತೋಟಗಾರಿಕೆ [ಉದಾ: ಅಡಿಕೆ, ಕಾಫಿ] ಮುಂತಾದ ವೃತ್ತಿಗಳನ್ನು ಮಾಡಿಕೊಂಡಿದ್ದರು. ಮಲೆನಾಡಿನ ಅರಣ್ಯಗಳ ಪೂರ್ವಿ, ಪಾಕ್ಕಿ, ಹುಳುಪ್ಪಟಿ, ಗಿಡ, ಮರ, ಬಳ್ಳಿಗಳ ಜೀವಜಗತ್ತಿಗೆ, ಅಲ್ಲಿ ವಾಸಿಸಿಕೊಂಡಿದ್ದ ಮನುಷ್ಯರಿಂದ ವಿಶೇಷವಾದ ಹಾನಿ ಆಗಿರಲಿಲ್ಲ. ಆದರೆ ಮಲೆನಾಡಿನ ಪರಿಸರಕ್ಕೆ ಅಲ್ಲಿನ ಜನರಿಂದಲೇ ಅಪಾಯಿವಿದೆ ಎಂದು ಯೋಚಿಸಿದ ಸರಕಾರ, ರಾಷ್ಟ್ರೀಯ ಉದ್ಯಾನ ಯೋಜನೆಯ ವ್ಯಾಪ್ತಿಯ ಒಳಗೆನ ಪ್ರದೇಶದಲ್ಲಿ ನೆಲೆಸಿದ್ದವರನ್ನೆಲ್ಲ ಬಲಾತ್ಮಾರದಲ್ಲಿ ಒಕ್ಕಲೆಬ್ಬಿಸಲು ಶುರುವಾಡಿತು. ಹೀಗೆ ಮಲೆನಾಡಿನ ‘ಅಭಿವೃದ್ಧಿ’ಗೆಂದು ಸರಕಾರ ರೂಪಿಸಿದ ಅಂತರಿಗಳನ್ನು, ಮಲೆನಾಡಿನಲ್ಲಿ ಉಗಾಯಿಯಿಂದಲೂ ನೆಲೆಸಿದ್ದ ಸಾವಿರಾರು ಜನರನ್ನು ಅವರು ನಿಂತ ನೆಲದಲ್ಲೇ ನಿರಾಶಿತರನ್ನಾಗಿಸಿತು. ಮಲೆನಾಡಿನಲ್ಲಿ ವಾಸಿಸುತ್ತಿರುವ ಜನಗಳೇ ಮಲೆನಾಡಿನ ಪರಿಸರದ ಶತ್ರುಗಳು ಎಂಬ ಸರಕಾರದ ಅಪಕಳ್ಳನೆಯಿಂದಾಗಿ, ಈಗ ಮಲೆನಾಡಿನ ಪರಿಸರ ರಕ್ಷಣೆಯ ಇಡೀ ಭಾರವನ್ನು ಅಲ್ಲಿ ವಾಸಿಸುತ್ತಿರುವ ಜನರಷ್ಟೇ ಹೊರಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮರು ಓದು, ನಮ್ಮನ್ನು ಅಸ್ವಸ್ಥಗೋಳಿಸುತ್ತದೆ. ಮಲೆನಾಡಿನ ದಟ್ಟವಾದ ಕಾಡು, ಹುಲಿಕಲ್ಲು ನೆತ್ತಿಯಂತಹ ದುಗ್ಂಡು ಗಿರಿಶಿವರಗಳು, ಕಾಡು ಹಂದಿ,

ಕಾಡುಕೋಣ, ಹುಲಿ, ಬೆರತೆ, ಹೆಬ್ಬಾಪು, ನಾಗರಹಾವು ಮತ್ತು ಇತರ ಪ್ರಾಣಿ ಪಕ್ಷಿಗಳು, ಅಲ್ಲಿನ ಗಾಳಿ, ಮಳೆ, ಮಂಜು ಮತ್ತು ಚಳಿ ಹಾಗೂ ಇದೆಲ್ಲದರ ಜೊತೆ ಏಗಿಕೊಂಡು ಬಾಳುತ್ತಿರುವ ಅಲ್ಲಿನ ಜನರು – ಅವರ ಹುಟ್ಟು ಬಾಲ್ಯ ವಿವಾಹ, ಮರಣಗಳಂತಹ ‘ಜೀವನ ಚಕ್ರದ ಆಚರಣೆಗಳು’ ದೃಷ್ಟಿಯಿಂದ ಮಾನಸಿಗಳು – ಇದೇ ಕುವೆಂಪು ಅವರ ಕಾದಂಬರಿಯ ವಸ್ತು. ಆದರೆ ‘ಮಲೆನಾಡು ಒಂದು ರಾಷ್ಟ್ರೀಯ ಉದ್ದ್ಯಾಸ’ ಎಂಬ ಭಾರತ ಸರಕಾರದ ನಿರ್ವಾಚನೆ ಅಲ್ಲಿ ನೆಲೆಸಿರುವ ಮನುಷ್ಯರನ್ನೇ ಮಲೆನಾಡಿಗೆ ‘ಅನ್ಯಾರ್ಥಾಗಿ ಮಾಡಿದೆ. ಕುವೆಂಪು ಅವರ ಕಾದಂಬರಿ ಈಗ ಕೆಲವು ಪ್ರಾಣಿಗಳ ಮಟ್ಟಿಗೆ ಅದ್ಭುತರಮ್ಯ ಕೆಂದೆಯ ಹಾಗೆ ಇದೆ; ಕಾದಂಬರಿಯ ಇನ್ನು ಕೆಲವು ಪ್ರಾಣಿಗಳು ಒಂದು ಅಸಂಗತ ನಾಟಕದಂತಯೂ ಉಳಿದ ಭಾಗಗಳು ಸಂದುಹೋದ ಕಾಲದ ನೆನಪು ಮತ್ತು ಹಂಬಲಗಳ ನಿರೂಪಣೆಯಂತಯೂ ಓದಿಸಿಕೊಳ್ಳುತ್ತವೆ. ಆ ಬಗೆಯು ‘ತಲ್ಲಿನ ಒಂದಿನ ಬದಲು ಸಮಕಾಲೀನ ವಿದ್ಯಮಾನಗಳನ್ನೆಲ್ಲ ಬದಿಗೊಳ್ಳಿ, ರಾಜಕೀಯದ ಕುರಿತು ಸಹ ತಲೆಕೆಡಿಸಿಕೊಳ್ಳಿದೆ, ‘ರಸ್ಯೇಕ ದೃಷ್ಟಿಯಿಂದ’ ಓದುವುದು ಮಾತ್ರ ಈಗ ಕಾದಂಬರಿಯನ್ನು ಓದುವ ಸರಿಯಾದ ವಿಧಾನವೇ?

ಅದು ಹೇಗೂ ಇರಲಿ, ಮಲೆನಾಡಿನಲ್ಲಿ ಜನವಸತಿ ಮತ್ತು ಅದರೊಳಗೇ ಬರುವ ಬೇಸಾಯ, ಸಾಕು ಪ್ರಾಣಿಗಳು, ವ್ಯಾಪಾರ ವಹಿವಾಟಿ ಮುಂತಾದವು ಕುವೆಂಪು ಅವರ ದೃಷ್ಟಿಯಲ್ಲಿ ಅಸಂಗತವೂ ಅಲ್ಲ; ವಿರೋಧಾಭಾಸವೂ ಅಲ್ಲ. ಅವರ ಈ ಕಾದಂಬರಿಯ ಶೀರ್ಷಿಕೆ ಕೂಡ ಮಲೆನಾಡನ್ನು ಕುರಿತ, ಅವರ ಈ ತಿಳುವಳಿಕೆಯನ್ನೇ ಧ್ವನಿಸುತ್ತದೆ; ‘ಮಲೆಗಳಲ್ಲಿ ಮದುಮಗಳು’ – ಈ ಹೆಸರಿನಲ್ಲಿ “ಮಲೆ” ಅರಣ್ಯವನ್ನು ಸೂಚಿಸಿದರೆ, ‘ಮದುಮಗಳು’ ಎಂಬ ಪದ ಸಂಸಾರ ಜೀವನದ ಜೊತೆಗೆ, ನಾಗರಿಕತೆಯ ಬಹು ಮುಖ್ಯ ಆಚರಣೆಯೊಂದರ ಕುರಿತು ಸಹ ಹೇಳುತ್ತದೆ. ಅದಕ್ಕೆ ಸರಿಯಾಗಿ ಕಾದಂಬರಿಯಲ್ಲಿ ಓದುಗಿರಿಗೆ ಎದುರಾಗುವುದು ಕೇವಲ ಒಬ್ಬು ಮದುಮಗಳಲ್ಲ; ಬದಲಿಗೆ ಮದುಮಕ್ಕಳ ಎರಡು ಜೋಡಿ – ಗುತ್ತಿ ತಿಮ್ಮಿಯರದ್ದು ಮದುಮಕ್ಕಳ ಒಂದು ಜೋಡಿಯಾದರೆ ಮುಕುಂದಯ್ಯ ಜಿನ್ನುಕ್ಕರದ್ದು ಇನ್ನೊಂದು ಜೋಡಿ. ಈ ಎರಡು ಜೋಡಿಗಳ ಜೊತೆ, ಕಾದಂಬರಿಯ ಕಥಾನಕ ಪ್ರಾರಂಭವಾಗುವ ವೋದಲೇ ಮದುವೆಯಾಗಿದ್ದರೂ, ಹೊಸ ಮದುಮಕ್ಕಳ ಸಂಭೂತಿ, ಪರಸ್ಪರ ಪ್ರೀತಿ, ಮತ್ತು ಆ ಪ್ರೀತಿಯ ಕುರಿತೇ ಈಷ್ಟ ಸಂದೇಹಗಳಿಂದ ಇನ್ನೂ ಹೊರಬರದ, ಈಗಲೂ ಹೊಸ ಮದುಮಕ್ಕಳ ಹಾಗೆಯೇ ವರ್ತಿಸುವ ಬಿತ ಮತ್ತು ವೀಂಚಲು, ಅವರ ಜೋಡಿ ಕೂಡ ಕಾದಂಬರಿಯ ಕೆಂದೆಯನ್ನು ಬೆಳೆಸುತ್ತದೆ. ಪ್ರೀತಿಯಲ್ಲಿ

ಒಂದಾಗಿರುವ ಈ ಮಾರು ಜೋಡಿಗಳ ಜೊತೆ ಕಾದಂಬರಿಯಲ್ಲಿ ವಿಕೃತ ಶ್ರಂಗಾರದ ನಾನಾ ಬಗೆಗಳು ಸಹ ಜಿತ್ತಿತವಾಗಿವೆ. ವೃದ್ಧಪ್ರಯಾದಲ್ಲಿರುವ ಮದುವೆ ಗಂಡನ್ನು ವಂಚಿಸಿ, ಎಳೆ ಪ್ರಾಯದ ವಥು ಪಲಾಯನಮಾಡುವುದು, ರೋಗಿಸ್ತು ಗಂಡ, ಮತ್ತು ಅವನ ಪತ್ತಿಯ ನೆವರೂತ್ತದ ದಾಂಪತ್ಯ, ಅಕಾಲದಲ್ಲಿ ವಿಧವೆಯಾದ ಯುವತಿಯೊಬ್ಬಳಿ ‘ಸೀರುಡಿಕೆಯ ಮದುವೆ, ವಿಕೃತಕಾಮಿಯಾದ ಗಂಡನೆಬ್ಬ ಅಸ್ಸಸ್ಟಾಗಿ ಹಾಸಿಗೆ ಹಿಡಿದಿರುವ ತನ್ನ ಪತ್ತಿಯನ್ನೇ ಬಲಾತ್ಮಾರದಲ್ಲಿ ಸಂಭೋಗಿಸಿ, ಅವಳ ಸಾವಿಗೆ ಕಾರಣನಾಗುವುದು, ಹಳ್ಳಿಯ ತನ್ನ ಮನೆಯಲ್ಲಿ ಹೊಸದಾಗಿ ಹೋಟೆಲು ನಡೆಸುತ್ತಿದ್ದ ಮಹಿಳೆಯೊಬ್ಬಳಿ, ಪ್ರಾಯಕ್ಕೆ ಬಂದ ಮಗಳ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರ – ಹೀಗೆ ಹೆಣ್ಣು ಗಂಡುಗಳ ಸರಸ, ವಿರಸ, ರತಿ ವಿಕೃತಿಗಳ ಹಲವು ನಮೂನೆಗಳನ್ನು ಕಾದಂಬರಿ ನಿರೂಪಿಸುತ್ತದೆ. ತೋಡು, ತೋರೆ, ಹಳ್ಳ ಹೊಳ್ಳಗಳನ್ನೆಲ್ಲ ಜೊತೆಗೂಡಿಸಿಕೊಂಡು ಸಮುದ್ರದತ್ತ ಸಾಗುವ ನಡಿಯಂತೆ ಕತೆ, ಉಪಕತೆ, ವೃತ್ತಾಂತ, ಪತಿಹ್ಯ, ಬಾಡಿ, ತರಲೆಗಳನ್ನೆಲ್ಲ ತನ್ನ ಹರಿವಿನಲ್ಲಿ ಸೇರಿಸಿಕೊಂಡು ಮುಂದೆ ಹೋಗುವ ಈ ಕಾದಂಬರಿಗೆ ಕೇಂದ್ರವೇಂದು ಇದ್ದರೆ – ಅಂತಹ ಒಂದು ಕೇಂದ್ರ ಬೇಕೆಬೇಕು ಎಂದಾದರೆ – ನೂತನ ವಧೂವರರು ತಮಗೆದುರಾದ ಕ್ಷೇತ್ರಗಳನ್ನೆಲ್ಲ ನಿವಾರಿಸಿಕೊಂಡು ಸಂಸಾರವಂದಿಗಾಗುವುದೇ, ಅದರ ಕೇಂದ್ರ ಕಾದಂಬರಿಯ ವಧೂವರರ ಮಾರು ಜೋಡಿಗಳಲ್ಲಿ, ಮಹಿಳೆಯು ಮತ್ತು ಜಿನ್ನಮ್ಮು ಹಾಗೂ ಗುತ್ತಿ ಮತ್ತು ತಿಮ್ಮಿಯರ ಪ್ರಣಯ, ಒಂದು ಅದ್ಭುತರಮ್ಯ ಕೆಂದೆಯಂತೆ ಕಾಳುತ್ತದೆ. ಜಿನ್ನಮ್ಮುನ ಮದುವೆ ನಿಗದಿಯಾದದ್ದು ವರ್ಯೋವೃದ್ಧನಾದರೂ ಹೊಡ್ಡಿ ಭೂಮಾಲಕಾಗಿದ್ದ ಸಿಂಭಾವಿ ಭರಮ್ಯ ಹಗಡೆಯ ಜೊತೆಗೆ. ಆತನಿಗೆ ಈಗಾಗಲೇ ಮದುವೆಯಾಗಿದೆ. ಆದರೆ ತನ್ನ ಮೊದಲ ಪತ್ತಿಯಲ್ಲಿ ಮಕ್ಕಳನ್ನು ಪಡೆಯಲು ವಿಫಲನಾದ ಕಾರಣಕ್ಕೆ, ಅವಳು ಜೀವಂತವಿರುವಾಗಲೇ ಭರಮ್ಯ ಹಗಡೆ ಇನ್ನೊಂದು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಜಿನ್ನಮ್ಮುನಿಗೆ ಈ ಸಂಬಂಧ ಸುತಾರಾಂ ಇಷ್ಟವಿಲ್ಲ. ಭರಮ್ಯ ಹಗಡೆಯನ್ನು ಒಲ್ಲದ ಮದುಮಗಳ ಜಿನ್ನಮ್ಮು ಉಪಾಯದಲ್ಲಿ ಮದುವೆ ಮನೆಯಿಂದಲೇ ಪಲಾಯನ ಮಾಡಿ, ತನ್ನ ಪ್ರಿಯಕರ ಮುಕುಂದಯ್ಯನನ್ನು ವರಿಸುತ್ತಾಳೆ. ಅಸ್ಪಶ್ಯ ಜಾತಿಯ ಮಡುಗಿ ತಿಮ್ಮಿ, ಕಾದಂಬರಿಯ ಮತ್ತೋರ್ವ ಮದುಮಗಳು. ಜಿನ್ನಮ್ಮುನ ಹಾಗೆ ಅವಳಿಗೂ ಸಹ ಇಷ್ಟವಿಲ್ಲದ ಗಂಡೊಬ್ಬನ ಜೊತೆ ಮದುವೆ ನಿಶ್ಚಯವಾಗಿದೆ. ತಿಮ್ಮಿ ಅವಳ ಸೋದರ ಸಂಬಂಧಿಯೂ ಪ್ರಿಯತಮನೂ ಆದ ಗುತ್ತಿಯೊಡನೆ, ಸೇರಿಕೊಂಡು ಅವರಿಬ್ಬರೂ ಮನೆ ಮಾರು ತೋರೆದು, ತಮ್ಮ ಹಿರಿಯರ

ಕಣ್ಣತಪ್ಪಿಸಿ ಲಗ್ನವಾಗುತ್ತಾರೆ. ಈ ವರದು ಜೋಡಿಗಳ ಜೊತೆಗೆ ಕಾದಂಬರಿಯ ಕಥಾನಕದಲ್ಲಿ ಪ್ರಧಾನ ಪಾತ್ರವಿನಿಸುವ ಮೂರನೆಯ ಮದುಮಕ್ಕಳ ಜೋಡಿಗಳೆಡ ತಗ್ಗಿನಿಂದ ಮೊಕ್ಕೆಪಾಡಿಗಾಗಿ ದುಡಿಯಲು ಬಂದಿದ್ದ ಬಿಲ್ಲವರ ಜಾತಿಯ ಏತ ಮತ್ತು ಅವನ ಹೆಂಡತಿ ಪೀಠಿಂಚಲು - ಈ ತರುಣ ದಂಪತಿಗಳಿಂದ, ಅದು ಎಂತಹ ಜೆಲುವಿನ ಜೋಡಿ ಎಂದರೆ ಅವರ ದಣಿ ಮುಕುಂದಯ್ಯನಿಗೆ ಏತ ಮತ್ತು ಪೀಠಿಂಚಲು ‘ಬಿಲ್ಲ ವೇಷದ ತೀವರಿವಾಸೀಯರಂತೆ’ ಹೋರುತ್ತಾರೆ. [ಮಲೆಗಳಲ್ಲಿ ಮದುಮಗಳು-ಉದಯರವಿ ಪ್ರಕಾಶನ, ಮೃಸಾರು - ಇಂಡಿ, ಪ್ರಟಿ ಇಂಡಿ] ತನ್ನ ಹೆಂಡತಿ ಜೆಲುವೆ ಎಂದು ಏತನಿಗೆ ಗೊತ್ತಿದೆ; ಅವಳ ಮೇಲೆ ಅವನ ತ್ವೀಕ್ಷಿತ್ಯೂ ತೀವ್ರಗೊಂಡಿದೆ; ಜೊತೆಗೆ ಅವಳ ತ್ವೀಕ್ಷಿತ್ಯಲ್ಲಿ ತನಗೆ ಪ್ರತಿಸ್ಥಾರಿಗಳು ಇರಬಹುದೆ ಎಂಬ ಸಂದೇಹ ಮತ್ತು ಈಫೆಯೂ, ಅವನ ಮನದಲ್ಲಿ ಹೋಗೆಯಾಡುತ್ತಿದೆ. ಕ್ರಮೇಣ ಏತನ ಮನಃಕ್ಷೇತರಗಳಲ್ಲ ಪರಿಹಾರವಾಗಿ, ಪತ್ತಿಯ ಶೀಲದ ಬಗ್ಗೆ ಅವನಿಗೆ ಮನವರಕೆಯಾಗಿ ಗಭಿಣಿಯಾದ ಅವಳನ್ನು ಮೊದಲಿಗಿಂತ ಇಷ್ಟುಷಿಯಾಗಿ ಪ್ರೀತಿಸತ್ತೊಡಗುತ್ತಾನೆ. ಅವರ ದಾಂಪತ್ಯಕ್ಕೆ ಎದುರಾದ ತೊಡಕು ಸುಸೂತ್ರವಾಗಿ ಬಗೆಹರಿಯವುದ ರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಕಾದಂಬರಿಯ ಮದುಮಕ್ಕಳ ಮೂರು ಜೋಡಿಗಳ ಪೈಕಿ, ಗುತ್ತಿ ಮತ್ತು ಅವನ ವಥು ತಿಮ್ಮಿ ವಾತ್ರ ಅಸ್ವಲ್ಯ ಜಾತಿಯವರು. ಗುತ್ತಿಯನ್ನು ಮದುವೆಯಾಗಲು ತಿಮ್ಮಿಯ ಹೆತ್ತವರು ಮತ್ತು ಉರವರ ವಿರೋಧವಿದ್ದರೂ ತಿಮ್ಮಿ ಗುತ್ತಿಯನ್ನು ಮದುವೆಯಾದವಳು. ಅದಕ್ಕಿಂದೇ ತಿಮ್ಮಿ ಗುತ್ತಿ ಮನೆಯವರ ಕಣ್ಣತಪ್ಪಿಸಿ, ಗುತ್ತಿಯ ಜೊತೆ ಉರುಬಿಟ್ಟು ಹೋಗುತ್ತಾಳೆ. ಮೊದಲೇ ಅಸ್ವಲ್ಯರಾಗಿರುವ ತಾವು ಇನ್ನು ಮುಂದೆ ಉರವರ ವೈಷಯವನ್ನು ಕೆಟ್ಟಿಕೊಂಡು ಬಾಳುವೆ ಮಾಡುವುದು ಸಾಧ್ಯವಿಲ್ಲ. ಎಂದು ಮನಗಂಡು ಗುತ್ತಿ ಮತ್ತು ತಿಮ್ಮಿ ತಮ್ಮ ಉರುಕೇರಿ ತೊರೆದು, ದೂರದ ಉರಿಗೆ ಹೊರಟು ಹೋಗುತ್ತಾರೆ. ತಾವು ಹುಟ್ಟಿಬಳಿದ ಉರು ಬಿಟ್ಟು ಹೋಗುವುದಕ್ಕೆ ಅವರಿಬ್ಬಿಗೂ ವಿಶೇಷವಾದ ದುಃಖ ಏನೂ ಆಗುವುದಿಲ್ಲ. ದುಡಿದು ತಿನ್ನುವ ತಮಗೆ ಯಾವ ಉರಾದರೇನು ಎಂಬ ಉದಾಸೀನ ಭಾವದಲ್ಲಿ ಅವರು ತಮ್ಮ ಉರನ್ನು ತೊರೆದು ಹೋಗುತ್ತಾರೆ. ಅಸ್ವಲ್ಯರಿಗೆ ಯಾವ ಉರು ‘ಅವರದ್ದಾಗುವುದು’ ಸಾಧ್ಯವಿಲ್ಲ. ಯಾವ ಉರಿಗೆ ಹೋದರೂ ಅಲ್ಲಿ ಅವರು ‘ಪಂಚಮರು’ ಮತ್ತು ‘ಅನ್ನರು’ ಎಂಬ ಕಟುಸಕ್ಕೆವನ್ನು ಕಾದಂಬರಿ ನಮ್ಮು ಮನಗಾಣಿಸುತ್ತದೆ. ಗುತ್ತಿತಿಮ್ಮಿಯರು ಸಿಂಭಾವಿ ಬಿಟ್ಟು ದೂರದ ಉರಿಗೆ ಹೋಗುವಾಗ ದಾರಿಯಲ್ಲಿ ತೀರ್ಥಹಳ್ಳಿಯ ದೋಷಿಗಂಡಿಯಲ್ಲಿ

ನಡೆದ ಒಂದು ಹೃದಯವಿದ್ದುವರು ಘಟನೆಯನ್ನು ಯಾವ ಓದುಗನೂ ಮರೆಯಲಾರು. ಕಾದಂಬರಿಯ ಮೊತ್ತಮೊದಲ ಪ್ರಟಿದಲ್ಲೇ ಓದುಗರೆದುರು ಹಾಜರಾಗುವ ಹೊಲೆಯರ ಗುತ್ತಿ ಅಥವಾ ನಾಯಿಗುತ್ತಿ, ಅವನ ಸೋದರ ಸಂಬಂಧಿ, ಪ್ರಿಯತಮೆ ಹಾಗೂ ಭಾವೀಪತ್ನಿಯಾಗಿರುವ ತಿಮ್ಮಿಯನ್ನು ಅವಳ ಹೆತ್ತವರ ಕಣ್ಣತಪ್ಪಿಸಿ, ಹಾರಿಸಿಕೊಂಡು ಬರಲು ಹೊರಟು ನಿಂತಿದ್ದಾನೆ; ಅವನ ಜೊತೆ, ಅವನ ನಾಯಿ ‘ಹುಲಿಯ’ನೂ ಯಥಾ ಪ್ರಕಾರ ಹೊರಟಿದೆ. ಕಾದಂಬರಿಕಾರರೇ ಹೇಳುವಂತೆ ಗುತ್ತಿಯನ್ನು ನೆರಳಿನಂತೆ ಸದಾ ಹಿಂಬಾಲಿಸುವ ಅವನ ನಾಯಿ ದೆಸೆಯಿಂದಲೆ ಗುತ್ತಿಗೆ ‘ನಾಯಿಗುತ್ತಿ’ ಎಂದೂ ಅವನ ನಾಯಿಗೆ ‘ಗುತ್ತಿ ನಾಯಿ’ ಎಂದೂ ಜನ ಕರೆಯುತ್ತಿದ್ದರು. ಗುತ್ತಿ ಮತ್ತು ಅವನ ನಾಯಿಯ ನಡುವೆ ಎಷ್ಟು ಅನೇಕಾನ್ನವಿದೆಯಿಂದರೆ, ಗುತ್ತಿ ನಾಯಿ ಗುತ್ತಿಯ ಇನ್ನೂಂದು ‘ಸ್ವ’ ಅಥವಾ alter ego ಎಂಬಂತೆ ಕಾದಂಬರಿಯ ಉದ್ದಕ್ಕೂ ಗುತ್ತಿಯ ಜೊತೆ ಅವನ ನಾಯಿಯೂ ಓದುಗನೆದುರು ಕಾಣಿಸಿಕೊಳ್ಳುತ್ತದೆ. ಕಾದಂಬರಿಯ ಕೊನೆಯಲ್ಲಿ ತಿಮ್ಮಿಯ ಹೆತ್ತವರು ಮತ್ತು ಉರವರ ವಿರೋಧವಿದ್ದರೂ ಗುತ್ತಿ ತಿಮ್ಮಿಯನ್ನು ಮದುವೆಯಾಗಿದ್ದಾನೆ. ತನ್ನ ಈ ‘ಅಪರಾಧ’ಕ್ಕಾಗಿ ಪೋಲೀಸರು ತನ್ನ ಬೆನ್ನುಬಿದ್ದಿದ್ದಾರೆ ಎಂದು ಅವನು ದಿಗಿಲಾಗಿದ್ದಾನೆ. ಸಿಂಭಾವಿ ಮತ್ತೆ ಅದರ ಆಸುಪಾಸಿನಲ್ಲಿ ಎಲ್ಲಿದ್ದರೂ ತನಗೆ ಅಪಾಯ ತಪ್ಪಿದ್ದಲ್ಲ ಎಂಬ ಭಯದಲ್ಲಿ ಗುತ್ತಿ ಜಿರಾಪತಿ ಮಣಿಯ ಒಂದು ದಿನ, ತನ್ನ ಹೊಲೆಗೇರಿ ತೊರೆದು ಮೇಗರವಳಿ ಮುಖಾಂತರ ತೀರ್ಥಹಳ್ಳಿಗೆ ಬಂದು ತುಂಗಾನದಿಯ ದಡದ, ದೋಷಿಗಂಡಿ ಯಲ್ಲಿ ನಿಂತಿದ್ದಾನೆ. ತುಂಗಾ ನದಿಯಲ್ಲಿ ನೆರೆ ಏರಿ, ನದಿಗೆ ನದಿಯೇ ಮಹಾಪ್ರಾವಹವಾಗಿದೆ. ನದಿಯ ಆಳಿಯ ದಡದ ಕಾನೂರು ಕಡೆ ಹೋಗುವುದಕ್ಕೆ ಗುತ್ತಿ ದೋಷಿ ಹತ್ತಿದ್ದಾನೆ; ದೋಷಿಯಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ. ಅಸ್ವಲ್ಯನಾದ ಗುತ್ತಿಗೇ ದೋಷಿಯಲ್ಲಿ ಜಾಗ ಸಾಲದು; ಇನ್ನು ಅವನ ನಾಯಿಗೆ ಯಾರು ಸ್ವಷಿ ಕೊಡುತ್ತಾರೆ? ಗುತ್ತಿ ದೋಷಿಯ ಒಂದು ಮೂಲೆಯಲ್ಲಿ ತುಸು ಜಾಗ ದೂರಕಿಸಿಕೊಂಡರೂ, ಅವನ ನಾಯಿಗೆ ದೋಷಿ ಹತ್ತೆಲು ಯಾರೂ ಬಿಡುವುದಿಲ್ಲ. ಗುತ್ತಿಯನ್ನು ಬಿಟ್ಟು ಇರಲಾರದ ಅವನ ನಾಯಿ ನದಿಗೆ ಹಾರಿ ತನ್ನ ಯಜಮಾನನನ್ನು ಹಿಂಬಾಲಿಸುತ್ತದೆ. ಆದರೆ ತುಂಗಾನದಿಯ, ಪ್ರವಾಹಕ್ಕೆ ಎದುರಾಗಿ ಈಸುವುದು ಹುಲಿಯನಂತಹ ಹುಲಿಯನಿಗೂ ದುಸ್ವಾಧ್ಯವಾಗುತ್ತದೆ. ಪ್ರವಾಹದ ಎದುರು ಗುತ್ತಿ ನಾಯಿಯ ಧೀರೋದಾತ್ರ ಹೋರಾಟ, ತನ್ನ ನಾಯಿಯನ್ನು ಹೇಗಾದರೂ ರಕ್ಷಿಸಿಕೊಳ್ಳಲು, ಗುತ್ತಿ ಮಾಡುವ ವೈರ್ಘ್ಯಪ್ರಯತ್ನ ಅವನ ಆಸಹಾಯಕತೆ, ತನ್ನ ಜೀವಂ ಆಗಿದ್ದ ನಾಯಿ ತನ್ನ ಕಣ್ಣದುರೇ

ಪ್ರಾಹದ ಪಾಲಾಗುತ್ತಿರುವುದನ್ನು ಕಂಡು ಅವನಿಗೆ ಆಗುವ ಸಂಕಟ, ಅವನು ಅಸ್ತಿತ್ವನೆಂಬ ಕಾರಣಕ್ಕೆ ಅವನ ಆ ಮನಃಖಿತಿ ಸಹ ದೋಷೀಯಲ್ಲಿದ್ದ ಇತರರ ನಗೆಜಾಟಕೆಗೆ ವಸ್ತುವಾಗುವುದು – ಕಾದಂಬರಿಯಲ್ಲಿ ಗುತ್ತಿ ನಾಯಿಯ ಜೀವಿತದ ಕೊನೆಯ ಕ್ಷಣಿಗಳ ಈ ನಿರೂಪಣೆ ಎಷ್ಟು ಹೃದಯ ಸ್ವರ್ಥಿಯಾಗಿದೆ ಎಂದರೆ ತನ್ನ ನಾಯಿಯನ್ನು ಕಳಕೊಂಡ ಗುತ್ತಿಯ ಜೊತೆ ಓದುಗನೂ ಕಣ್ಣೀರು ಹಾಕುವಂತಾಗುತ್ತದೆ. [ಮಲೆಗಳಲ್ಲಿ ಮದುಮಗಳು-ಪ್ರಟಿ ೩೦೫-೪೧೨] ಆದರೆ ಕುವೆಪು ಓದುಗರ ಭಾವನೆಗಳನ್ನು ಪ್ರಚೋರಿಸಿ, ಅಷ್ಟಕ್ಕೆ ತೃಪ್ತರಾಗುವ ಸಾಮಾನ್ಯ ಲೇಖ ಅಲ್ಲ. ಗುತ್ತಿನಾಯಿಯ ಅಂತಿಮ ಕ್ಷಣಿಗಳ ನಿರೂಪಣೆ ಮಾತ್ರವಲ್ಲ, ಕಾದಂಬರಿಯ ಉದ್ದಕ್ಕೂ ಅದೇ ಬಗೆಯ ಉತ್ತರ ಜೀವದಯೆಯಲ್ಲಿ ಕುವೆಪು ತನ್ನನ್ನು ತಾನು ತೊಡಗಿಸಿಕೊಂಡು ಬರೆದಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಗುತ್ತಿ ಮತ್ತು ಅವನ ನಾಯಿ ಮಾತ್ರವಲ್ಲ ಮಲೆನಾಡು ಮತ್ತು ಅದರ ಜೀವಜಗತ್ತಿನ ಪ್ರತಿಯೊಂದು ಜೀವವೂ ಸಾಹಚರ್ಯದೊಡನೆ ಸ್ವಾಯಂತ್ರ್ಯ ಅಸ್ತಿತ್ವವನ್ನು ಪಡೆದಿವೆ. ಗುತ್ತಿಯನ್ನು ಮರೆತು ಅವನ ನಾಯಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ; ಹಾಗೆಯೇ ಮಲೆನಾಡಿನ ಮನುಷ್ಯರನ್ನು ಮರೆತು, ಅಲ್ಲಿನ ನಿಸರ್ಗದ ಬಗ್ಗೆ ಮಾತ್ರ ಯೋಚಿಸಿವುದು ಕೂಡ ಅಸಾಧ್ಯ. ಕುವೆಪು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮನುಷ್ಯ ಮತ್ತು ನಿಸರ್ಗಗಳ ಅನ್ವಯನ್ನು ಅಂತಹದ್ದು.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮನುಷ್ಯ ಪಾತ್ರಗಳು ಹಾಗೂ ಆ ಪಾತ್ರಗಳ ಕ್ರಿಯೆಗಳಷ್ಟೇ ಅಲ್ಲದೆ ಬಗೆಬಗೆಯ ಪ್ರಾಕೃತಿಕ ವಿದ್ಯಮಾನಗಳು, ಯುತುಮಾನದ ವೈಪರೀತ್ಯಗಳು, ಹೆಚ್ಚನವರ ಗಮನಕ್ಕೆ ಭಾರದ ಮನುಷ್ಯ ವರ್ತನೆಯ ಓರ್ಕೋರೆಗಳು – ಎಲ್ಲವೂ ತಮ್ಮದೇ ಆದ ಸಾಫನವನ್ನು ಪಡೆದುಕೊಂಡಿವೆ. ಉದಾಹರಣೆಗೆ ಒಂದು ದಿನ ಇಲಿಸಂಜಯ ಹೊತ್ತಿಗೆ ಸಿಂಭಾವಿ ಹೊಲೆಗೆರಿಯ ತನ್ನ ಗುಡಿಸಲಿನಿಂದ ಹೊರಟ ಗುತ್ತಿ, ಸೀತಾರು ವರೆಗೆ ನಡೆದು ದಣೆದಿದ್ದಾನೆ. ಆದರೆ ಆ ರಾತ್ರಿ ಅವನು ತಂಗಿದ್ದ ಮನೆಯ ಯಜಮಾನ ತಿಮ್ಮನಾಯ್ನನ ಗೊರಕೆಯ ದೆಸೆಯಿಂದಾಗಿ ಗುತ್ತಿಗೆ ನಿದ್ರೆ ಹತ್ತುವುದಿಲ್ಲ. ಲೇಖಕು ಸದ್ಗುರು ತನ್ನ ತಿಮ್ಮನಾಯ್ನನ ಗೊರಕೆಯನ್ನು ವರ್ಣಿಸುವುದು ಹಿಂಗೆ : ‘ಜಗಲಿಯ ಮೇಲೆ ಮಲಗಿದ್ದ ತಿಮ್ಮನಾಯ್ಯ ಮಾರಾಯನು ಗೊರಕೆಯಲು ಪ್ರಾರಂಭಿಸಿದನು. ಅವನು ಗೊರಕೆ ಹೊಡೆದರೆ ಇವನಿಗೆ ನಿದ್ರೆ ಮಾಡುವುದಕ್ಕೆ ಏನಾಗುತ್ತಿತ್ತು ಎನ್ನುವಂತಿರಲ್ಲ. ಆ ಗೊರಕೆ. ಇತರ ಎಲ್ಲರದಲ್ಲಿಯೂ ಇರುವಂತೆ, ಗೊರಕೆಯಲ್ಲೂ ಸಾತಿಕ, ರಾಜಸ, ತಾಮಸಗಳೆಂದು ಮೂರು ವಿಧವಿವೆಯಲ್ಲವೇ? ತಿಮ್ಮನಾಯ್ನನ ಗೊರಕೆ ರಭಸದಲ್ಲಿ ರಾಜಸವಾಗಿರುವೂ ರಸದಲ್ಲಿ

ತಾಮಸವಾಗಿಯೂ ಇದ್ದು ಭೀಕರವಾಗಿತ್ತು. ಶಾಸೋಬಾಷ್ವಸದ ಗರಗಸದಿಂದ ನಿಃಶಬ್ದತೆಯ ಗೋನಾಳಿಯನ್ನು ಘರಿಲ್ ಘರಿಲ್ ಗರಾಗರಾ ಗೋರ್ ಗೋರ್ ಎಂದು ಹೊದಲಾಗಿ ನಾನಾ ನಾದವಿನ್ಯಾಸಗಳಿಂದ ಹೊಯ್ಯತ್ತಿತ್ತು. ಬಡಗುತ್ತಿಯ ನಿದ್ದೆಯ ಕುತ್ತಿಗೆಯನ್ನೇನೂ ಹೊಯ್ಯೇ ಬಿಟ್ಟಿತ್ತು.’ [ಮಲೆಗಳಲ್ಲಿ ಮದುಮಗಳು-ಪ್ರಟಿ ೨೧೦] ಇಂತಹದೇ ಇನ್ನೊಂದು ಉದಾಹರಣೆ: ಸಿಂಭಾವಿ ಸುಬ್ಜಣ್ಣ ಹೆಗ್ಗೆ, ವೃದ್ಧಪ್ಯದಲ್ಲಿ ನಿದ್ದೆಬಾರದೆ ರಾತ್ರಿ ಜಿಡಿ ಹೊರಳಾಡಿ, ಬೆಳಿಗಿನ ವಿವಿಧ ಸದ್ಗುಳಿಗೆ ಕಿರಿಗೊಡುವುದನ್ನು ಲೇಖಕರು ಹಿಂಗೆ ಚಿತ್ರಿಸುತ್ತಾರೆ: ‘...ಮನೆಯ ಕತ್ತಲೆಯಲ್ಲಿದ್ದ ಅವರಿಗೆ ಬಯಲಿನ ಕತ್ತಲೆಯಲ್ಲಿದ್ದ ಒಡ್ಡಿ ಆಕೃತಿ ಆಹಾಸನಕರವಾಗಿ ಗೋಚರಿಸಿತು. ಒಡ್ಡಿಗಳೊಳಗೆ ಆಗುತ್ತಿದ್ದ ಸದ್ಗುಳಿಂದರೆ ಹೆಗ್ಗಡೆಯವರಿಗೆ ಬಹುಕಾಲದ ಸಾಧನೆಯಿಂದ ಸಾಕಾತ್ಕಾರವಾಗಿದ್ದು, ಅವರಿಗೆ ಮಾತ್ರವೇ ಸಂವೇದ್ಯವಾಗುತ್ತಿದ್ದ ಯಾವುದೋ ಗುಪ್ತಲಿಖಿಯ ಸಂಕೇತ ಸ್ವರ ವಿಜಾನವಾಗಿತ್ತು. ಉರ ಹಂದಿಯ ದಡ್ಡೆಯ ಸದ್ಗೂ, ಸಲಗನ ಸದ್ಗೂ, ಮರಿಗಳ ಸದ್ಗೂ, ಹೋತನ ಸೀನೋ, ಆಡಿನ ಸೀನೋ, ಕಂಪು ಹುಂಜದ ಕಾಗೂ, ತಿಮ್ಮಿಪ್ಪ ಹೆಗ್ಗಡೆ [ಸುಬ್ಜಣ್ಣ ಹೆಗ್ಗಡೆಯವರ ಮಗ] ಹೊಳಿ ಅಂಕಡಲ್ಲಿ ಗೆದ್ದು ತಂದಿದ್ದ ಬಿಳಿ ಸಳಗದ ಕೂಗೂ ಹೆಗ್ಗಡೆಯವರಿಗೆ ಒಂದೊಂದೂ ಅರ್ಥವಾಗುತ್ತಿತ್ತು; ಭಾವವಾಗುತ್ತಿತ್ತು. ಮಹಾಕವಿ ಮಹಾಭಾಂದಿಸಿನ ನಾದವಿನ್ಯಾಸವನ್ನು ಸವಿಯುವಂತೆ ಸವಿದು ಸುಖಿಸುತ್ತೆಲೂ ಇಂದ್ರ. ಅಪರ ಮಟ್ಟಿಗೆ ಆ ಒಂದೊಂದು ಸದ್ಗುಂ ಅವರ ಭಾವಕೊಂಡ ಬೆಳಿದು ಹೋಗಿತ್ತು.’ [ಮಲೆಗಳಲ್ಲಿ ಮದುಮಗಳು, ಪ್ರಟಿ ೩೫೫] ಇಂತಹದ್ದೇ ಇನ್ನೊಂದು ರಸವತ್ತಾದ ಪ್ರಸಂಗದಲ್ಲಿ ಕಾದಂಬರಿಕಾರರು ಸುಬ್ಜಣ್ಣ ಹೆಗ್ಗಡೆಯವರ ಹಂದಿಯೊಂದು, ಅವರ ಕೆಲಸದ ಆಳಿನ ಬೇಜವಾಬ್ಬಾರಿತನ ದಿಂದಾಗಿ, ಒಡ್ಡಿಯಿಂದ ತಪ್ಪಿಸಿಕೊಂಡು ಹೊರಬಂದು ಮಾಡಿದ ರಂಪವನ್ನು ನಾಲ್ಕುದು ಪ್ರಟಿಗಳಷ್ಟು ವಿಸ್ತಾರವಾಗಿ ನಿರೂಪಿಸುತ್ತಾರೆ. ಆ ನಿರೂಪಣೆಯ ಉದ್ದಕ್ಕೂ ಸುಬ್ಜಣ್ಣ ಹೆಗ್ಗೆ ಅಸ್ವತ್ಯ ಜಾತಿಯ ತಮ್ಮ ಕೆಲಸದಾಳಗಳನ್ನೇಲ್ಲ ಸಾರಾಸಗಳಾಗಿ, ತನಗೆ ಗೊತ್ತಿರುವ ಕೆಟ್ಟ ಶಿಬ್ಬಗಳನ್ನೇಲ್ಲ ಬಳಸಿ ಬ್ಯಾದು ಬಿಡುತ್ತಾರೆ. ಹಾಗೆ ಬ್ಯಾಯುವುದು, ತನ್ನ ಅಸ್ತಿಯ ಜೊತೆಗೆ ಜಾತಿಯ ಕಾರಣದಿಂದಲೂ ಅವರಿಗೆ ದಕ್ಷಿಧ ಅಧಿಕಾರ ಎಂಬ ವಸ್ತುತ್ತಿಯನ್ನು ಸಹ ಲೇಖಕರು ನಮ್ಮ ಮನಗಾಳಿಸುತ್ತಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಉದ್ದಕ್ಕೂ ಇಂತಹ ಪ್ರಸಂಗಗಳು, ಸನ್ನವೇಶಗಳು ಮತ್ತು ಸಾಂದರ್ಭಿಕ ಆಖ್ಯಾಯಿಕೆಗಳು ಹೇರಳವಾಗಿವೆ. ಕಡೆ ತನ್ನ ಮುಕ್ಕಾಯದ ಕಡೆಗೆ ಧಾವಿಸುತ್ತೇ ಓದುಗನನ್ನು ತುದಿಗಾಲಲ್ಲಿ ನಿಲ್ಲಿಸುವ ನಮೂನೆಯ ರೋಚ ಬರವಣಿಗೆ ಕುವೆಪು ಅವರ

ಜಾಯಮಾನದಲ್ಲೇ ಇಲ್ಲ. ನಿರುದ್ದಿಗ್ನತೆಯಲ್ಲಿ ತನ್ನ ಕರೆಯನ್ನು ರಾಗದ ಆಲಾಪದಂತೆ ಸಾವಧಾನವಾಗಿ ವಿಸ್ತರಿಸುತ್ತ ಹೋಗುವುದು ಕುವೆಂಪು ಅವರ ಶೈಲಿಯ ಹೊರವ್ಯೇ ಲಕ್ಷಣ. ಆದರೆ ಪ್ರಕೃತಿ ಪ್ರೇಮ, ಜೀವದಯ ಹಾಗೂ ಯಾವ ಅಧಿಕಾರಕ್ಕೂ ತಲೆಬಾಗದ ನಿರಂಕುಶಮತಿ - ಇವೇ ಅವರ ಕಾದಂಬರಿಯ ಶಕ್ತಿ ಮೂಲಗಳು. ಉದಾಹರಣೆಗೆ ಕಾದಂಬರಿಯಲ್ಲಿ ಕೈಸ್ತಿ ಪಾದಿ ಜೀವರತ್ಯಯ್ಯ, ಸಿಂಧುವಳಿಯ ಚಿನ್ನಪ್ಪ ಗೌಡರ ಮನೆಗೆ ಪ್ರವೇಶಿಸಿದ ದಿನವೇ, ಯೋಗಾಯೋಗವೆಂಬಂತೆ, ಅಮೇರಿಕದ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಲನದಲ್ಲಿ ಸ್ವಾಮಿವಿವೇಕಾನಂದರು ಭಾಷಣ ಮಾಡಿದ್ದನ್ನು ಲೇಖಿಕರು ನಿರೂಪಿಸುವುದು ಹೀಗೆ: ‘ರ್ಲೆಂಜಿನೆಯ ಇಸವಿ, ಸೆಪ್ಟಂಬರ್ ಗಿಂನೆಯ ತೇದಿ ಸೋಮವಾರ, ತೀರ್ಥಹಳ್ಳಿಯ ಪಾದ್ರಿ ಅಥವಾ ಉಪದೇಶಿ ಜೀವರತ್ಯಯ್ಯ ಕಾಡುದಾಟಿ, ಆಗ ತಾನೆ ಕಳೆಕೆತ್ತು ತವರು ಕುಯ್ಯಾಗಿದ್ದ ಗದ್ದೆ ಕೋಗಿನ ಅಂಚುಗಳನ್ನು ಹತ್ತಿ ಹಾರಿ, ತೋಟದ ಬೇಲಿಯ ತಡಬೆಯನ್ನು ಎಚ್ಚರಿಕೆಯಿಂದ ಏರಿ ಇಳಿದ್ದು, ಅಡಕೆ ಮರದ ಸಾರದ ಮೇಲೆ ಅಡೆಹಳ್ಳವನ್ನು ಉತ್ತರಿಸಿ, ಮನೆಯೆಡೆಯ ಕಾಡ ಬೇಲಿಯಾಡಿಗೆ ಹಾಕಿದ್ದ ಉಣಗೋಲನ್ನು ಸರಿಸಿ ಸಿಂಧುವಳಿ ಮನೆಗೆ ಪ್ರವೇಶಿಸಿದಂದು ತಾನು ಎಂತಹ ಲೋಕ ಪ್ರಸಿದ್ಧವಾಗಲಿರುವ ಜಗದ್ಭವ್ಯ ಮಹದ್ ಘಟನೆಯೊಂದರೊಡನೆ ಪ್ರತಿಸ್ಥಾದಿರ್ಯಾಗಿದ್ದೇನೆ ಎಂಬುದನ್ನು ಅರಿತಿರಲಿಲ್ಲ. ಆ ದಿನವೇ ಕೈಸ್ತಮತ ಶ್ರದ್ಧೆಯ ಮತ್ತು ಮಿಷನರಿ ಮತಾಂಧತೆಯ ಶಕ್ತಿ ಕೇಂದ್ರವಾಗಿದ್ದ ಅಮೇರಿಕಾದೇಶದ ಚಿಕಾಗೋ ನಗರದಲ್ಲಿ ನೆರೆದಿದ್ದ ಸರ್ವಧರ್ಮ ಸಮ್ಮೇಲನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮತ್ತು ವೇದಾಂತ ದರ್ಶನದ ಮಹಾನ್ನತಿಯನ್ನೂ ವಿಶ್ವವೈಶಾಲ್ಯವನ್ನೂ ತಮ್ಮ ಸಿಂಹಕಂತದಿಂದ ಫೋಂಷಿಸಿದ್ದರು. ಅದನ್ನು ಆಲಿಸಿದ್ದ ಅನ್ಯಧರ್ಮೀಯ ವಿದ್ವಜ್ಞನ ಸಮಾಹರೂ ಆನಂದೋನ್ತಮವಾಗಿ ಜಯಫೋಂಷ ಮಾಡಿತ್ತು. ಹಿಂದೂ ಧರ್ಮ ಮತ್ತು ವೇದಾಂತದರ್ಶನದ ದಿಗ್ಂಜಯಧ್ವಜ ಗಗನಚಂಬಿಯಾಗಿ ಏರಿ ಹಾರಿ ಲೋಕಲೋಚನ ಗಳನ್ನೆ ಬೆರಗುಗೊಳಿಸಿತ್ತು. ವಿಂದ್ಯ ಹಿಮಾಚಲ ಸಹ್ಯಾದ್ರಿಗಳಲ್ಲಿಯೂ ಆ ದಿವ್ಯ ಧ್ವನಿ ಅನುರಣಿತವಾಗಿತ್ತು.’ [ಮಲೆಗಳಲ್ಲಿ ಮದುಮಗಳು, ಪುಟ ೧೬೬]

ಈ ದೀರ್ಘ ಉದ್ದೀಪದಲ್ಲಿ, ವಿವೇಕಾನಂದರ ಚಿಕಾಗೋ ಭಾಷಣದ ಚಾರಿತ್ರಿಕ ಘಟನೆಯನ್ನು ಕುವೆಂಪು ಸಂಭೂತ ಮತ್ತು ವಿಸ್ಕೃಯಗಳ ಭಾವೋದ್ದೇಗದಲ್ಲಿ ಬಣ್ಣಿಸಿದರೆ ಪಾದಿ ಜೀವರತ್ಯಯ್ಯ ಸಿಂಧುವಳಿ ಮನೆಗೆ ಪ್ರವೇಶಿಸಿದ್ದನ್ನು ನಿರೂಪಿಸುವ ಶೈಲಿ ಬೇರೆಯೇ ಬಗೆಯದ್ದು. ಗೃಹಿಣಿಯೊಬ್ಬಳು,

ಮನೆವಾರ್ತೆಯ ವಿವರಗಳನ್ನು ಗಮನಿಸುವಷ್ಟೇ ಸೂಕ್ಷ್ಮವಾಗಿ ಕುವೆಂಪು ಮಲೆನಾಡಿನ ತನ್ನ ಪರಿಸರದ ವಿವರಗಳನ್ನು ನೋಡಿ, ಅರಿತು, ಅನುಭವಿಸಿ ಬಲ್ಲವರು. ಪಾದಿ ಜೀವರತ್ಯಯ್ಯ ಪ್ರವೇಶಿಸಿದ ಸಿಂಧುವಳಿ ಚಿನ್ನಪ್ಪ ಗೌಡರ ಮನೆಯ ಸುತ್ತಲಿನ ಕಾಡು, ಕಳೆಕೆತ್ತು ತವರು ಕುಯ್ಯಾಗಿದ್ದ ಕಾಡಿನ ಬದಿಯ ಗದ್ದೆಕೋಗಿನ ಅಂಚು, ತೋಟದ ಬೇಲಿಯ ತಡಬೆ, ಅಡೆಹಳ್ಳದ ಮೇಲೆ ಹಾಕಿದ್ದ ಅಡಕೆ ಮರದ ಸಾರ, ಮನೆಯೆಡೆಯ ಕಾಡ ಬೇಲಿ, ಬೇಲಿಯೊಬ್ಬಿಗೆ ಹಾಕಿದ್ದ ಉಣಗೋಲಗಳನ್ನು ಕುವೆಂಪು, ತನ್ನಯತೆಯಲ್ಲಿ ಚಿತ್ರಿಸುತ್ತಾರೆ. ಈ ಎರಡು ಬಗೆಯ ನಿರೂಪಣೆಗಳಲ್ಲಿ ಕುವೆಂಪು, ಯಾವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎಂದು ಹೇಳುವುದೇ ಕಷ್ಟ.

ಪಾದಿ ಜೀವರತ್ಯಯ್ಯ ಮಲೆನಾಡಿನ ಸಿಂಧುವಳಿಯ ಪ್ರತಿಷ್ಠಿತ ಭೂಮಾಲಕ ಮನೆತನದ ಯುವಕ ಚಿನ್ನಪ್ಪ ಗೌಡರ ಮನೆಗೆ ಹೋದದ್ದು, ಚಿನ್ನಪ್ಪ ಗೌಡರನ್ನು ಕೈಸ್ತ ಮತದೆಡೆಗೆ ಸೆಳೆದುಕೊಳ್ಳುವ ಉದ್ದೇಶದಿಂದ. ಮಲೆನಾಡಿನಲ್ಲಿ ಜನರನ್ನು ಒಲಿಸಿಕೊಂಡು ಕೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪಾದಿ ಜೀವರತ್ಯಯ್ಯ ಸಾಕಷ್ಟು ಯತ್ನ ಮಾಡಿದರೂ, ಅವನು ಅದರಲ್ಲಿ ಅಷ್ಟೇನೂ ಯಿಶಸ್ಸಿ ಯಾಗುವುದಿಲ್ಲ. ಕನ್ನಡದ ಇನ್ನೊಂದು ಶ್ರೇಷ್ಠ ಕೃತಿ, ಶಿವರಾಮ ಕಾರಂತರ ಜೋಮನ ದುಡಿಯ ಹಾಗೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕೂಡ, ಇನೆಯ ಶತಮಾನದ ಕೊನೆಯ ದಶಕಗಳಲ್ಲಿ ಕನ್ನಾಟಕದ ಕರಾವಳಿ ಮತ್ತು ಮಲೆನಾಡಿನ ಕೆಲವು ಉರುಗಳಲ್ಲಿ ನಡೆದ ಮತಾಂತರ ಯತ್ನಗಳ ಬಗೆ ಅಪೂರ್ವವಾದ ಒಳನೊಂಟಗಳು ಇವೆ. ಕುವೆಂಪು ಕಾದಂಬರಿಯಲ್ಲಿ, ಪಾದಿ ಜೀವರತ್ಯಯ್ಯ, ತನ್ನ ಮತಪ್ರಜಾರದ ಜೊತೆಗೆ ಮೇಗರವಳಿಯ ಮಿಷನ್ ಸ್ವಾಲ್ಲೋ ಕಟ್ಟಡ ನಿಮಾಣಿದಲ್ಲಿಯೂ ಮುತುವಜ್ಞ ವಹಿಸುತ್ತಾನೆ [‘ಮಿಷನ್ ಸ್ವಾಲ್ಲೋ’ ಎಂಬ ಶಾಲೆಯ ಹೆಸರನ್ನು ಗಮನಿಸಿ] ಜೀವರತ್ಯಯ್ಯನ ಮತಾಂತರ ಪ್ರಯತ್ನಗಳನ್ನು ಬಲ್ಲದ ಸ್ಥಳೀಯ ಜನಗಳು ಸಹ ತಮ್ಮ ಉರಿನ ಮಿಷನ್ ಸ್ವಾಲ್ಲೋ ಬಗೆ ಸದಭಿಪ್ರಾಯ ಉಳ್ಳವರಾಗಿದ್ದಾರೆ. ಜೀವರತ್ಯಯ್ಯನ ಮತಾಂತರದ ಅಭಿಯಾನ ಎಲ್ಲರಿಗೂ ಒಟ್ಟಿಗೆ ಯಾಗದಿರಬಹುದು. ಅದರೆ ಅದು ಯಾವಕ್ಕೂ ಹಿಂಸೆ, ಬಲಾತ್ಮಾರದ ಮೂಲಕ ಕೈಸ್ತಮತವನ್ನು ಜನರ ಮೇಲೆ ಹೇರಲಿಲ್ಲ. ಪಾದಿ ಜೀವರತ್ಯಯ್ಯ, ಕಾದಂಬರಿಯಲ್ಲಿ ಜನರೊಡನೆ ಆಗಂತುಕನಂತೆ ವರ್ತಿಸುವುದೂ ಇಲ್ಲ. ಮಲೆನಾಡಿನ ಗ್ರಾಮಸ್ಥರು ಅವನನ್ನು ತಮ್ಮವ ಎಂದೇ ಬಗೆದಿದ್ದಾರೆ. ಧರ್ಮಗುರುಗಳ ಶೈಳಿಯಲ್ಲಿ ಜೀವರತ್ಯಯ್ಯನಿಗಿಂತ ಮೇಲಿನವರಾದ ರೆವರೆಂಡ್ ಲೇಂಡ್‌ಹಿಲ್ ಸಾಹೇಬರಂತೂ

ಸಾವಧಾನ, ಸಜ್ಜನಿಕೆ ಮತ್ತು ಜೀದಾಯ್ದ ಗುಣಗಳನ್ನು ಮೇಗೂಡಿಸಿಕೊಂಡವರು. ಮತಾಂತರಕ್ಕೆ ವ್ಯಕ್ತವಾದ ಜನರ ವಿರೋಧ ಕಂಡು ನಾಗರಿಕ ವಿಧಾನಗಳಿಂದ ಜನರನ್ನು ಮತಾಂತರಗೊಳಿಸುವ ತಮ್ಮ ಕಾರ್ಯಕ್ರಮದಿಂದ ಸಹ ಅವರು ಹಿಂದೆ ಸರಿಯುತ್ತಾರೆ. ಕೈಸ್ತಿ ಮತ್ತಿಯರ ಮೇಲೆ ಸಾರಾಸಗಟಕಾಗಿ ಮತಾಂತರದ ಯತ್ನಗಳ ಆರೋಪ ಹೊರೆಸಿ, ಅವರ ಏರುದ್ದ ದೇಶದಲ್ಲಿ ಈಗ ನಡೆದಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ನಾವು ಕಾರಂತರ ಜೋಮನ ದುಡಿ ಮತ್ತು ಕುವೆಂಪು ಅವರ ‘ಮಳೆಗಳಲ್ಲಿ ಮಾಡುಮಾಗಳು’ ಕಾದಂಬರಿಗಳಲ್ಲಿ ನಿರೂಪಿತವಾಗಿರುವ ಮತಾಂತರ ಯತ್ನಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಜಾತಿವ್ಯವಸ್ಥೆಯ ತಾರತಮ್ಯ, ಆಸ್ತಿ ಒಡೆತನದಲ್ಲಿ ಅಸಮಾನತೆ, ಸಾಮಾಜಿಕ ಅಸ್ವಾತ್ಮತೆ ಮುಂತಾದ ಈ ಸಮಾಜದ ಆಚರಣೆಗಳೇ ಮತಾಂತರದ ಯತ್ನಗಳಿಗೆ ಒಂದು ಸಂದರ್ಭವನ್ನು ಕಲ್ಪಿಸಿಕೊಟ್ಟವು ಎಂಬುದನ್ನು ಎರಡು ಕಾದಂಬರಿಗಳೂ ಮತ್ತೆ ಮತ್ತೆ ವಿಶದವಡಿಸುತ್ತಾರೆ.

ಹುವೆಂಪು ತನ್ನ ಕಾದಂಬರಿಯಲ್ಲಿ ಪಾಠಿ ಜೀವರತ್ನಯ್ಯ ಮತ್ತು ಸ್ವಾಮಿ ವಿವೇಕಾನಂದರನ್ನು ಒಟ್ಟಿಗೆ ನೆನಪಿಸಿಕೊಳ್ಳುವುದು, ಅವರು ಮೇಗೂಡಿಸಿ ಕೊಂಡಿರುವ ಸರ್ವಧರ್ಮ ಸಮಭಾವಕ್ಕೆ ಒಪ್ಪಿಸಿಕೊಂಡಿರುವುದ್ದು. ಸ್ವಾಮಿ ವಿವೇಕಾನಂದರು ಜಿಕಾಗೋ ಧರ್ಮ ಸಮ್ಮೂಲನದಲ್ಲಿ ತಮ್ಮ ಭಾಷಣದ ಶುರುವಿನಲ್ಲೇ ಹೇಳುತ್ತಾರೆ. ‘ಇಡೀ ಜಗತ್ತಿಗೆ ಸಹನೆ ಹೋಧಿಸಿದ ಹಾಗೂ ಎಲ್ಲವನ್ನೂ ಒಳಗೊಳ್ಳುವ ಒಂದು ಧರ್ಮಕ್ಕೆ ಸೇರಿದವನು ನಾನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ಸಹಿಷ್ನುತ್ತೆಯನ್ನು ಪ್ರತಿಪಾದಿಸುವುದರ ಜೊತೆಗೆ ಎಲ್ಲ ಧರ್ಮಗಳೂ ಸತ್ಯ ಎಂದು ನಂಬುವವರು’ ತನ್ನ ಭಾಷಣದಲ್ಲಿ ಮುಂದೆ, ಅವರು ಹಿಂದು ಧರ್ಮದ ಸರ್ವಾಗ್ರಹತೆ ಮತ್ತು ಜೀದಾಯ್ದಗಳ ಕುರಿತು ಹೇಳುತ್ತ ಭಾರತ ಎಲ್ಲ ಧರ್ಮಗಳ ಸಂತೃಸ್ತರಿಗೆ ಆಶ್ರಯ ನೇಡಿರುವುದರತ್ತ ಶೋತೃಗಳ ಗಮನ ಸೇಳಿಯುತ್ತಾರೆ. ‘I am proud to belong to a religion which has taught the world both tolerance and universal acceptance’ ಎಂದು ತನ್ನ ಮಾತು ಪ್ರಾರಂಭಿಸುವ ವಿವೇಕಾನಂದರು ಮತ್ತೆ ಮತ್ತೆ ಹಿಂದು ಧರ್ಮ, ‘Hindu religion’ ಎಂಬ ನುಡಿಗಳನ್ನೇ ಬಳಸುತ್ತಾರೆ. ಇಸ್ಲಾಂ, ಕೈಸ್ತಿ ಮತ್ತು ಯಹೂದಿ ಧರ್ಮಗಳ ಹಾಗೆ ಹಿಂದು ಎಂದರೆ ಒಂದು religion ಅಥವಾ ಧರ್ಮವಲ್ಲ; ಅದು ಒಂದು ಜೀವನಕ್ಕೆ ಎಂಬ ವಾದ ವಿವೇಕಾನಂದರ ಕಾಲದಲ್ಲಿ ಚಾಲ್ತಿಗೆ ಬಂದಿರಲ್ಲ. ಅದಕ್ಕಿಂತ ಮುಖ್ಯವಾದ ಅಂಶವೆಂದರೆ ವಿವೇಕಾನಂದರ ಮಾತಿನಲ್ಲಿ ತನ್ನ ಸಿದ್ಧಾಂತದ ಧ್ವಜವನ್ನು ಯಾರ

ಮನಸ್ಸಿನಲ್ಲಿಯೂ ನೆಡುವ ಹವಣಿಕೆ ಇಲ್ಲ. ವಿವೇಕಾನಂದರನ್ನು ಅಧಿಕಾರ ರಾಜಕೀಯದ ‘ಬಳಸು-ಬಿಸಾಕು’ ಸರಕು ಮಾಡಿಕೊಂಡವರಿಗೆ ತಮ್ಮ ಜಿಕಾಗೋ ಭಾಷಣದಲ್ಲಿ ಅವರು ಏನು ಹೇಳಿದರು ಎಂಬುದರ ಪರಿವೇಯೇ ಇಲ್ಲ. ಹುವೆಂಪು ಅವರಿಗೆ ವಿವೇಕಾನಂದ ಮಾತ್ರವಲ್ಲ ಅವರ ಗುರು ರಾಮಕೃಷ್ಣ ಪರಮಹಂಸರು ಕೂಡ ಪರಮ ಪೂಜ್ಯರು; ಆದರೆ ಪರಮಹಂಸರು ಯಾರ ಬಳಕೆಗೂ ಸಿಗುವವರಲ್ಲ; ಅವರು ರಾಷ್ಟ್ರೀಯತೆಯ ಪ್ರತಿಮೆ, ಕೂಡ ಅಲ್ಲ.

‘ಮಳೆಗಳಲ್ಲಿ ಮದುಮಗಳು’ ಕಾದಂಬರಿಯ ಬಹುತೇಕ ಪಾತ್ರಗಳು ತಮ್ಮನ್ನು ತಾವು ‘ಹಿಂದು’ ಎಂದು ಗುರುತಿಸಿಕೊಳ್ಳುವುದಿಲ್ಲ. ಭಾರತವೆಂಬ ರಾಷ್ಟ್ರಪ್ರಭುತ್ವದ ಪ್ರಜೆ ಎಂಬ ಗುರುತು ಜಹಾರೆಯ ವ್ಯಕ್ತಿಪ್ರಭೂ ಅವರಿಗೆ ಇಲ್ಲ. ಅವರಲ್ಲಿಗೂ ತಾವು ನೆಲೆಸಿದ ಉರು, ಹಾಗೂ ಅದರ ಆಸುಪಾಸಿನ ಪ್ರದೇಶವೇ ‘ದೇಶ’ ಅಥವಾ ‘ರಾಷ್ಟ್ರ’. ಉದಾಹರಣೆಗೆ ತನ್ನ ಹೊಲೆಗೇರಿಯಿಂದ, ದೂರದ ತೀರ್ಥಹಳ್ಳಿಗೆ ಪ್ರಯಾಣ ಬೆಳೆಸುವ ಗುತ್ತಿಗೆ ತಾನು ಬೇರೆಯೇ ದೇಶದಲ್ಲಿದ್ದೇನೆ ಎಂದು ಅನ್ವಯಿಸಿ ದಿಗ್ಬೇಷ್ಯಾಗುತ್ತದೆ. ಕಾದಂಬರಿಯಲ್ಲಿ ಗುತ್ತಿ ತಿಮ್ಮಿಯನ್ನು ಲಗ್ಗುವಾಗಿ, ತನ್ನ ಹೊಲೆಗೇರಿಯನ್ನು ಬಿಟ್ಟು ಹೋಗುವ ಪ್ರಸಂಗವನ್ನು ಲೇಖಿಕರು ಹೀಗೆ ನಿರೂಪಿಸುತ್ತಾರೆ: ‘ಮುತ್ತಾರು ಸೀಮೆಯೂ ಕೂಡ “ದೇಸಾಂತ್ರ”ವಾಗಿದ್ದ ಗುತ್ತಿಯ ಬದುಕೆಲ್ಲ ಇದುವರೆಗೆ ಸಿಂಭಾವಿ, ಮೇಗರವಳ್ಳಿ, ಹಳೆಮನೆ ಹೂವಳ್ಳಿ, ಕೋಣಾರು, ಬೆಟ್ಟಳ್ಳಿಗಳಿಗೇ ಸೀಮಿತವಾಗಿದ್ದುದರಿಂದ ಅವನೆಂದೂ ತೀರ್ಥಹಳ್ಳಿಯ ರಾಮತೀರ್ಥದ ಧೃತ್ಯವನ್ನು ನೋಡಿರಲಿಲ್ಲ. ಕಡೆಗೆ ಅವನ ಸಂಪುರ್ಣ ಜೀವನದ ಹದಿನೆಂಟೊ ಇಪ್ಪತ್ತೊ ವರಣಗಳಲ್ಲಿ ಒಮ್ಮೆಯಾದರೂ ಅವನು “ಎಳ್ಳಮಾಸೆ”ಯ ಜಾತ್ರೆಗಾದರೂ ತೀರ್ಥಹಳ್ಳಿಯಂತಹ “ದೂರದೇಶ”ಕ್ಕೆ ಬಂದವನ್ನಲ್ಲ. ಹೊಲೆಯನಾಗಿದ್ದ ಅವನಿಗೆ ಈ ಜನ್ಮದಲ್ಲಿ ಪರಿಶುರಾಮ ತೀರ್ಥದ ಸ್ವಾನವಂತೂ ಸರ್ವಧಾ ಅಲಬ್ಜವಾದುದರಿಂದ ಅಂತಹ ಅಗಮ್ಯ ಸಾಫ್ನಕ್ಕೆ ವರಲು ಅವನೆಂದೂ ಆಶಿಸಿರಲಿಲ್ಲ.’ [ಮಲೆಗಳಲ್ಲಿ ಮದುಮಗಳು, ಪುಟ ೫೯-೬೦] ಹುವೆಂಪು ಅವರ ಕಾದಂಬರಿ ಓದುತ್ತಿದ್ದರಿಂತೆ ಭಾರತ ಇಲ್ಲಿ ಉಸಿರಾದುತ್ತಿದೆ ಅನ್ವಯಿಸುತ್ತದೆ; ಆದರೆ ಅದು ಸಮಕಾಲೀನ ಭಾರತವಲ್ಲ; ಒಬ್ಬ ಕಾದಂಬರಿಕಾರನಾಗಿ, ಹುವೆಂಪು ಅವರಿಗೆ ಹೊಲೆಯರ ಗುತ್ತಿಯ ದೇಶ. ಈಗ ನಾವು ನೀವು ಬದುಕುತ್ತಿರುವ ದೇಶ ಅಲ್ಲ ಎಂಬ ವಾಸ್ತವದ ಅರಿವು ಇದೆ. ಹಾಗಾಗಿ ಹುವೆಂಪು ಅವರ ಧೃತ್ಯಿಯಲ್ಲಿ ವಿವೇಕಾನಂದರು ಅಮೇರಿಕ ದೇಶದಲ್ಲಿ ಹಿಂದು ಧರ್ಮದ ಉದಾರತೆ, ಸಹಿಷ್ನುತ್ತ ಮತ್ತು ಸರ್ವಾಗ್ರಹತೆಗಳನ್ನು ಎತ್ತಿಹಿಡಿದ ಮಹಾನುಭಾವನೇ ಹೊರತು ಭಾರತವೆಂಬ ಈ ಕಾಲದ ರಾಷ್ಟ್ರಪ್ರಭುತ್ವದ ಪ್ರತಿಮೆ ಅಲ್ಲ.

ಕಾದಂಬರಿ ರಾಷ್ಟ್ರಪತ್ರವೆಂಬ ಅಧಿಕಾರ ಕೇಂದ್ರವನ್ನು ಗುರುತಿಸುವುದಿಲ್ಲ; ಅ ಪರಿಕಲ್ಪನೆಗೆ, ಕೂಡ ಇಲ್ಲಿ ಸಾಫ್ತ್ವನವಿಲ್ಲ. ಅಷ್ಟು ಮಾತ್ರವೇ ಅಲ್ಲ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ – ಯಾವ ಯಜಮಾನ ಶಕ್ತಿಯನ್ನು ಕಾದಂಬರಿಗೌರವಿಸುವುದಿಲ್ಲ. ಚಿಕಾಗೋ ನಗರದಲ್ಲಿ ವಿವೇಕಾನಂದರು ಹಿಂದು ಧರ್ಮದ ಹಿರಿಮೆಯನ್ನು ಜಗತ್ತಿಗೆ ಸಾರಿ ಹೇಳಿದ್ದ ಮತ್ತು ಅದೇ ಸಂದರ್ಭದಲ್ಲಿ ‘ಯಾಕೃತ್ಯಾ ಪಾದಿಯೋಬ್ಬನು’ ಮಲೆನಾಡಿನ ಒಂದು ಹಳ್ಳಿಯಲ್ಲಿ ಹಿಂದು ಧರ್ಮದ ಕೆಡುಕುಗಳನ್ನು ಎತ್ತಿತೋರಿಸಿದ್ದು – ಇವೆರಡನ್ನೂ ತನ್ನ ಕಾದಂಬರಿಯಲ್ಲಿ ಒಟ್ಟೊಟಿಗೇ ಉಲ್ಲೇಖಿಸಿದ ನಂತರ ಕುವೆಂಪು ‘ಆಚರಣೆಯಲ್ಲಿರುವ’ ಹಿಂದು ಧರ್ಮಕ್ಕೆ ಹೀಗೆ ಸವಾಲು ಹಾಕುತ್ತಾರೆ, ‘ಅಮೇರಿಕಾದ ಚಿಕಾಗೋ ಬಹು ದೂರದಲ್ಲಿರಬಹುದು? ವಿವೇಕಾನಂದರ ಉತ್ತಾಲ ದ್ವಾರಿ ಮಲೆನಾಡಿನ ಕೊಂಪೆಗೆ ಮುಟ್ಟಿದಿದ್ದಿರಬಹುದು? ಆದರೆ ಸಮೀಪದಲ್ಲಿಯೇ ಇದ್ದವಲ್ಲ – ಶೈಗೆರಿ, ಧರ್ಮಸ್ಥಳ, ಉಡುಪಿ ಇತ್ಯಾದಿ ಪವಿತ್ರ ಕ್ಷೇತ್ರಗಳ ಗುರುತೀರಗಳು? ಅವೇನು ಮಾಡುತ್ತಿದ್ದವು?’ [ಮಲೆಗಳಲ್ಲಿ ಮದುಮಗಳು-ಪ್ರಟಿ ೧೬]

ಮಲೆನಾಡಿನ ಜಾತಿವ್ಯವಸ್ಥೆಯ ಅಸಮಾನತೆ, ತಾರತಮ್ಯ ಮತ್ತು ಶೈಕ್ಷಣಿಕರಣಗಳ ಬಗ್ಗೆ ತಿರಸ್ತಾರದ ನಿಲುವು ತಳಿದಿರುವ ಕಾದಂಬರಿ, ಆ ವ್ಯವಸ್ಥೆ ಲಾಗಾಯ್ದಿನಿಂದಲೂ ರೂಢಿಸಿಕೊಂಡಿರುವ ಲಿಂಗ ಅಸಮಾನತೆ ಹಾಗೂ ಪುರುಷವ್ಯಾಧಾನ್ಯಗಳನ್ನು ಸಹ ಪ್ರತಿರೋಧಿಸುತ್ತದೆ. ಕುವೆಂಪು ತಮ್ಮ ಕೃತಿಯಲ್ಲಿ ಪುರುಷಪಾತ್ರಗಳಿಗೆ ನೀಡುವಪ್ಪೇ ಪ್ರಾಶ್ನಾವನ್ನು ಸ್ತೀಪಾತ್ರಗಳಿಗೂ ಕೊಟ್ಟಿದ್ದಾರೆ. ಕಾದಂಬರಿಯ ಸ್ತೀಪಾತ್ರಗಳು ಪುರುಷರಿಗೆ ಅಧಿನರಾಗಿದ್ದಾಗಲೂ ತಮ್ಮದೇ ಆದ ಖಾಸಗಿವೈಕೆಕ್ಕ ಮತ್ತು ‘ಸ್ವಾವನ್ನು ರೂಪಿಸಿಕೊಂಡಿರುವಂತಹವು. ಕಾದಂಬರಿಯಲ್ಲಿ ನಮಗೆದುರಾಗುವ ಹೆಚ್ಚಿನ ಸ್ತೀಯರಿಗೆ ಲ್ಯಾಂಗಿಕ ವ್ಯಕ್ತಿತ್ವವು ಇದೆ; ಆದರ ಆಸೆ, ನಿರಾಶೆಗಳೂ ಇವೆ.

ಲಂಡಾವರಣಿಗೆ ಮಧ್ಯವಯಸ್ಸು ದಾಟಿದ ವಿಧವೆ ನಾಗತ್ಯೆಯ ಅಶ್ವಪ್ಪ ಲ್ಯಾಂಗಿಕ ಬಯಕೆ ಮತ್ತು ವಿವಿಧರತೆ ಹಾಗೂ ಅಕಾಲವಿಧವೆಯಾದ ಅವಳ ಸೊಸೆ ನಾಗಕ್ಕನಿಗೆ, ನಾಗತ್ಯ ತನ್ನ ಸ್ವಾಧ್ಯಕ್ಷಾಗಿ ಗಂಡಸೊಬ್ಬನ ಜೊತೆ ‘ಸೀರುಡಿಕೆ’ ಸಂಬಂಧ ಹೊಂದಿಸಲು ನಡೆಸಿದ ಕುತಂತ್ರ, ಕಾದಂಬರಿಯಲ್ಲಿ ಭೀಭತ್ಸಮಯ ಶೈಂಗಾರದ ಒಂದು ಕರಾಳ ವಿದ್ಯಮಾನಕ್ಕೆ ಕಾರಣವಾಗುತ್ತದೆ [ಮಲೆಗಳಲ್ಲಿ ಮದುಮಗಳು, ಪ್ರಟಿ ೨೨೨-೨೩೦]. ತನ್ನ ತಾರಣ್ಯದಲ್ಲೇ ವಿಧವೆಯಾದ ನಾಗಕ್ಕ ಮಾತ್ರವಲ್ಲ, ತೋಭಿಯೂ ಲಂಪಟೆಯೂ ಆದ ಅವಳ ಅತ್ಯ ನಾಗಮ್ಮ ಕೂಡ ಕಾದಂಬರಿಯಲ್ಲಿ ನೋಂದ ಜೀವಿ. ಆದರೂ ಥಲಗಾತಿ ಎಂಬ ಬಗೆಯಲ್ಲಿ

ಚಿತ್ತಿತಗೊಂಡಿರುವಾಕೆ. ಕಾದಂಬರಿಯ ಹೊಸ ಮದುಮಕ್ಕಳ ಎರಡು ಜೋಡಿಗಳಲ್ಲಿ ಚಿನ್ನಮ್ಮೆ ಮತ್ತು ಮುಕುಂದಯ್ಯರ ಪರಸ್ಪರ ಸಮರ್ಪಣಾಭಾವದ ಗಾಥ ಹೀತಿ ಹಾಗೂ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಮದುವೆ ಆಗಿಯೇ ಸಿದ್ಧವೆಂಬ ದೃಢಮನಸ್ಸಿನ ಗುತ್ತಿ ತಿಮ್ಮಿಯರ ಪ್ರೇಮ – ಈ ನಿರೂಪಣೆಗಳಲ್ಲಿ ಎಲ್ಲಿಯೂ ಗಂಡು ಮತ್ತು ಹೆಚ್ಚಿನ ನಡುವೆ ತರತಮ ಬೇಧ ಇಲ್ಲ. ಕಾದಂಬರಿಯಲ್ಲಿ ಹೊಸ ಮದುಮಕ್ಕಳ ಇನ್ನೊಂದು ಜೋಡಿ, ಇತೆ ಮತ್ತು ಹೀಂಚಲು, ಅವರ ಪರಸ್ಪರ ಹೀತಿ ಮಾತ್ರವಲ್ಲ, ದೈಹಿಕ ಸಮಾಗಮವನ್ನು ಸಹ ಲೇಖಿಕರು ಸಾದ್ಯಂತವಾಗಿ ಆದರೆ ಒಂದಿಷ್ಟೂ ರೋಚಕವೆನ್ನಿಸದ ಹಾಗೆ ವರ್ಣಿಸುತ್ತಾರೆ. ‘ಶಿವಶಿವಾಸೇಯರಂತೆ ಕಂಗೊಳಿಸುವ ಈ ದಂಪತೀಗಳ ದೈಹಿಕ ಮಿಲನವನ್ನು ನಿರೂಪಿಸುವ ಕಾದಂಬರಿಯ ಭಾಗಗಳು ‘ದೇಹವೇ ದೇಸುಲು’ ಎಂಬ ಭಾವವನ್ನು ಸ್ಥಿರಿಸುತ್ತವೆ. [ಮಲೆಗಳಲ್ಲಿ ಮದುಮಗಳು, ಪ್ರಟಿ ೧೯೯-೨೦೦, ೪೧೦] ಈ ಬಗೆಯ ಬರವಣಿಗೆ ಕನ್ನಡದ ಮಟ್ಟಿಗೆ ಈಗಲೂ ಅನ್ನು; ಈಗಲೂ ಸರಿಸಾಟಿ ಇಲ್ಲದ್ದು. ಗಂಡು ಹೆಚ್ಚಿನ ಸಂಬಂಧ ಕುರಿತ ಕನ್ನಡ ಬರವಣಿಗೆಯ ಬಹುಭಾಗ ಪುರುಷ ಕೇಂದ್ರಿತವಾಗಿದ್ದು ಗಂಡಿನ ಆಸೆ, ನಿರೀಕ್ಷೆ, ಬೇಕುಬೇಡಗಳ ಸುತ್ತಲೇ ತಿರುತ್ತಿರುಗಿ ಸುತ್ತುವಂತಹದ್ದು. ಇಲ್ಲಿ ಕೌಟಿನವನ್ನು ಬಿಗಿಯಾಗಿ ಕಟ್ಟಿದ ಇಂದಿರಿಯಿನಗ್ರಹಿಯೂ ಹೀರೋ; ಕಟ್ಟಿ ಹರುಕನಾದ ಲಂಪಟನೂ ಹೀರೋ. ಮನ್ನಧ ವಿಜಯದ ಈ ಅಬ್ಜರದಲ್ಲಿ ಮನ್ನಧನ ಸೋಲು, ಹತಾಶೆ, ವ್ಯಘಲ್ಯ, ದೌಬಳ್ಯ – ಯಾವುದರ ಅಭಿವೃತ್ತಿಗೂ ಎಡೆಯಿಲ್ಲ. ರತ್ನಿಮಲಾಪವಂತೊ ರೂಪಾರ್ಥಿಗೂ ಕೇಳಿಸುವುದೂ ಇಲ್ಲ. ಈ ವಾತಿಗೆ ಅಪವಾದವಾಗಿ ಹೆಸರಿಸಬಹುದಾದ ಕನ್ನಡ ಕೃತಿಗಳು ಹೆಚ್ಚಿಲ್ಲ. ತಕ್ಷಣ ನೆನಪಿಗೆ ಬರುವ ಕೃತಿಗಳಿಂದರೆ ಶಿವರಾಮ ಕಾರಂತರ ಕಾದಂಬರಿಗಳಾದ ‘ಸರಸಮ್ಮನ ಸಮಾಧಿ’ ಮತ್ತು ‘ಮ್ಯಾಮನಗಳ ಸುಳಿಯಲ್ಲಿ’, ದ.ರಾ.ಬೇಂದ್ರೇಯವರ ಕವಿತೆ, ‘ಸಶೀಗೀತ’ ಗೋಪಾಲಕೃಷ್ಣ ಅಡಿಗರ ಕವಿತೆ, ‘ಚಿಂತಾಮನಿಯಲ್ಲಿ ಕಂಡ ಮುಖ’ ಹಾಗೂ ಕುವೆಂಪು ಅವರ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’. ಈ ಪಟ್ಟಿ ಸಮಗ್ರವೂ ಅಲ್ಲ; ಸಂಪೂರ್ಣವೂ ಅಲ್ಲ. ಆದರೆ ಇದರಲ್ಲಿ ಸೇವಣಿಗೊಳ್ಳಲು ಬಾಕಿ ಉಳಿದಿರುವ ಕೃತಿಗಳ ಸಂಖ್ಯೆ ಜಾಸ್ತಿ ಇರಲಾರದು.

\* \* \*

ಲೋಹಿಯಾ ಜನ್ಸಪ್ರತಿಷ್ಠಾನ, [೧] ಶಿವಮೇಗ್ಗ ಮತ್ತು ರಘಜೀದಿ ಗಳೆಯರು [೨] ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಜಿ ಜನವರಿ ೨೦೧೮ ಶನಿವಾರ ಉಡುಪಿಯಲ್ಲಿ ನಡೆದ “ಮಲೆಗಳಲ್ಲಿ ಮದುಮಗಳು-ಶಿರ್” – ವಿಚಾರಸಂಕಿರಣದಲ್ಲಿ ಓದಿದ ಪ್ರಬಂಧ.

**ಕೃಷ್ಣ : ಒಂದು ಒಗಟು**  
**ಬಿಮಲ್ ಕೃಷ್ಣ ಮತ್ತಿಲಾಲ್**  
**ಕನ್ನಡಕ್ಕೆ: ಪ್ರೌ. ಎಂ.ಎ. ಹೆಗಡೆ**

**೧. ಒಗಟು**

ಮಹಾಭಾರತದಲ್ಲಿ ಕೃಷ್ಣ ಒಂದು ಒಗಟು. ಗೊಂದಲ ಹುಟ್ಟಿಸುವ ನೈತಿಕ ಒಗಟನ ಪ್ರತಿನಿಧಿ. ಮಹಾಭಾರತದಲ್ಲಿ ಮಾತ್ರವಲ್ಲ, ಭಾರತೀಯರ ಧರ್ಮದ ಆದರ್ಶಕ್ಕೆ ಒಂದು ಸಮಸ್ಯೆ. ಅವನು ಬಳ್ಳಿದಲ್ಲಿ ಕಪ್ಪು; ಆದರೆ ಆಕರ್ಷಕ ರೂಪ; ಅವನ ಮುಖಮುದ್ರೆಯೋಂದು ಒಗಟು. ಮಾನದ ಮುಗುಳನಗೆಯ ಮೋಡಿ; ಅದರಲ್ಲಿ ತುಂಟನ ನಂಟು: ನಗೆಯಲ್ಲಿ ನಿಗೂಢತೆಯುಂಟು. ಕೃಷ್ಣನ ವಿಗ್ರಹದ ನಗೆ ಬುದ್ಧನ ನಗೆಗೆ ಭಿನ್ನ. ಬುದ್ಧನ ನಗೆ ಸಹಜ ಸರಳ ನಗೆ: ಅಲ್ಲಿ ಕರುಣೆಯ ಹೋಳಿಂದಿದೆ: ಶಾಂತ: ಗಂಭೀರ. ಅದನ್ನು ಕಂಡವರಲ್ಲಿ ವಿಶ್ವಾಸ ಮಷ್ಟುತ್ತದೆ. ಬುದ್ಧನ ನೈತಿಕ ನಿಲುಮೆಯೂ ನೇರ. ಅದು ಹೊಸದೆನಿಸಿದರೂ ಸಂಕೀರ್ಣವಲ್ಲ. ಅದಕ್ಕೆ ಹೋಳಿಸಿದರೆ ಕೃಷ್ಣನ ನೈತಿಕ ನಿಲುವು ಬೇರೆ. ಕೆಲವೇಂಷ್ಟು ಅದು ತದ್ದಿರುಧವಾಗಿರುವಂತೆ ತೋರುತ್ತದೆ.

ಕೃಷ್ಣ ಒಂದು ಒಗಟು; ವಿರೋಧಾಭಾಸಗಳ ಮೂರೆ. ಅವನು ಹುಟ್ಟಿಲ ರಾಜನೀತಿಜ್ಞನಾಗಿ ಕಾಣುತ್ತಾನೆ. ಅವನು ಸರ್ವೇಶ್ವರ, ಪರಮಾತ್ಮ, ಮತ್ತು ಅಂತರ್ಯಾಮಿಯಿಂದು ಕರೆದುಕೊಂಡಿದ್ದಾದರೂ ಏಕೆ? ಅವನು ದೇವರಾಗಿದ್ದರೆ ದೇವರು ಮಹಾರಾಜಕಾರೀಯಗಿದ್ದು ಮಹಾವಂಚಕನಾಗಿರಬೇಕು; ಕವಯಿತ್ಯಾ ಮೋಸಗಾರನೂ ಆಗಿರಬೇಕು. ಪಾಶ್ಚಾತ್ಯ ಭಾರತಶಾಸ್ತ್ರಜ್ಞರಲ್ಲಿ ಹೆಚ್ಚಿನವರು ಕೃಷ್ಣನ ನೀತಿ ಹಾಗೂ ರಾಜನೀತಿಗಳನ್ನು ಕರ್ತೃಪಾಗಿ ಟೋಕಿಸಿದ್ದಾರೆ. ಪಾಶ್ಚಾತ್ಯ ಹಾಗೂ ಅವರ ಬಾಲಂಗೋಳಿಗಳಾದ ಭಾರತೀಯ ಭಾರತಶಾಸ್ತ್ರಜ್ಞರ ನಿಲುಮೆ ಕೆಳಗಿನ ಮಾತುಗಳಲ್ಲಿ ವ್ಯಕ್ತವಾಗಿದೆ:

“ಒಂದು ವಿಲಾಳಣ ಸ್ವರೂಪಿ! ಯಾದವರ ಮುಖ್ಯಾತ್ಮ. ಕಾಣಿವಲ್ಲಿ ಮತ್ತು ಶ್ರೀಯಲ್ಲಿ ಅಪಾನುಷಣಾಗಿ ಕಾಣಿವುದು ಅಪರಂಪ - ಅತ್ಯಂತ ಸಾಧಾರಣ ಮನುಷ್ಯ; ತಾನು ದೇವರೆಂದು ನಂಬಲಾರಾದ್ದನ್ನು ಹೇಳಿಕೊಳ್ಳಲು ನಾಚದ ನಿರ್ಜನ್.

ಅತ್ಯಂತವಾದ ನೀತಿಯನ್ನು ಉಪದೇಶಿಸುತ್ತಾನೆ ಮತ್ತು ತನ್ನ ಗುರಿಯನ್ನು ಸಾಧಿಸುವುದಕ್ಕಾಗಿ ಅತ್ಯಂತ ಹೇಯವಾದ ತಂತ್ರಗಳನ್ನು ಬಿಜಸುತ್ತಾನೆ. ಶುದ್ಧ ಅವಕಾಶವಾದಿ: ಪ್ರಾಮಾಣೀಕರಣ ಧರ್ಮಾಭೀರುವು ಆದ ಧರ್ಮರಾಜನಂಭವನಿಗೆ ಜೀವನದಲ್ಲಿ ಒಂದು ಸುಳ್ಳಿ ಹೇಳುವಂತೆ ಮಾಡುತ್ತಾನೆ. ಈ ಮೋಸಗಾರನು ತಾನು ದೇವರ ದೇವನೆಂದೂ ಧರ್ಮಸಂಸ್ಥಾಪನೆಗಾಗಿ ಪರಮಧಾಮದಿಂದ ಅವಶರಿಸಿದವನೆಂದೂ ಹೇಳಿಕೊಳ್ಳುತ್ತಾನೆ ಮತ್ತು ವ್ಯಾರಿಯು ಅಸಹಾಯಕ ಸ್ಥಿತಿಯಲ್ಲಿದ್ದು ಗೋಳಾಡುತ್ತಿರುವಾಗ ಪ್ರವರಿಸಲು ಹಿಂಜರಿಯುತ್ತಿರುವವನಿಗೆ ಕೊಲ್ಲಲು ಸೂಚಿಸುತ್ತಾನೆ.

ಕೃಷ್ಣನ ಕುರಿತಾಗಿ ಇಂಥ ಅಭಿಪ್ರಾಯಗಳು ಕೇವಲ ಪಾಶ್ಚಾತ್ಯ ಭಾರತಶಾಸ್ತ್ರಜ್ಞರಲ್ಲಿ ಮಾತ್ರವಲ್ಲ, ಜೈನರು ಮತ್ತು ಬ್ರಾಹ್ಮರು ಕೂಡ ಅವನ ನೀತಿಯ ಬಗೆಗೆ ಟೋಕಿಸುತ್ತಾರೆ.

ವಾಸ್ತವವಾಗಿ ಮಹಾಭಾರತದ ಕರ್ತೃವೇ ಸಾಯುತ್ತಿರುವ ದುರ್ಯೋಧನನ ಬಾಯಿಂದ ಕೃಷ್ಣ ದುಷ್ಪುತ್ತೆಗಳ ಬಗೆ ಸ್ವಷ್ಟಾಗಿ ಹೇಳಿಸಿದ್ದಾನೆ. ದುರ್ಯೋಧನನು ಭಿಂಬಣ ಗದಾಘಾತದಿಂದ (ಗದಾಯದ್ದ ನಿಯಮಕ್ಕೆ ವಿರುದ್ಧವಾಗಿ ಸೊಂಟದ ಕೆಳಗೆ ಹೊಡಿತ ತಿಂದು) ಕೆಳಗೆ ಬಿದ್ದಾಗ ಕುರುಕ್ಕೆತ್ಯಾಯದಲ್ಲಿ ಕೃಷ್ಣನ ಪ್ರಶಾಂತ ಕೃತ್ಯೆಗಳ ಬಗೆ ಪ್ರಸ್ತಾಪಿಸುತ್ತಾನೆ. ಒಂದು ರೀತಿಯಲ್ಲಿ ದುರ್ಯೋಧನನು ಹೇಳಿದ್ದು ಸರಿ. ಅವನ ಪ್ರಕಾರ ಪಾಂಡವರನ್ನು ಗೆಲ್ಲಿಸುವುದಕ್ಕಾಗಿ ಧರ್ಮದ ನಿಯಮಗಳನ್ನು ಅನೇಕ ರೀತಿಗಳಿಂದ ಉಲ್ಲಂಘಿಸಿದ. ದುರ್ಯೋಧನನು ಕೃಷ್ಣನನ್ನು ದಾಸನ ಪ್ರತಿನೆಂದು ಕರೆಯುತ್ತಾನೆ. ಯಾಕೆಂದರೆ ಅವನ ತಂದೆ ವಸುದೇವನು ಒಂದು ವಿಧದಲ್ಲಿ ಕಂಸನ ದಾಸನಾಗಿದ್ದ.

ದುರ್ಯೋಧನನು ಮುಂದುವರಿದು ಭೀಷಣ ಎದುರಿಗೆ ಶಿವಿಂಡಿಯನ್ನು ಮುಂದೆ ನಿಲ್ಲಿಸುವಂತೆ ಸೂಚಿಸಿದವನು ಕೃಷ್ಣ. ಭೀಷಣ ಶಿವಿಂಡಿಯ ಜೊತೆಗೆ ಯುದ್ಧ ಮಾಡುವುದಿಲ್ಲವಂದು ಗೊತ್ತಿತ್ತು. ಹಾಗಿದ್ದರೂ ಅವನು ಶರಶಯ್ಯೆಯಲ್ಲಿ ಮಲಗುವಂತೆ ಮಾಡಿದ. ಯುಧಿಷ್ಠಿರನು ಸುಳ್ಳಿ ಹೇಳುವಂತೆ ಮಾಡಿ ಗುರು ದ್ರೋಣ ಸಾವಿಗೆ ಕಾರಣಾದವನು ಕೃಷ್ಣ ಕಣಣ ರಥವು ಹುಗಿದು ಹೋಗಿ ರಥಚಕ್ರವನ್ನು ಎತ್ತಿರುವಾಗ ಅಜರ್ಣನನು ಹೇಡಿಯಂತೆ ಅವನನ್ನು ಕೊಲ್ಲುವಂತೆ ಮಾಡಿದವನು ಕೃಷ್ಣ. ಭೂರಿಶ್ವವನ ಕೈ ಕರ್ತೃರಿಸಿ ಹೋಗಿರುವಾಗ ಸಾತ್ಯಕಿಯನ್ನು ಪೂರಿಸಿ ಅವನನ್ನು ಕೊಲ್ಲಿಸಿದವನು ಕೃಷ್ಣ ಹೀಗೆ ಕೃಷ್ಣನ ಕೃತ್ಯೆಗಳ ಪ್ರಸಿದ್ಧವಾಗಿವೆ ಮತ್ತು ಅಪುಗಳನ್ನು ಮೇಲ್ಮೈಟಕ್ಕೆ ಕಾಣಿವಂತೆ ಸಮರ್ಥಿಸಲು ಭಾರತೀಯ ಪಾರಂಪರಿಕತೆಯಲ್ಲಿ ನಂಬುಗೆಯಿರುವವನಿಂದ ಸಾಧ್ಯವಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಸಮರ್ಥಿಸಲು ಸಾಧ್ಯವೇ?

ಕೃಷ್ಣನು ಉಪದೇಶಿಸುವ ನೈತಿಕ ಸಿದ್ಧಾಂತಕ್ಕೂ ಅವನ ಆಚರಣೆಗೂ ಇರುವ ವಿರೋಧಾಭಾಸಗಳು ಸ್ವಯಂಸಿದ್ಧ. ಹಿಂದೂ ಶ್ರದ್ಧಾಭಾಗಳಿಗೆ ಇದು ಅಲಿವರಲಿಲ್ಲವೆಂದ್ಲೂ. ಆದರೂ ಅವರು ವಿರೋಧಾಭಾಸಗಳಿಂದ ವಿಚಲಿತರಾಗಿಲ್ಲ. ಮೇಲೆ ಹೇಳಿದ ವಿರೋಧಾಭಾಸಗಳು ಎದ್ದು ಕಾಣುತ್ತಿದ್ದರೂ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಸಂಪ್ರದಾಯವು ತನಗರಿವಿಲ್ಲದಂತೆ ಈ ವಿರೋಧಾಭಾಸಗಳಿಗೆ ಆಫ್‌ವಾದ ಅಥವಾ ಸಮರ್ಪಕವಾದ ವಿವರಣೆಯಿದೆಯಂದು ನಂಬುತ್ತದೆ. ವಾಸ್ತವವಾಗಿ ಕೃಷ್ಣನು ದೇವರಲ್ಲಿದ್ದರೂ ಹಿಂದುಗಳ ಪಾಲಿಗೆ ದೇವರಾಗಿದ್ದಾನೆ. ಹಾಗಿದ್ದರೂ ಅವನು ಕ್ರೀಷ್ಣಿಯನ್ನು ಸಂಪ್ರದಾಯದ ದೇವರಿಗಿಂತ ಅಥವಾ ಮುಹಿಮರ ಅಲ್ಲಾನಿಗಿಂತ ಭಿನ್ನ ಜಗತ್ತಿನಲ್ಲಿ ಬಹಳಷ್ಟು ದೇವರಿದ್ದಾರೆಂದು ಸೂಚಿಸುತ್ತಿಲ್ಲ. ಆದರೆ ದೇವರ ಕುರಿತ ಪರಿಕಲ್ಪನೆಗಳು ಬಹಳಷ್ಟಿವೆಯೆಂಬುದು ಸ್ವಷ್ಟ. ಅವು ಜಗತ್ತಿನ ಧರ್ಮಗಳಲ್ಲಿ ಖಚಿತವಾದ ರೂಪು ತಳೆದಿವೆ. ಹಾಗಾಗಿ ನಾವು ಮಹಾಭಾರತದ ಕೃಷ್ಣನಲ್ಲಿ ದೇವರನ್ನು ಕಂಡ ಹಿಂದುಗಳ ದೇವತ್ವದ ಪರಿಕಲ್ಪನೆಯೆಂದು ಕೇಳಬಹುದು.

ಕೃಷ್ಣನು ಮಾಡಿದ ಕ್ಷಮಿಸಲಾರದ ಧರ್ಮಾತ್ಮಕಮಣಿದ ವಿಶಿಷ್ಟವಾದ ಪ್ರಕರಣವನ್ನು ತೆಗೆದುಕೊಳ್ಳಬಹುದು. ಬಹಳಷ್ಟು ಸಂದರ್ಭಗಳಲ್ಲಿ ಕೃಷ್ಣನು “ಉನ್ನತ ಆದರ್ಶಗಳನ್ನು ಬೋಧಿಸಿ ಕೇಳುಟ್ಟಿದ ತಂತ್ರಗಳನ್ನು ಬಳಸಿ ಗುರಿಸಾಗಿಸಿಕೊಳ್ಳುವವನಂತೆ” ಕಾಣುವುದರಲ್ಲಿ ಸಂದೇಹವಿಲ್ಲ. ನೈತಿಕನಾಯಕನೋ ದೇವನೋ ಆಗಿರುವವನು ನಿಷ್ಠಕಪಾತಿಯೂ ನೀತಿವಂತನೂ ಆಗಿರುವುದರ ಬದಲಿಗೆ ಇಂಥ ರೀತಿಯಲ್ಲಿ ನಡೆದುಕೊಳ್ಳುವುದು ನಿಗೂಢ ರಹಸ್ಯವೆನಿಸುತ್ತದೆ. ಹಾಗಿದ್ದರೂ ನಾವು ಕೃಷ್ಣನು ಮಹಾಮೋಧಾವಿಯಾದ ಮನುಷ್ಯನೆಂದೂ ಮೇಲ್ಮಟಿದ ನ್ಯಾಯದೃಷ್ಟಿ ಸಮಾನತೆ ಮತ್ತು ನೈತಿಕ ಹೊಣೆಗಾರಿಕೆಯಳ್ಳವನೆಂದು ತಿಳಿಯೋಣ. ಆಗ ಬಹುತೆ ಈ ಒಗಟನ್ನು ಒಡೆಯಲು ಪ್ರಾರಂಭಿಸಿದಂತಾಗುತ್ತದೆ.

ಮಹಾಭಾರತದ ಕೇಂದ್ರವಿಂದರೆ ಕುರುಕ್ಕೇತ್ರ ಯುದ್ಧ. ಇಲ್ಲಿ ಕೃಷ್ಣನು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದಾನೆ. ಅವನು ಯುದ್ಧವನ್ನು ಮಾಡಲಿಲ್ಲ. ಆದರೆ ಯುದ್ಧದಲ್ಲಿ ಪಾಂಡವರು ಗೆಲ್ಲುವಂತಾದುದು ಅವನ ಬೆಂಬಲ ಹಾಗೂ ಉಪದೇಶಗಳಿಂದಲೆಂಬುದು ಸ್ವಷ್ಟ. ಅವನೊಬ್ಬ ಮಹಾನ್ ತಂತ್ರಗಾರ. ಒಂದೇ ಒಂದು ಬಾಣವನ್ನು ಪ್ರಯೋಗಿಸಲಿಲ್ಲ: ಯಾವ ಶಸ್ತರಿಂದಲೂ ಯಾರನ್ನೂ ಕೊಲ್ಲಲಿಲ್ಲ. ಆದರೆ ಮಹಾನಾಯಕರೆಲ್ಲರೂ ಸಾಯುವಂತಾದುದು ಅವನು ಬಳಸಿದ ಮೇಲ್ಮಟಿದ ತಂತ್ರಗಾರಿಕೆಯಿಂದ ಮತ್ತು ಹಿಂಬಾಗಿಲ ಚಟುವಟಿಕೆಗಳ ಕಾರಣದಿಂದ. ಭೀಷ್ಮ, ದೌರ್ಯಾ, ಕಣಾ ಮತ್ತು ದುರ್ಯೋಧನರ

ಮೃತ್ಯುವಾಯಿತು. ಒಂದೊಂದು ಸಂದರ್ಭದಲ್ಲಿಯೂ ಅವನು ಕ್ಷತ್ರಿಯರು ಏರ್ಪಡಿಸಿಕೊಂಡಿದ್ದ ಯುದ್ಧನಿಯಮಗಳನ್ನು ಅತಿಕ್ರಮಿಸಿದ. ದುರ್ಯೋಧನನು ಅವನನ್ನು ನಿಂದಿಸಿದ್ದ ಸರಿಯಾಗಿಯೇ ಇತ್ತು. ಮಹಾಭಾರತಕಾರನೂ ಇದನ್ನು ಒಬ್ಬಿಧ್ಯಾನೆ ಮತ್ತು ಮೃತನಾದ ದುರ್ಯೋಧನನು ಪಾಂಡವರಿಗಿಂತ ಮೊದಲು ಸ್ವರ್ಗವನ್ನು ಸೇರಿದನೆನ್ನಲಾಗಿದೆ.

### ೨. ಧರ್ಮಯಧ್ಯಾನ

ಕುರುಕ್ಕೇತ್ರಯುದ್ಧವನ್ನು ಧರ್ಮಯಧ್ಯಾನವಿಂದ ಕರೆಯಲಾಗಿದೆ. ಆದರೆ ಯಾವ ಅರ್ಥದಲ್ಲಿ ಅದು ಧರ್ಮಯಧ್ಯಾನ? ಧರ್ಮವಿಂಬ ಪದವೇ ಒಂಟಿನ ರೂಪದ್ದು. ಪ್ರಮಾಣತವಾದ ವ್ಯಾಖ್ಯಾನದ ಪ್ರಕಾರ “ಧರ್ಮ ಅಥವಾ ನ್ಯಾಯವಾದ ರೀತಿಯಲ್ಲಿ ನಡೆದ ಯುದ್ಧ”. ಭಗವದ್ವಿತೀಯ ಮೊದಲನೆಯ ಶೈಲೀಕದಲ್ಲಿ ಕುರುಕ್ಕೇತ್ರವನ್ನು ಧರ್ಮಕ್ಕೇತ್ರವಿಂದು ವರ್ಣಿಸಿದೆ. ಪಾಪ ಪುಣ್ಯಗಳ ಬೀಜವನ್ನು ಬಿತ್ತಿ ಕರ್ಮದ ಬೆಳೆಯನ್ನು ತೆಗೆಯಲು ಹೊರಟ ಕ್ಷೇತ್ರ, ಆದರೆ ನಿಜವಾಗಿ ಈ ಪ್ರತೀಕದ ಅರ್ಥವೇನು? ಕೆಲವೊಮ್ಮೆ ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯವ ಸಲುವಾಗಿ ಮಾಡುವ ಯುದ್ಧವನ್ನು ಧರ್ಮಯಧ್ಯಾನವಿಂದು ಕರೆಯುವುದುಂಟು. ಕುರುಕ್ಕೇತ್ರದ ಯುದ್ಧವನ್ನು ಅಂಥ ಧರ್ಮಯಧ್ಯಾನವ್ಯಾಂದು ಉದಾಹರಣೆಯಿಂದು ಹೇಳಬಹುದೆ? ಇದನ್ನು ಉತ್ತರಿಸುವುದು ಸುಲಭವಲ್ಲ. ಜಗತ್ತನ್ನು ಕರ್ಪೂರಿಳಿಸಿದೆ ಸರಳವಾಗಿ ವಿಂಗಡಿಸಲು ಬರುವುದಿಲ್ಲ. ಯುದ್ಧ ಅಥವಾ ಧರ್ಮಯಧ್ಯಾನ ಪ್ರಾರಂಭವಾದಾಗ ವಿರೋಧಿಗಳಲ್ಲಿ ಒಂದು ಪಕ್ಷವು ಶೈಲ್ಯ ಧರ್ಮವನ್ನೂ ಇನ್ನೊಂದು ಪಕ್ಷವು ಕೇವಲ ಅಥವಾವನ್ನೂ ಪ್ರತಿಸಿದ್ಧಿಸುವುದಿಂದು ತೆಳಿಯುವುದು ಸರಿಯಲ್ಲ. ಹಾಸ್ತವ ಪ್ರಸಂಗಗಳಲ್ಲಿ ಯಾವ ಪಕ್ಷವು ನ್ಯಾಯಯುತ ಕಾರಣಕ್ಕಾಗಿ ಹೋರಾಡುತ್ತದೆ, ಯಾವುದು ಅತ್ಯಂತ ಅನ್ಯಾಯವನ್ನು ಪ್ರತಿನಿಧಿಸಿ ಹೋರಾಡುತ್ತಿದೆಯೆಂಬುದನ್ನು ನಿಷಾಯಿಸುವುದು ಅಸಾಧ್ಯ. ಒಳಿತು ಕೆಡುಕುಗಳನ್ನಾಲ್ಲಿ ಸರಿತಪ್ಪುಗಳನ್ನಾಗಲಿ ಶೈಲ್ಯರೂಪದಲ್ಲಿ ಅಂದರೆ ಮತ್ತೊಂದರ ಸೇರ್ಪಡೆಯಲ್ಲಿ ಸ್ಥಿತಿಯಲ್ಲಿ ಕಾಣುವುದು ಕಷ್ಟ. ಯಾಕೆಂದರೆ ಅಂಥ ನಿಷಾಯಕ್ಕೆ ಬರುವ ಮುನ್ನ ಅಂಥ ಮೌಲ್ಯಗಳು ಸಾಪೇಕ್ಷವೇ ಆತ್ಮಂತಿಕವೇ ಸಾಂದರ್ಭಿಕವೇ ಸಾರ್ವತ್ರಿಕವೇ ಇತ್ತಾದಿ ಪ್ರಸಿದ್ಧವಾದ ಪ್ರಶ್ನಗಳನ್ನು ಕೇಳಿಕೊಂಡಾಗ ಸರ್ವಸಮೃದ್ಧವಾದ ಅರ್ಥಾತ್ ವಿವಾದಾತೀತವಾದ ನೈತಿಕ ನಿಷಾಯವು ಅಸಾಧ್ಯವಾಗುತ್ತದೆ. ಹೀಗಿರುವುದರಿಂದ ಕುರುಕ್ಕೇತ್ರ ಸಂಗ್ರಹವು ಒಳಿತು ಕೆಡುಕುಗಳ ನಡುವಿನ ಸಂಗ್ರಹದ

ರೂಪಕವೆಂದು ವ್ಯಾಖ್ಯಾನಿಸುವವರನ್ನು ಒಪ್ಪುವುದು ಸಾಧ್ಯವಾಗುತ್ತಿಲ್ಲ. ಪಾಂಡವರ ಪಕ್ಷವು ಗ್ರಂಥಕರ್ತರಿಗೆ ಅಥವಾ ಗ್ರಂಥಕರ್ತೆ ಮತ್ತು ಓದುಗರಿಗೆ ಕೌರವರ ಪಕ್ಷಕ್ಕಿಂತ ಒಲವಿನದಾಗಿತ್ತೇಂದು ಹೇಳಬಹುದಷ್ಟೇ! ಎರಡೂ ಕಡೆಗಳಲ್ಲಿ ದೊಡ್ಡತನವಿತ್ತು; ಕೆಲವು ನೈತಿಕ ನಿಲುಮೆಗಳನ್ನು ಯೋಜನೆಗಳನ್ನು ಕಾರ್ಯಗತಗೊಳಿಸಲು ಹವಣಿಸಿದರು: ಮೌಲ್ಯ ಹಾಗೂ ಗುಣಗಳಿಧ್ವನಿ. ಎರಡೂ ಕಡೆಯವರು ಅನೇಕ ಕೃತ್ಯಗಳನ್ನು ಮಾಡಿದರು; ಸಣ್ಣತನವನ್ನು ತೋರಿದರು; ಗೆಲುವನ್ನು ಪಡೆಯಲಿಕ್ಕಾಗಿ ಕುಟೀಲ ಹಾಗೂ ಹೇಯವಾದ ತಂತ್ರಗಳನ್ನು ಬಳಸಿದರು. ಬಹುಶಃ ಒಂದು ಪಕ್ಷವು ಹೆಚ್ಚು ನಿಂದ್ಯವೂ ಉದ್ದ್ರಿತವೂ ಆಗಿತ್ತು. ಎರಡೂ ಪಕ್ಷಗಳ ಅನೈತಿಕ ಹಾಗೂ ದುಷ್ಪಕೃತ್ಯಗಳನ್ನು ತಕ್ಷಣಿಯಲ್ಲಿಟ್ಟು ತೂಗಿದರೆ ಪಾಂಡವರ ಪರಡಿಗಿಂತ ಕೌರವರ ಕಡೆಯ ಪರಡಿ ಬಹಳ ಕೆಳಗೆ ಕುಸಿಯಲಾರದು. ಬಹುಶಃ ದುರೋಧನನು ಎಸಗಿದ ಕೆಲವು ಘೋರ ಕೂರ ಅನ್ಯಾಯದ ಕೃತ್ಯಗಳನ್ನು ಹೊರತುಪಡಿಸಬೇಕಾಗುತ್ತದೆ. ಜಗತ್ತನ್ನು ಕವ್ವು ಬಿಂಬಿಸುಗಳಲ್ಲಿ ವಿಂಗಡಿಸಲಾಗದು. ಯಾಕೆಂದರೆ ಒಂದರಲ್ಲಿ ಮತ್ತೊಂದರ ಬಣ್ಣ ಬೆರೆತ್ತಿರುತ್ತದೆ. ಮಹಾಭಾರತವು ಜಗತ್ತನ್ನು ವಾಸ್ತವ ರೂಪದಲ್ಲಿ ಪ್ರಸ್ತುತಪಡಿಸುತ್ತದೆ. ಈ ವಾಸ್ತವತ್ತೆಯ ಆಧುನಿಕ ಕಾದಂಬರಿಗಳಲ್ಲಿ ನಿರೂಪಿಸುವ ವಾಸ್ತವವಾದಕ್ಕಿಂತಲೂ ವಾಸ್ತವವಾಗಿವೆ. ಅಲ್ಲಿ ನಿರೂಪಿತವಾದ ನೈತಿಕದ್ವಾಂದ್ವಗಳ ಸನ್ನಿವೇಶಗಳು ಇಸಾಕ್ ಲೆವಿ ಹೇಳುವ “ಕರಿಣ ಆಯ್ದು”ಗಳ ಗುಂಪಿಗೆ ಸೇರಿದ್ದ ಪರಿಹಾರ ಕಾಣದ ಸಮಸ್ಯೆಗಳಾಗಿವೆ.

ಮಹಾಭಾರತವು ನಮಗೆ ತಿಳಿಸುವ ನೀತಿಯೆಂದಿಧ್ಯರೆ ಅದು ಮತ್ತೆ ಮತ್ತೆ ಹೇಳುವ ಧರ್ಮದ ತೇಕ್ಕಿಸಿಗ್ಗಾಗಿ ಜಾರುವ ಸ್ಥಿಫಾವ ಮತ್ತು ಧರ್ಮದ ಸೂಕ್ಷ್ಮತೆಯ ಬಗ್ಗೆ ಅಂದರೆ ಅದರ ಸ್ವರೂಪವನ್ನು ಹೀಗೆಯೇ ಎಂದು ನಿಂಣಯಿಸಲಾಗದ ಸ್ವರೂಪದ ಬಗ್ಗೆ. ಕೃಷ್ಣನು ಧರ್ಮದ ಅಸ್ವಷ್ಟತೆಯನ್ನು ನಿವಾರಿಸುವುದಿಲ್ಲ, ಬದಲಿಗೆ ಅದರ ರಹಸ್ಯಮಯತೆಯನ್ನು ಹೆಚ್ಚಿಸುತ್ತಾನೆ. ಅಲ್ಲಿ ಬರುವ ಕಥೆಗಳು, ಮೊರ್ಗಳು, ರೂಪಕಗಳು ಮತ್ತು ದೃಷ್ಟಾಂತಗಳ ಹಿಂದಿನ ಮಾನವನ ನೈತಿಕವಾಸ್ತವಗಳ ಹೊಳೆಹುಗಳನ್ನು ಹೇಳುತ್ತವೆ.

ಯುದ್ಧವನ್ನು ಧರ್ಮಯತ್ವವೆಂದು ಕರೆದಿರುವುದು ಪಾರಿಭಾಷಿಕವಾದ ಅರ್ಥದಲ್ಲಿಂದು ನನ್ನ ನಂಬಿಗೆಯಾಗಿದೆ. ಧರ್ಮವೆಂಬ ಪದದ ಬಹುಮುಖಿಯಾದ ಅರ್ಥಗಳಲ್ಲಿ ಒಂದು ಅರ್ಥ ಹೀಗೆ: ಒಂದು ಗುಂಪು ಅಥವಾ ವರ್ಗವು ಒಪ್ಪಿಕೊಂಡು ಆಚರಿಸುತ್ತಿರುವ ನೀತಿಸಂಹಿತೆ. (ಈ ಅರ್ಥದಲ್ಲಿ) ಧರ್ಮವೆಂದರೆ ನಿರ್ದಿಷ್ಟವಾದ ಕ್ಷೇತ್ರದಲ್ಲಿ ಮನುಷ್ಯನ ಕರ್ತವ್ಯಕರ್ತವ್ಯಗಳ

ನಿರೂಪಣೆ. ಭೀಷ್ಣಪರವದಲ್ಲಿ ಕುರುಕ್ಕೇತ್ತ ಯುದ್ಧದ ಆರಂಭದಲ್ಲಿ ಯುದ್ಧ ಕಾಲದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳ ಸುದೀರ್ಘವಾದ ಯಾದಿಯಿದೆ. ಎರಡೂ ಪಕ್ಷಗಳು ಮಾನವೀಯ ಸೆಲೆಯಲ್ಲಿ ರೂಪಿತವಾದ ಮತ್ತು ಸಾಕಷ್ಟು ಪರಿಭಿತವಾದೆ ಮತ್ತು ಆಗಲೇ ರೂಢಿಯಲ್ಲಿದ್ದ ಅನೇಕ ನಿಯಮಗಳನ್ನು ಒಪ್ಪಿಕೊಂಡು ನಾಯವಾಗಿ ಯುದ್ಧವನ್ನು ವಾಡಲು ನಿಶ್ಚಯಿಸಿದ್ದವು. ಉದಾಹರಣೆಗೆ ಯುದ್ಧದಿಂದ ಪಲಾಯನ ಮಾಡುತ್ತಿರುವವನನ್ನು ಕೊಲ್ಲಬಾರದು, ಶಸ್ತ್ರಹಿನನ್ನು ಆಕ್ರಮಿಸಬಾರದು, ತನ್ನನ್ನು ರಕ್ಷಿಸಿಕೊಳ್ಳಲಾರದವನನ್ನು ಕೊಲ್ಲಬಾರದು ಇತ್ತಾದಿ ಇತ್ತಾದಿ. ಈ ನಿಯಮಗಳು ಇಂದಿನ ಎಲ್ಲ ನಾಗರಿಕ ಸಮಾಜಗಳಲ್ಲಿ ಪ್ರಚಲಿತವರುವ ಯುದ್ಧನಿಯಮಗಳಿಗೆ ಸಮಾನವಾಗಿವೆ. ಸಮಾನರು ಹೋರಾಡಬೇಕು, ರಧಿಕನು ರಧಿಕನ ಜೊತೆಗೆ, ಅಶ್ವರೋಹಿಯು ಅಶ್ವಹೋಹಿಯ ಜೊತೆಗೆ ಹೋರಾಡಬೇಕು. ಈ ಧರ್ಮವನ್ನು ಪಾಲಿಸಲು ಎರಡೂ ಪಕ್ಷಗಳು ಒಪ್ಪಿದ್ದವಾದ್ದರಿಂದ ಬಹುಶಃ ಅದನ್ನು ಧರ್ಮಯತ್ವವೆಂದು ಕರೆದಿರಬೇಕು.

ಆದರೆ ಯುದ್ಧದಲ್ಲಿ ಅನೇಕ ಇಕ್ಕಣಿನ ಸಂದರ್ಭಗಳಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದ್ದ ಕಂಡುಬರುತ್ತದೆ. ಪಾಂಡವರು ನಿಯಮಗಳನ್ನು ಮುರಿಯುವಲ್ಲಿ ಕೃಷ್ಣನ ಪ್ರೇರಣ ಸೂಚನೆಗಳು ಕಾರಣವಾಗಿವೆಯಂಬುದು ಸ್ವಷ್ಟ. ಆದ್ದರಿಂದ ಅವನು ಸೂಚಿಸಿದ ವಕ್ರಮಾಗ್ರವನ್ನು ಅವಲಂಬಿಸಿರದಿದ್ದರೆ ಪಾಂಡವರು ಯುದ್ಧದಲ್ಲಿ ಗೆಲ್ಲುತ್ತಿರಲ್ಲಿವಂಬುದು ಸ್ವಷ್ಟ.

ಕೃಷ್ಣನು ಸರ್ವಶಕ್ತಿನಾದ ದೇವನ ಪಾತ್ರವನ್ನು ನಿರ್ವಹಿಸುತ್ತಿದ್ದಾನೆಂದು ಉಳಿಹಿಸಿಕೊಳ್ಳು. ಆಗ ಏನಾಗಬಹುದಿತ್ತು? ಕುರುಕ್ಕೇತ್ತ ಯುದ್ಧವನ್ನು ಒಂದೇ ದಿನದಲ್ಲಿ ಮುಗಿಸಬಹುದಿತ್ತೆ? ಸರ್ವಶಕ್ತಿನಿಗೆ ಅದು ಸಾಧ್ಯವಾಗುತ್ತಿತ್ತು. ಪಾಂಡವರು ಗೆಲ್ಲಬೇಕಂದು ಅವನು ಬಯಸಿದ್ದ ಪ್ರತಿ ಹಂತದಲ್ಲಿಯೂ ಯುದ್ಧದ ಪರಿಣಾಮದ ಬಗ್ಗೆ ಅವನಿಗೆ ನಿಶ್ಚಯಿವಿರಲ್ಲಿ ಹಾಗೂ ಜಿಂತಿಕಾಗುತ್ತಿದ್ದ. ಎದುರಾಳಿಗಳು ಬಲಿಷ್ಠರೆಂಬುದು ಅವನಿಗೆ ಗೊತ್ತಿತ್ತು. ಹಾಗಾಗಿ ಯುದ್ಧದಲ್ಲಿ ಸೂಲುವ ಭೀತಿಯಿತ್ತು. ಹಾಗಾಗಿ ಅವನು ಪಾಂಡವರನ್ನು ಗೆಲ್ಲಿಸುವುದಕ್ಕಾಗಿ ನಾನಾ ಉಪಾಯಗಳನ್ನೂ ತಂತ್ರಗಳನ್ನೂ ಯೋಜಿಸಿ ಕಾರ್ಯಗತಗೊಳಿಸುತ್ತಿರುತ್ತಿದ್ದ. ಇದು ಅವನ ಸರ್ವಶಕ್ತಿಮತ್ತುವನ್ನು ದೃಷ್ಟಿಕರಿಸುವುದಿಲ್ಲ. ಹಾಗೆಯೇ ಅವನು ಬಳಸಿದ ಕುಟೀಲತಂತ್ರಗಳೂ ದೇವತ್ವಕ್ಕೆ ತಕ್ಷಾದಾದ ನೈತಿಕ ಜೀವನ್ತ್ವವನ್ನು ಸಾರುವುದಿಲ್ಲ.

ಯುಧಿಷ್ಠಿರನ ಬಾಯಿಂದ ಗುರು ದ್ರೋಣರನ್ನು ಕೊಲ್ಲಿಸುವ ಸಲುವಾಗಿ

ಜೀವನದಲ್ಲಿ ಮೊಟ್ಟಮೊದಲಬಾರಿಗೆ ಸುಳ್ಳು ಹೇಳಿಸಿದ ಪ್ರಕರಣವನ್ನು ತೆಗೆದುಕೊಳ್ಳು. ಇದು ಬಹುಶಃ ಕಪ್ಪುದೇವನ ಕಡುಗಪ್ಪು ಕೆಲಸಗಳಲ್ಲಿಂದು. ಇಲ್ಲಿ ಅಪರೂಪಕ್ಕೆ ಕೇಳುವ ಒಂದು ಪ್ರಶ್ನೆಯಿದೆ: ಕೃಷ್ಣನು ಇಂದು ನಮಗೆ ಪೂಜನೀಯನೇ ನಾಗಿರುವಂತೆಯೇ ಗ್ರಂಥಕರ್ತೆ ಅಥವಾ ಕಥಾಕಾರನಿಗೂ ಪೂಜನೀಯನೇ ಆಗಿದ್ದ. ಹಾಗಿರುವಾಗ ಅವನು (ಅಥವಾ ಅವರು) ಕಥಾಕಾರನಿಗೆ ಸ್ವಭಾವಿಕವಾಗಿಯೇ ಇರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೃಷ್ಣನ ಚರಿತೆಗೆ ಕಲಂಕಪ್ರಾಯವಾದ ಇಂದ ಕಥೆಯನ್ನು ಬದಲಾಯಿಸಬಹುದಿತ್ತು. ಹಾಗೆ ಮಾಡಿದೆ ಈ ದೋಷವನ್ನು ಉಳಿಸಿದ್ದಾರದೂ ಏಕೇ? ಅದು ನಿಜವಾಗಿ ದೋಷವೇ ಆಗಿದ್ದರೆ ಉದ್ದೇಶಪೂರ್ವಕವಾಗಿ ಅದನ್ನು ರಹಸ್ಯಾತ್ಮಕವೆಂಬಂತೆ ನಿರೂಪಿಸಿದ್ದೇಕೆ? ಅದಕ್ಕೆ ನೇರವಾದ ಉತ್ತರವಿಲ್ಲ. ಆದರೆ ಗ್ರಂಥದುದ್ದಕ್ಕೂ ಸೂಚ್ಯವಾದ ಅಂಶಗಳು ಹರಡಿಕೊಂಡಿವೆ. ಅವುಗಳನ್ನು ಒತ್ತಣಿಗೆ ತಂದು ರಹಸ್ಯವನ್ನು ಬಹುಮಟ್ಟಿಗೆ ಬಯಲು ಮಾಡುವಂತೆ ಜೋಡಿಸಿಕೊಳ್ಳಬೇಕಾಗುತ್ತದೆ. ವಾಸ್ತವವಾಗಿ ಗ್ರಂಥವನ್ನು ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸುವ ಪರಂಪರೆಯೂ ಇರಬಹುದಾಗಿದೆ. ಆದ್ದರಿಂದ ನಾನು ಸಂಭಾವ್ಯವಾದ ಒಂದು ತರನಾದ ವಿಕಲ್ಪವನ್ನು ಸೂಚಿಸುತ್ತೇನೆ.

### ೩. ಸತ್ಯ ಮತ್ತು ಅಷ್ಟಿತ್ವದ ಪ್ರಶ್ನೆ

ದ್ರೋಣನು ಮಹಾವೀರ ಮತ್ತು ಉಭಯರಿಗೂ ಗುರುವಾಗಿ ಪೂಜ್ಞ. ಆದರೆ ಅವನ ವರ್ತನೆ ಯಾವಾಗಲೂ ಆದರ್ಥವನಿಸುವಂತಿರಲ್ಲ. ಏರ ಭಾಲಕನಾದ ಅಭಿಮನನ್ನುವಿನ ಕಗ್ಗೊಲೆಗೆ ಕಾರಣನಾದವನು ದ್ರೋಣ. ಏಳು ಜನ ಮಹಾರಧಿಗಳು ಏಕಾಲಕ್ಕೆ ಆತ್ಮಮಿಸಿ ಅವನನ್ನು ಕೊಂಡರು; ಅವರಲ್ಲಿ ದ್ರೋಣನೊಬ್ಬ. ಅವನ ಸೇನಾಪತಿತ್ವದಲ್ಲಿಯೇ ಈ ಕಗ್ಗೊಲೆ ಸಂಭವಿಸಿತು. ಆದ್ದರಿಂದ ಅವನು ಮೊದಲೇ ಧರ್ಮವನ್ನು ಅತಿಕರಿಸಿದ್ದ. ಏಳು ಜನ ಮಹಾರಧಿಗಳೊಂದಿಗೆ ಹೋರಾಡುತ್ತಿದ್ದ ಏರಬಾಲಕನನ್ನು ಕೊಲ್ಲುವುದು ಅತ್ಯಂತ ಅನ್ವಯಿತವಾದ ಕೃತ್ಯವಾಗಿತ್ತು.

ಇಲ್ಲಿ ಆದಿಪರವರದಲ್ಲಿ ಇರುವ ಮತ್ತೊಂದು ಆಖ್ಯಾನವನ್ನು ಗಮನಿಸಬಹುದು. ಅದು ಸಾಕಷ್ಟು ಕುತೂಹಲಕಾರಿ. ಯಾಕೆಂದರೆ ಅದು ಕುರು ಪಾಂಡವರ ನೀತಿಪಾಠ ಅಥವಾ ನೈತಿಕಶಿಕ್ಷಣದ ಪರಿಣಾಮಗಳನ್ನು ಹೇಳುತ್ತದೆ. ದ್ರೋಣನೊಬ್ಬ ಬ್ರಾಹ್ಮಣ. ಆದರೆ ಅವನು ಶಸ್ವವಿದ್ಯಾಕೋಣಿದ: ಯುದ್ಧಪ್ರಾಪರಿಣಿತ. ಅವನು ರಾಜಕುಮಾರರಾದ ಕೌರವೆ ಪಾಂಡವರಿಗೆ ಗುರುವಾಗಿ ಧೃತರಾಷ್ಟ್ರನಿಂದ ನೇಮಕಗೊಂಡ. ಅವನು ಯುದ್ಧ ಮಾಡುವುದು

ಹಾಗೂ ಕೊಲ್ಲುವುದು ಹೇಗೆಂಬುದನ್ನು ಕಲಿಸಲು ನೇಮಕಗೊಂಡವನೇ ಹೊರತು ನೀತಿಪಾಠಗಳನ್ನಾಗಲಿ ಯುದ್ಧಧರ್ಮವನ್ನಾಗಲಿ ಕಲಿಸಲು ನೇಮಕಗೊಂಡವನಲ್ಲ. ಒಮ್ಮೆ ಭೀಷ್ಯಮಿತಾಮಹನು ರಾಜಕುಮಾರರಾದ ಕೌರವಪಾಂಡವರು ಬೆಳೆಯುತ್ತಿದ್ದಂತೆ ನೀತಿಪಾಠವನ್ನು ಹೇಳುವವರಾರೂ ಇಲ್ಲವೆ ಎಂದು ಆಶ್ಚರ್ಯ ಪಡುತ್ತಾನೆ. ಅದು ದ್ರೋಣನ ಕರ್ತವ್ಯವೆಂದು ವೊದಲು ಯೋಚಿಸುತ್ತಾನೆ. ದ್ರೋಣನ ಬಳಿಗೆ ಒಂದು ವಿಚಾರಿಸಿದಾಗ ದ್ರೋಣನು ತಾನು ನೈತಿಕಶಿಕ್ಷಣವನ್ನು ಕೊಡುತ್ತಿಲ್ಲವೆನ್ನುತ್ತಾನೆ. ಭೀಷ್ಯನು ಒತ್ತಾಯಿಸಿದಾಗ ದ್ರೋಣನು ಧೃತರಾಷ್ಟ್ರನ ಬಳಿಬಂದು ಕೇಳುತ್ತಾನೆ. ಆಗ ಧೃತರಾಷ್ಟ್ರನು ಅವನನ್ನು ಕೇವಲ ಶಸ್ವವಿದ್ಯಾಗುರುವಾಗಿ ನೇಮಿಸಿಕೊಂಡಿದೆಯಾದ್ದರಿಂದ ನೀತಿಕ್ಷೇತ್ರದ ಬಗ್ಗೆ ಚಿಂತಿಸಬೇಕಿಲ್ಲವೆಂದು ಹೇಳುತ್ತಾನೆ. ಅದರಿಂದ ದ್ರೋಣನು ತೃಪ್ತಿ ಹೊಂದುತ್ತಾನೆ. ಇದು ಧೃತರಾಷ್ಟ್ರನ ಸ್ವಭಾವವನ್ನು ಹೇಳುತ್ತದೆ.

ಈ ವೃತ್ತಾಂತವು ಕನಿಷ್ಠ ಎರಡು ಸಂಗತಿಗಳನ್ನು ಗಮನಕ್ಕೆ ತರುತ್ತದೆ. (ಅ) ರಾಜಕುಮಾರರಿಗೆ ನೈತಿಕತೆ ಮತ್ತು ನೀತಿಶಾಸದ ಜೀಪಚಾರಿಕ ಶಿಕ್ಷಣವಿರಲಿಲ್ಲ. ಬಹುಶಃ ಪಾಂಡವರು ಭೀಷ್ಯನಿಂದ ಕಲಿತ್ತಿದ್ದರಬೇಕು; ಕೌರವರು ಅದಕ್ಕೆ ಗಮನ ಕೊಟ್ಟರಲಿಕ್ಕಿಲ್ಲ. (ಆ) ದ್ರೋಣನಿಗೆ ನೀತಿಪಾಠದ ಬಗೆಗೆ ಹಜ್ಜನ ಗೌರವವಿರಲಿಲ್ಲ. ಸಾಮಾನ್ಯವಾಗಿ ಅವನು ಧರ್ಮದ ಪ್ರಕಾರವಾಗಿಯೇ ನಡೆದುಕೊಳ್ಳುತ್ತಿದ್ದರೂ ಕೆಲಪೊಮ್ಮೆ ಅತಿಕ್ರಮಿಸಿ ನಡೆದುಕೊಳ್ಳುತ್ತಿದ್ದ. ಇಲ್ಲಿ ನಾವು ಏಕಲವ್ಯವನ ಕಥೆಯನ್ನು ಸೃಷ್ಟಿಸಬಹುದು. ಅಲ್ಲಿ ದ್ರೋಣನು ಅಸಹ್ಯಕರವಾಗಿ ನಡೆದುಕೊಂಡಿದ್ದಾನೆ.

ಸಂಕಿಪ್ತವಾಗಿ ಕಥೆಯ ಹೀಗಿದೆ. ಏಕಲವ್ಯವನು ಕೆಳಜಾತಿಯವನಾಗಿದ್ದ. ಅವನಿಗೆ ಶ್ರೇಷ್ಠ ಬಿಲ್ಲಾರನಾಗುವ ಬಯಕೆ. ಅವನು ಬಿಲ್ಲೆಜನಾದ ದ್ರೋಣನ ಬಳಿ ಬಂದು ತನಗೆ ವಿದ್ಯೆಯನ್ನು ಕಲಿಸುವಂತೆ ಕೇಳಿಕೊಂಡಜಾಗ ಕೆಳಜಾತಿಯವನೆಂಬ ಕಾರಣದಿಂದ ದ್ರೋಣ ನಿರಾಕರಿಸುತ್ತಾನೆ. ಅವನ ಬ್ರಾಹ್ಮಣಕ್ಕೆ ಅದು ಸಮೃದ್ಧವಾಗಿರಲಿಲ್ಲವೆನಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ದ್ರೋಣನಲ್ಲಿ ಥಾಂದೊಗ್ಗೆದ ಗೌತಮನಂಧವನಲ್ಲಿ ಕಾಣಬಹುದಾದ ಜೀದಾರ್ಯ, ಮುಕ್ತ ಮನಸ್ಸು ಮತ್ತು ಶ್ರೇಷ್ಠ ಬ್ರಾಹ್ಮಣರಲ್ಲಿರುವಂಧ ನೈತಿಕ ಗುಣಗಳಿರಲಿಲ್ಲ. ಗೌತಮನು ತನ್ನ ಬಳಿ ಬಂದ ಸತ್ಯಕಾಮನನ್ನು ಅವನ ಮುಟ್ಟಿನ ಕಾರಣದಿಂದ ನಿರಾಕರಿಸಲಿಲ್ಲ. ಅವನ ತಾಯಿಯ ಪ್ರಾಯಕಾಲದಲ್ಲಿ ಯಾಯಾರ ಮನೆಯಲ್ಲಿಯೋ ದಾಸಿಯಾಗಿದ್ದಾಗ ಜನಿಸಿದ್ದರಿಂದ ತಂದೆಯ ಹೆಸರು ಗೊತ್ತಿಲ್ಲವೆಂದರೂ ಅವನನ್ನು ಶಿಷ್ಯನೆಂದು ಸ್ವೀಕರಿಸಿದ. ಅವನ ಸತ್ಯವಾದಿತ್ವಕ್ಕೆ ಮೆಚ್ಚಿ ಅವನನ್ನಪ್ಪಿ ಬ್ರಾಹ್ಮಣನೆಂದೊಪ್ಪಿ ಸತ್ಯಕಾಮ ಜಾಬಾಲನೆಂದು ಕರೆದು

ವಿದ್ಯೆಯನ್ನು ಧಾರೆಯೆರದ. ಆದರೆ ದ್ರೋಣನು ಗೌತಮನಲ್ಲ. ತಿರಸ್ಕರಿಸಿದ. ಏಕಲವ್ಯಾಸು ಅಡವಿಯ ಏಕಾಂತಸ್ಥಳವನ್ನು ಸೇರಿ, ದ್ರೋಣನ ಮೂರ್ತಿಯನ್ನು ಮಾಡಿಕೊಂಡು ಅದನ್ನೇ ಗುರುಪೆಂದು ಭಾವಿಸಿ ಬಿಲ್ಲಿದ್ದೆಯನ್ನು ಕಲಿಯತೋಡಿದ. ಅನಂತರ ದ್ರೋಣ ಮತ್ತು ಅವನ ಶಿಷ್ಯರು ಬೇಟೆಗೆಂದು ಕಾಡಿಗೆ ಬಂದಾಗ ಏಕಲವ್ಯಾಸ ಬಗಗೆ ತಿಳಿಯತ್ತದೆ. ಏಕಲವ್ಯಾಸ ತನಗೆ ತಾನೇ ಗುರುವಾಗಿ ಅಭ್ಯರ್ಥಿಸಿ ಪದೆದ ಪರಿಣಿತಿಯನ್ನು ಕಂಡು ದ್ರೋಣ ಚಕ್ಕಿತನಾಗುತ್ತಾನೆ; ಅವನು ಶ್ರಿಯ ಶಿಷ್ಯನಾದ ಅರ್ಜುನನಿಗಿಂತ ಹೆಚ್ಚಿನವನಾಗುವನೆಂದು ಅರಿವಾಯಿತು. ಆಗ ಅವನು ಅತ್ಯಂತ ಹೀನಾಯವಾದ ತಂತ್ರವನ್ನು ಬಳಸುತ್ತಾನೆ. ದ್ರೋಣನೇ ತನ್ನ ಗುರುವೆಂದು ಹೇಳಿಕೊಳ್ಳುತ್ತಿರುವ ಏಕಲವ್ಯಾಸಲ್ಲಿ ಗುರುದಕ್ಷಿಣಿಯನ್ನು ಕೇಳುತ್ತಾನೆ. ಅವನ ಬಲಗೈ ಹೆಚ್ಚಿರಳನ್ನು ಕತ್ತರಿಸಿ ದಕ್ಷಿಣಾಗಿ ಕೊಡುವಂತೆ ಕೇಳುತ್ತಾನೆ. ಏಕಲವ್ಯಾಸ ತಕ್ಷಣ ತನ್ನ ಹೆಚ್ಚಿರಳನ್ನು ಕತ್ತರಿಸಿಕೊಡುವುದರ ಮೂಲಕ ಅಪಾರವಾದ ಧೈರ್ಯ, ನಿಷ್ಠೆ ಮತ್ತು ಸತ್ಯವಾದಿತ್ವವನ್ನು ಪ್ರಕಟಿಸುತ್ತಾನೆ. ಮುಂದೆ ಅವನು ಬಿಲ್ಲಾರನಾಗಿರಲು ಸಾಧ್ಯವಿರಲಿಲ್ಲ. ಇಂಥ ಆತ್ಮಸಮರ್ಪಣೆಯ ಹಿನ್ನೆಲೆಯಲ್ಲಿ ನೋಡಿದಾಗ ದ್ರೋಣನ ವ್ಯಾದಿಯಿಂದ ಮತ್ತು ಅವನ ಚಾರಿತ್ಯದಲ್ಲಿನ ನೈತಿಕ ಸಂವೇದನಾಶಣ್ಯತೆಗಳು ವಿದಿತವಾಗುತ್ತವೆ. ಪರಂಪರೆಯು ದ್ರೋಣನನ್ನು ನಾಯಾಯವಾಗಿಯೇ ಖಂಡಿಸಿ ಶಾರೀರಿಕ ಬಲ ಅಥವಾ ಬಿಲ್ಲಾರಿಕೆಯಲ್ಲಿ. ಮಾತ್ರವಲ್ಲ, ನೈತಿಕವಾಗಿಯೂ ಇತರರನ್ನು ಮೇರಿಸಿದ ಏಕಲವ್ಯಾಸನ್ನು ವೈಭವೀಕರಿಸಿದ. ಇನ್ನು ನಾವು ಕುರುಕ್ಕೆತ್ತ ಯುದ್ಧಕ್ಕೆ ಮರಳೋಣ.

ಯುದ್ಧದ ಹದಿನ್ಯೇದನರು ದಿನ ಪಾಂಡವರ ಸ್ಯಂಸ್ಕರಣ್ಯವನ್ನು ನಾಶಮಾಡಿ ಕೌರವರಿಗೆ ಜಯವನ್ನು ತಂದುಕೊಡಲು ಬದ್ದಕಂಕಣನಾಗಿದ್ದ ದ್ರೋಣನನ್ನು ತಡೆಯಲು ಸಾಧ್ಯವಿರಲಿಲ್ಲ. ಕೃಷ್ಣ ಇದನ್ನು ಮೊದಲೇ ಗಮನಿಸಿದ: ದ್ರೋಣನನ್ನು ತಡೆಯಿದ್ದರೆ ಯುದ್ಧದ ಫಲಿತಾಂತ ಬೇರೆಯಾಗಬಹುದಿತ್ತು. ಮೇಲ್ಮೊಳಕ್ಕೇ ಬಲದಿಂದ ಸಾಧಿಸಲಾಗದ್ದನ್ನು ಯುಕ್ತಿಯಿಂದ ಸಾಧಿಸಿದ. ಅದು ಕೃಷ್ಣತಂತ್ರ. ಭೀಮನು ಅಶ್ವತ್ಥಾಮನೆಂಬ ಆನೆಯನ್ನು ಕೊಂಡ ಮತ್ತು ಅಶ್ವತ್ಥಾಮನನ್ನು ಕೊಂಡನೆಂದು ಘೋಷಿಸಿದ. ಅದು ದ್ರೋಣನ ಮಗನ ಹೆಸರೂ ಆಗಿತ್ತು. ಕೃಷ್ಣನು ಈ ಅವಕಾಶವನ್ನು ಬಳಸಿಕೊಂಡ. ದ್ರೋಣನ ಪ್ರತಿಪಾದೋಹವನ್ನು ಕೃಷ್ಣನು ತಿಳಿದಿದ್ದ. ಹಾಗಾಗಿ ಮಗನ ಮರಣದ ಸುಧಿಯನ್ನು ಕೇಳಿದಾಗ ತಾತ್ಪರ್ಯತೆಕವಾಗಿಯಾದರೂ ದ್ರೋಣನನ್ನು ನಿಗ್ರಹಿಸಲು ಸಾಧ್ಯಪೆಂದು ಭಾವಿಸಿದ. ಆದರೆ ಮಗನು ಸ್ತುರಲಿಲ್ಲ. ದ್ರೋಣನು ಆ ವದಂತಿಯನ್ನು ಅಲಕ್ಷಿಸಿ ಯುದ್ಧವನ್ನು ಮುಂದುವರಿಸಿದ. ಅವನು ಪಾಂಡವ ಯೋಧರು ಯುದ್ಧತ್ವದಿಂದ ಪಲಾಯನ

ಮಾಡುತ್ತಿದ್ದರೂ ಬಿಡದೆ ಕೊಲ್ಲಲಾರಂಭಿಸಿದ. ಹಾಗಾಗಿ ಅವನು ಮತ್ತೊಮ್ಮೆ ಧರ್ಮಯುದ್ಧದ ನಿಯಮವನ್ನು ಮುರಿದ. ಧರ್ಮಯುದ್ಧವು ಅಥರ್ವಾಯುದ್ಧ ವಾಯಿತು. ದಿವ್ಯರಾದ ಮಂಜಿಗಳು ಮೂಕ್ತಿ ರೂಪದಲ್ಲಿ ದ್ರೋಣನ ಬಳಿ ಬಂದು ಅವನು ಯುದ್ಧದ ನಿಯಮಗಳನ್ನು ಮೇರಿ ಅಲ್ಪನಾಗಿ ನಡೆಯುತ್ತಿರುವುದರ ಬಗ್ಗೆ ಎಚ್ಚರಿಸಿದರು. ತನ್ನ ಉತ್ತಮ ನಡವಳಿಕೆಯಿಂದ ಇತರರಿಗೆ ಮಾದರಿಯಾಗುವ ಬದಲು ದ್ರೋಣಾಚಾರ್ಯನು ನಿಂದ್ಯಾದ. ದಿವ್ಯತ್ವರಾದ ಮುನಿಗಳಿಂದ ಆಕ್ಷೇತ್ರಸಲ್ಪಟ್ಟಿ ಮೇಲೆ ಸ್ವಲ್ಪ ಕೈತಕೆದೆ. ಕೃಷ್ಣ ಈ ಸಂದರ್ಭಕ್ಕಾಗಿ ಕಾಯುತ್ತಿದ್ದ. ದ್ರೋಣನು ತನ್ನ ಮಗನ ಸಾಮಿನ ವದಂತಿಯ ಸತ್ಯಸತ್ಯತೆಯನ್ನು ತಿಳಿಯಲು ಬಯಸಿದ್ದ. ಯುಧಿಷ್ಠಿರ ಅವನು ನಂಬುವಂತೆ ಹೇಳಿದ. ಕೃಷ್ಣನು ಅವನಿಗೆ ಪಾಂಡವರೆಲ್ಲರ ಪ್ರಾಣವು ಅಪಾಯದಲ್ಲಿದೆ ಮತ್ತು ಅಂತಿಮ ವಿಜಯವು ಕೇವಲ ಕನಸಾಗಿದೆಯಂಬುದನ್ನು ಮನವರಿಕೆ ಮಾಡಿಕೊಟ್ಟಿ ತಾತ್ಪರ್ಯದಲ್ಲಿ ಸುಳಾಗುವಂಥ ಮಾತನ್ನು ಹೇಳುವಂತೆ ಮನವೂಲಿಸಿದ್ದ ಕೃಷ್ಣನ ತಂತ್ರ ಘರೀಬಿತು. ದ್ರೋಣನ ವಧೆಯಾಯಿತು. ನಾವು ಈ ಅಲ್ಪತನದ ಘಟನೆಯ ಕುರಿತು ಮುಜುಗರ ಪಡುವುದೇಕೆ? ಕಾವ್ಯದ ಆರಂಭದಿಂದ ಅಂತ್ಯದವರೆಗೆ ಇಂಥ ಬಹಳಷ್ಟು ವೃತ್ತಾಂತಗಳು ತುಂಬಿವೆ ಮತ್ತು ವರಡೂ ಪಕ್ಷಗಳು ತಮ್ಮ ಪಾಲಿನ ಕಾಣಿಕೆಗಳನ್ನು ಸಲ್ಲಿಸಿವೆ. ಆದರೆ ಈ ವಿಶ್ವವಾದ ಘಟನೆಯು ನೋಯಿಸುತ್ತದೆಯೇಕೆ? ಇದಕ್ಕೆ ಇಬ್ಬರು ಮಹತ್ವದ ಹಾಗೂ ಪೂಜನೀಯರೆನಿಸಿದ ವ್ಯಕ್ತಿಗಳು ಈ ಘಟನೆಯಲ್ಲಿ ಪಾಲ್ಗೊಂಡಿರುವುದು ಕಾರಣವೆಂದು ನನ್ನ ನಂಬಿಗೆ. ಅವರಲ್ಲಿಬ್ಬನು ಕೃಷ್ಣ - ಪರಮಾತ್ಮನ ಅವಶಾರವೆಂದು ಕರೆಸಿಕೊಂಡಿದ್ದ ಧರ್ಮ ನೀತಿಗಳನ್ನು ಎತ್ತಿ ಹಿಡಿಯಿವನೆಂದು ನಂಬಲಾದವ; ಇನ್ನೊಬ್ಬಿ ಧರ್ಮಾವಶಾರ, ಸತ್ಯವುತ್ತದೆ ಉನ್ನತ ಆದರ್ಶದ ಪಥದಿಂದ ಭೂಪೂರುಗದವನೆಂದು ತಿಳಿಯಲಾದವ. ಇದು ಹಿಂಜರಿಕೆಗೆ ಶ್ರೇಷ್ಠ ಉದಾಹರಣೆ. ಯುಧಿಷ್ಠಿರನ ಸುಳ್ಳು 'ಬಿಳಿಯ ಸುಳ್ಳು' ಮಾತ್ರವಲ್ಲ, 'ಕಡುಗಪ್ಪು ಸುಳ್ಳು' - ತನ್ನ ಗುರುವನ್ನು ವಂಚಿಸಿ ತನ್ನೂಲಕ ವೈರಿಯನ್ನು ಸಾಯಿಸಿ ತನ್ನ ಪಕ್ಷವನ್ನು ಗೆಲ್ಲಿಸಲು ಉದ್ದೀಪ್ತಪೂರ್ವಕವಾಗಿ ಹೇಳಿದ ಸುಳ್ಳು, ಅದು ಸಿಂಹಾಸನವನ್ನು ಮರಳಿ ಸಂಪಾದಿಸುವ ಸಲುವಾಗಿ ಲೆಕ್ಕಹಾಕಿ ಉದ್ದೇಶಪೂರ್ವಕವಾಗಿ ಹೇಳಿದ ಸುಳ್ಳು. ಇದಕ್ಕಿಂತ ಸ್ವಾಧ್ಯಮಯವಾದ ಗುರಿ ಇನ್ನೇನಿದೆ? ಯುಧಿಷ್ಠಿರನು ಹಾಗೆ ಮಾಡುವಂತೆ ಪ್ರಚೋದಿಸಲಾಯಿತು! ಇದು ಯುಧಿಷ್ಠಿರನ ಸ್ಥಭಾವದಲ್ಲಿನ ಅನಧಕಾರಿಯಾದ ದೊರ್ಕಲ್ಯವನ್ನು ಪ್ರಕಟಿಸುವುದೆಂದು ನನ್ನ ನಂಬಿಗೆ. ಇಂಥ ವಿರೋಧಾಭಾಸ ಮತ್ತು ಮೌಲ್ಯಗಳ ಘರ್ವಣೆಗಳಿಂದ ಪಾತ್ರಗಳು

ಹೆಚ್ಚು ಜೀವಂತವಾಗಿವೆ. ಯುಧಿಷ್ಠಿರನು ಸರಳವಾದ ಜೀವರಹಿತವಾದ ಧರ್ಮದ ಅರ್ಥಾರ್ಥ ಚಿತ್ರವಲ್ಲ. ಯುಧಿಷ್ಠಿರನು ಎಲ್ಲ ಸದ್ಗುಣಗಳಿರುವ ಮಾನವ ರಾಜಕುಮಾರನನ್ನು ಪ್ರತಿನಿಧಿಸುತ್ತಾನೆ. ಆದರೆ ಅವನಲ್ಲಿ ಕೆಲವು ಗಂಭೀರವಾದ ದೋಷಗಳಿದ್ದವು. ಜೂಜಿನ ವ್ಯಾಸನ ಅವಗಳಲ್ಲಿ ಪ್ರಮುಖವಾದುದು. ಅವನು ಧರ್ಮವನ್ನು ಪಾಲಿಸಲು ಮತ್ತು ಸತ್ಯವ್ಯತದ ಆದರ್ಶವನ್ನು ಪಾಲಿಸಲು ಪರಮಾವಧಿ ಪ್ರಯತ್ನ ಮಾಡಿದ. ಆದರೆ ಎಲ್ಲ ಮಾನವರಂತೆ ಒಂದರಿಂದ ಸನ್ನಿಹಿತಗಳಲ್ಲಿ ವಿಫಲನಾದ. ಈ ಸಂದರ್ಭದಲ್ಲಿ ಸುಳ್ಳು ಹೇಳಿದ್ದರಿಂದ ಅವನ ಧರ್ಮಪಾಲನೆಗೆ ಸಿಕ್ಕಿದ ಗೌರವಕ್ಕೆ ಧಕ್ಕೆಯಾಯಿತು. ಯುಧಿಷ್ಠಿರನ ಉದಾತ್ವವಾದ ಜರಿತೆಯಲ್ಲಿ ಸುಳ್ಳು ಹೇಳಿರುವದೊಂದು ಅಳಿಸಲಾಗದ ಕಲಂಕವೆಂದು ಆ ಸಮಯದಲ್ಲಿ ಅಜ್ಞಾನ ಹೇಳುತ್ತಾನೆ.

ಸತ್ಯವಚನದ ಆದರ್ಶದೊಂದಿಗೆ ಕೆಲವೋಮ್ಮೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದೆಂಬುದಾಗಿ ಹೊಂದಿಸಿಕೊಂಡರೆ ತಪ್ಪಾಗುತ್ತದೆ. ಆ ಆದರ್ಶದೊಂದಿಗೆ ಹೊಂದಾಣಿಕೆಯಿಲ್ಲವೇ ಇಲ್ಲ. ಕಢನಕಾರನು ಅಸತ್ಯಭಾಷಣವು ಕ್ಷಮಿಸಲಾರದ ಅಪರಾಧವೆಂಬುದನ್ನು ನಿಸ್ಪಂದಿಗ್ಧವಾಗಿ ಹೇಳಿದ್ದಾನೆ. ಅದಕ್ಕೆ ತಕ್ಷಂತೆ ಯುಧಿಷ್ಠಿರನು ತನ್ನ ಈ ದೊರ್ಬಲ್ಯಕ್ಕಾಗಿ ಬೆಲೆ ತೆರಬೇಕಾಯಿತು.

ವಾಸ್ತವವಾಗಿ ಯುಧಿಷ್ಠಿರನು ನೈತಿಕ ನಾಯಕನಲ್ಲಿ ಅವಶ್ಯವಾದ ದೃಢತೆಯನ್ನು ಹೊಂದಿರಲಿಲ್ಲ. ಯುಧಿಷ್ಠಿರನು ಈ ದೊರ್ಬಲ್ಯದಿಂದ ಬಳಲುತ್ತಿದ್ದ. ಅವನ ದ್ಯೂತವ್ಯಕ್ತನವೂ ಇದನ್ನು ದೃಷ್ಟಾರ್ಥಿಕರಿಸುತ್ತದೆ. ಬದಲಿಗೆ ಅವನಲ್ಲಿ ದುರಂತ ನಾಯಕನ ಹಟಮಾರಿತನವನ್ನು ಕಾಣಬಹುದು. ಪ್ರತಿಭಾರಿಯೂ ಸೋಲುತ್ತಿದ್ದರೂ ಬಿಡಲಾರದ ದ್ಯೂತದ ಬಗೆಗಿನ ಹಟವು ಇದನ್ನು ತೋರಿಸಿಕೊಟ್ಟಿದೆ.

#### ೪. ದಿವ್ಯ ವಿಶೇಷಣಗಳು

ಕೃಷ್ಣನು ಹೇಗೆ? ಅವನೊಬ್ಬ ತಂತ್ರಿಗಾರ; ನಿರ್ವಾಹಕ. ಪಾಣಿನಿಯ ವ್ಯಾಕರಣದ ಭಾಷೆಯಲ್ಲಿ ಹೇಳುವುದಾದರೆ ಪ್ರಯೋಜಕ ಕರ್ತ. ಪಾಂಡವರು ಕೃಗೊಂಡ ಮಹತ್ವದ ನಿರ್ಧಾರಗಳ ನೈತಿಕ ಹೊಣೆಗಾರಿಕೆ ಅವನದು. ಯಶೋ ಧರ್ಮಸ್ತೋ ಜಯಃ, ಧರ್ಮವೆಲ್ಲಿದೆಯೋ ಅಲ್ಲಿ ಜಯವೆಂದು ಘೋಷಿಸಲಾಗಿದ್ದರೂ ವಾಸ್ತವವಾಗಿ ಯಶಃ: ಕೃಷ್ಣಃ ತತೋ ಜಯಃ, ಎಲ್ಲಿ ಕೃಷ್ಣನಿರುವನೋ ಅಲ್ಲಿ ಜಯವೆಂಬುದು ಸರಿಯಂದು ವಾದಿಸಬಹುದು. ಕೃಷ್ಣದ್ವೈಪಾಯನನು ವಿನಾಶವನ್ನು ಕಂಡು ಹೇಳುತ್ತಾನೆ ‘ಎಲ್ಲಿ ಧರ್ಮವಿದೆಯೋ ಅಲ್ಲಿ ಜಯ’.

ಇಲ್ಲಿ ಕೃಷ್ಣನು ಎಲ್ಲ ಹೊಣೆಗಾರಿಕೆಯನ್ನು ಹೊರುತ್ತಾನೆ. ಆದರೆ ಕಥಾಕಾರನು ಕೃಷ್ಣನು ವಿಶ್ವದ ಒಡೆಯನೆಂದೂ ಸರ್ವಶಕ್ತನೆಂದೂ ಮತ್ತು ತನ್ನ ಅತಿಮಾನುಷ ಮಾಯಾಶಕ್ತಿಯಿಂದ ಜಯವನ್ನು ತಂದವನೆಂದೂ ಹೇಳುವುದಿಲ್ಲ. ಮೇಲ್ಮೈಟಕ್ಕೆ ಇದೇ ಒಂದು ದೊಡ್ಡ ರಹಸ್ಯ. ಈ ರಹಸ್ಯಕ್ಕೆ ಯುತ್ಸಿಸಮೃತವಾದ ವಿವರಣೆಯು ದೊರೆತರೆ ನಾವು ಕೃಷ್ಣನ ಕೃತ್ಯಾಳ ಕುರಿತಾದ ನಮ್ಮ ಬಹಳಷ್ಟು ಗೋಜಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.

ಸಿದ್ಧಾಂತಗಳ ಪ್ರಕಾರ ಪರಮಾತ್ಮನು ಸರ್ವಶಕ್ತ. ಅವನು ಅಂತಿಮವಾಗಿ ನ್ಯಾಯಕ್ಕೆ ಜಯವು ಸಿಗುವಂತೆ ಮಾಡುತ್ತಾನೆ. ಆದರೆ ಮಹಾಭಾರತದ ಕೃಷ್ಣನು ಯಾವಾಗಲೂ ತನ್ನನ್ನು ಸರ್ವಶಕ್ತನೆಂದು ಹೇಳಿಕೊಳ್ಳುವುದಿಲ್ಲ. ಕೆಲವು ಸೂಕ್ತಿಯ ಕ್ಷಣಗಳನ್ನು (ಉದಾ:ಗೀತೆ) ಹೊರತುಪಡಿಸಿದರೆ ಅವನು ತನ್ನ ಮಾನವೀಯ ಮಿತಿಗಳನ್ನು ಹೇಳಿಕೊಳ್ಳುತ್ತಾನೆ. ಉತ್ತರಕ ಮುನಿಯ ಬಳಿಯಲ್ಲಿ ಅವನು ದಾಯಾದಿಗಳ ನಡುವಿನ ಯಾದ್ವಾಸನ್ನು ತಪ್ಪಿಸಿ ಅವರಲ್ಲಿ ಬಂಧುಭಾವವನ್ನು ಜಾಗ್ರತ್ತಗೊಳಿಸಲು ತಾನು ವಿಫಲನಾದೆನೆಂಬುದನ್ನು ಒಪ್ಪಿಕೊಳ್ಳುತ್ತಾನೆ. ಅವನೇ ಹೇಳುವಂತೆ ಯುದ್ಧವು ಅನಿವಾರ್ಯವಾಗಿತ್ತು ಮತ್ತು ಅನಿವಾರ್ಯವನ್ನು ನಿವಾರಿಸುವ ಶಕ್ತಿ ಅವನಲ್ಲಿರಲಿಲ್ಲ.

ಕೃಷ್ಣನು ಯುದ್ಧವನ್ನು ತಡೆಯಲು ಅಥವಾ ಕೌರವರ ಅಥವಾ (ಅವನದೇ ಕುಟುಂಬವಾದ) ಯಾದವರ ವಿನಾಶವನ್ನು ತಡೆಯಲು ಶಕ್ತಿಯಿರಲಿಲ್ಲವೆಂದು ಒಪ್ಪಿಕೊಳ್ಳುವುದು ಹಿಂದುಗಳ ದೇವರ ಪರಿಕಲ್ಪನೆಯಲ್ಲಿ ಸರ್ವಶಕ್ತಿಮತ್ಸ್ಯವು ಯಾವಾಗಲೂ ದೇವರ ವಿಶೇಷಣವಾಗಿಲ್ಲವೆಂಬುದಕ್ಕೆ ಮಹತ್ವದ ಸಾಕ್ಷಿಯಾಗಿದೆ. ಇದು ಹಿಂದುಗಳ ದ್ಯೂತವ್ಯಕ್ತ ಪರಿಕಲ್ಪನೆಗೂ ಶ್ರೀಮಿಯನ್‌ ದೇವತಾಶಾಸ್ತರ ಬುಡಾಪೋಗೂ ಇರುವ ಪ್ರಮುಖವಾದ ಭೇದವನ್ನು ಹೇಳುತ್ತದೆ. ಪಾಶ್ಚಾತ್ಯ ಕಲ್ಪನೆಯ ‘ಗಾಡ’ ಎಂಬುದಕ್ಕೆ ಸಂವಾದಿಯಾಗಿ ‘ಶಕ್ತರ’, ‘ಭಗವಾನ್’ ಪದಗಳನ್ನು ಬಳಸುವುದುಂಟಿ. ಆದರೆ ಭಾರತೀಯ ಪರಂಪರೆಯಲ್ಲಿ ಈ ಪದಗಳಿಗೆ ಅನೇಕ ಅರ್ಥಗಳುಂಟು. ಭಾರತೀಯ ದೇವತಾಶಾಸ್ತರದಲ್ಲಿ ಗಾಡೋ ಯಾವಾಗಲೂ ಸೃಷ್ಟಿಕರ್ತನಾಗಬೇಕಿಲ್ಲ ಅಂದರೆ ಶಾಸ್ಯದಿಂದ ಸೃಷ್ಟಿಸುವುದಿಲ್ಲ. ಹಿಂದೂ ದೇವರು ವೃತ್ತಿಯಾಗಿ ಕಾಣಿಸಿಕೊಳ್ಳುವ ಅರ್ಥಾತ್ ಮೂರ್ಕರೂಪವನ್ನು ತಳೆದ ದೇವನಾಗಿರುವುದೂ ಇಲ್ಲ. ಕೃಷ್ಣ ಅಥವಾ ರಾಮರನ್ನು ವೃಕರೂಪರನ್ನಾಗಿ ಕಲ್ಪಿಸಿಕೊಳ್ಳಲಾಗಿದೆ ಅಂದರೆ ಮಾನವಾಕಾರವನ್ನು ತಳೆದ ಮಾನವೀಯ ಗುಣ ದೋಷಗಳಿರುವ ವೃತ್ತಿಗಳನ್ನಾಗಿ ಕಲ್ಪಿಸಲಾಗಿದೆ. ಕೃಷ್ಣ (ಅಥವಾ ರಾಮ)ನು ಇತರರಿಗಿಂತ ಬಲಶಾಲೀಯೋ ಮೇಧಾವಿಯೋ ಆಗಿದ್ದವರೆನ್ನಲಾಗಿದ್ದರೂ ಅದು

ಸರ್ವಶಕ್ತಿಮತ್ತು ಅಥವಾ ಸರ್ವಜ್ಞತ್ವ ಕಲ್ಪನೆಗೆ ಸಮಾನವಾದುದಲ್ಲ. ಭಾರತೀಯ ಪರಂಪರೆಯ ಧರ್ಮತತ್ವಶಾಸ್ತ್ರದಲ್ಲಿ ಸರ್ವಶಕ್ತಿಮತ್ತುವು ಒಂದು ಮಹತ್ವದ ಪರಿಕಲ್ಪನೆಯಲ್ಲ. ಕೆಡುಕಿನ ಸಮಸ್ಯೆಯು ಹಿಂದೂ ತತ್ವಶಾಸ್ತ್ರದಲ್ಲಿ ಗಂಭೀರವಾದ ಸಮಸ್ಯೆಯಿಂದು ಪರಿಗಳಿತವಾಗಿಲ್ಲವೆಂದು ಸಾಮಾನ್ಯವಾಗಿ ಹೇಳಲಾಗಿದೆ. ಕೆಲವು ಭಾರತ್ವಶಾಸ್ತ್ರದ್ವಾರಾ ಕೆಡುಕಿನ ಸಮಸ್ಯೆಯು ಭಾರತೀಯರಿಗೆ ಮಹತ್ವದಲ್ಲವೇಕಂದರೆ ಅದು ವಾಸ್ತವವಲ್ಲ, ಕೇವಲ ಭ್ರಮಯೆಂದು ಹೇಳುತ್ತಾರೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ ಇದು ಭಾರತೀಯ ತತ್ವಶಾಸ್ತ್ರದ್ವಾರಾ ವಾಸ್ತವದ ಕುರಿತಾಗಿ ಹೊಂದಿದ ಪರಿಕಾಲ್ಪನಿಕ ನಿಲುಮೆಯನ್ನು ತೋರುತ್ತದೆ. ಅದು ಹಾಗಿರಬಹುದು. ಅದಕ್ಕೆ ಬೇರೊಂದು ರೀತಿಯ ವಿವರಗಳನ್ನೂ ಕೊಡಬಹುದು. ಕೆಡುಕಿನ ಸಮಸ್ಯೆಯು ಭಾರತೀಯ ನೀತಿಶಾಸ್ತ್ರದಲ್ಲಿ ಸಮಸ್ಯೆಯಾಗಿಲ್ಲ. ಯಾಕೆಂದರೆ ಸರ್ವಶಕ್ತಿಮತ್ತುವೆಂಬ ವಿಶೇಷಣವನ್ನು ಗಂಭೀರವಾಗಿ ಒತ್ತಿ ಹೇಳಿಲ್ಲ. ಕೆಡುಕಿನ ಸಮಸ್ಯೆಯು ಗಂಭೀರವಾದ ಸಮಸ್ಯೆಯನ್ನಿನುವುದು ದೇವರನ್ನು ಸರ್ವಶಕ್ತಿ ಮತ್ತು ಸಕಲಕಲ್ಯಾಣಗಳನ್ನಿಂದ ಸಂಪನ್ಮೂಲವಾದ ವರ್ಣಿಸಿದಾಗ; ಅವೆರಡೂ ವಿಶೇಷಣಗಳನ್ನು ಸಮಾನವಾಗಿ ಒತ್ತುಕೊಟ್ಟು ಹೇಳಿದಾಗ. ಈ ಯಾದಿಗೆ ಸರ್ವಜ್ಞತ್ವವನ್ನೂ ಸೇರಿಸಬಹುದು. ನಾವು ನೋಡಿದ ಹಾಗೆ ಕೃಷ್ಣನನ್ನು ದೇವನನ್ನಾಗಿ ಕಲ್ಪಿಸಿಕೊಳ್ಳುವಲ್ಲಿ ಸರ್ವಶಕ್ತಿಮತ್ತುವೆಂಬ ವಿಶೇಷಣಕ್ಕೆ ಹೆಚ್ಚು ಮಹತ್ವವಿಲ್ಲ. ಅವನು ಇತರರಿಗಿಂತ ಬಲಶಾಲಿಯಾಗಿದ್ದನೇ ಹೊರತು ಸರ್ವಶಕ್ತಿನಾಗಿರಲಿಲ್ಲ.

ದೇವರ ಕಲ್ಪನೆಯಲ್ಲಿ ಸ್ನೇಹಿತತ್ವ ಹಾಗೂ ನ್ಯಾಯಗಳ ಬಗೆಗಿನ ಉಲ್ಲೇಖವು ಅವಶ್ಯ. ಇದು ಹಿಂದುಗಳ ಕಲ್ಪನೆಯ ಪ್ರಧಾನದೇವನ ವಿಷಯದಲ್ಲಿಯೂ ಸತ್ಯವೇ ಆಗಿದೆ. ಈ ಸಂಬಂಧದಲ್ಲಿ ಕೃಷ್ಣನ ಚಾರಿತ್ರ್ಯವು ಗಂಭೀರವಾದ ಟಿಕೆಗಳಿಗೆ ಗುರಿಯಾಗಿದೆಯಂಬುದು ನಮಗೆಲ್ಲ ಗೂತ್ತು. ಸಾಮಾನ್ಯವಾದ ನೀತಿನಿಯಮಗಳನ್ನು ಮೀರಿದ ವರ್ತನೆ ಕೃಷ್ಣನೆಂಬುದಕ್ಕೆ ಅನೇಕ ಉದಾಹರಣೆಗಳಿವೆ. ಅವನು ತನ್ನ ನಡತೆಯನ್ನು ಸಮಧಿಸಿಕೊಂಡ ಬಗೆಯನ್ನೂಮ್ಮೆ ನೋಡಬಹುದು. ಯುದ್ಧದ ಅಂತಿಮ ಘಟ್ಟದಲ್ಲಿ ಭೀಮ ದುಯೋಧನರ ನಡುವೆ ಗದಾಯುಧ ನಡೆಯಿತು. ಅರ್ಜುನನು ಪ್ರತಿದ್ವಂಧಿಗಳ ಬಲಾಬಲಗಳ ಕುರಿತು ಮತ್ತು ಸರಭಾವ್ಯ ಫಲಿತಾಂಶದ ಬಗ್ಗೆ ಕೇಳುತ್ತಾನೆ. ಅದಕ್ಕೆ ಕೃಷ್ಣನು ಭೀಮನು ಶಾರೀರಿಕ ಬಲದಲ್ಲಿ ಹೆಚ್ಚಿನವನಾದರೂ ದುಯೋಧನನು ಗದಾಯುಧದಲ್ಲಿ ಹೆಚ್ಚಿನ ಪರಿಣತನೆಂದು ನಿಶ್ಚಯವಾಗಿ ಹೇಳಿ ಮುಂದುವರಿದು ಹೇಳುತ್ತಾನೆ:

ಧರ್ಮಪ್ರಕಾರವಾಗಿ ಹೋರಾಡಿದರೆ ಭೀಮನು ಗೆಲ್ಲಲಾರ. ಆದ್ದರಿಂದ ಅವನು ದುಯೋಧನನನ್ನು ಅನ್ಯಾಯದಿಂದ ಕೊಳ್ಳಬೇಕು. (ಮಹಾಭಾರತ ಎ.ಖಿ.೬.) ಕೃಷ್ಣನು ಈ ನೀತಿಭಾಗಿರವಾದ ಕೃತ್ಯವನ್ನು ಸಮಧಿಸತ್ತೊಡಗುತ್ತಾನೆ. ದೃತ್ಯರನ್ನು ದೇವತೆಗಳು ಮಾಯಾಯುಧದ ಮೂಲಕ ಸೋಲಿಸಿದರು. ಅದೇ ರೀತಿ ವಿರೋಜನನನ್ನು ಇಂದ್ರನು ನೀತಿ ವಿರುದ್ಧವಾಗಿ ಸೋಲಿಸಿದ ಮತ್ತು ಅದೇ ತರನಾಗಿ ವೃತ್ತನನ್ನು ಸೋಲಿಸಿದ. ಮೇಲಾಗಿ ಭೀಮನು ದುಯೋಧನನ ತೊಡೆಯನ್ನು ಗಡೆಯಿಂದ ಮುರಿಯುವಾಗಿ ಪ್ರತಿಜ್ಞೆ ಮಾಡಿದ್ದಾನೆ. ಅದಕ್ಕಾಗಿ ದುಯೋಧನನನ್ನು ಸಂಪರಿಸಲು ವಂಚನೆಯ ಮಾರ್ಗವನ್ನು ಬಿಟ್ಟರೆ ಬೇರೆ ದಾರಿಯಲ್ಲ ಎಂದು ಹೇಳುತ್ತಾನೆ. ಧರ್ಮಯುಧವನ್ನು ಮಾಡಿದರೆ ಪಾಂಡವರಿಗೆ ಗೆಲುವು ಅಸಾಧ್ಯವೆಂಬುದು ಕೃಷ್ಣನ ದೃಢವಾದ ಸಂಬಂಧಿಸಿದ್ದಾಗೆ ಯುಧಿಷ್ಠಿರನು ಮತ್ತೆ ಅದನ್ನೇ ಮಾಡಿದ್ದು ಎನ್ನುತ್ತಾನೆ ಕೃಷ್ಣ. ಭೀಮ ಮತ್ತು ದುಯೋಧನರ ದ್ವಾಂದ್ವಯುಧದಲ್ಲಿ ಗೆದ್ದವನೇ ಕುರುಕ್ಕೇತ್ರಯುಧವನ್ನು ಅಂತಿಮವಾಗಿ ಗೆದ್ದವನಾಗುವುದೆಂಬುದನ್ನು ಒಟ್ಟಿಕೊಂಡುದಕ್ಕಾಗಿ ಹೇಳಿದ ಮಾತು ಅದು. ಯುಧಿಷ್ಠಿರನು ಅಂತಿಮಯುಧದ ತೀರ್ಮಾನವನ್ನು ತೀವ್ರವಾದ ಅಪಾಯಕ್ಕೆ ತೆಳ್ಳಿದನೆಂಬುದು ತಾತ್ಯರ್ಯ; ಕೃಷ್ಣನಿಗೆ ಆ ಬಗೆಗೆ ಭ್ರಮಯಿರಲಿಲ್ಲ. ಅವನು ಹೇಳುತ್ತಾನೆ: ‘ಯುದ್ಧವನ್ನು ಗೆದ್ದು ಈಗ ಅದನ್ನು ಎಸೆಯುತ್ತಿದ್ದಾನೆ.’ (ಮಹಾ.೬-೫೧-೧೦).

ಭೀಮನು ನಿಯಮಕ್ಕೆ ವಿರುದ್ಧವಾಗಿ ದುಯೋಧನನನ್ನು ಕೊಂಡುದನ್ನು ಕೃಷ್ಣನು ಎರಡು ಭಿನ್ನವಾದ ವಾದಗಳ ಮೂಲಕ ಸಮಧಿಸುತ್ತಾನೆ. ಬಲರಾಮನನನ್ನು ಶಾಂತಗೊಳಿಸಲು ಕಪಟದ್ವಾರ್ತದಲ್ಲಿ ದ್ರೌಪದಿಯು ವಸ್ತಾಪವರಣಾದ ಸಂದರ್ಭದಲ್ಲಿ ಭೀಮನು ದುಯೋಧನನ ತೊಡೆಯನ್ನು ಮುರಿಯುವಾಗಿ ಮಾಡಿದ ಪ್ರತಿಜ್ಞೆಯನ್ನು ನೆನಪಿಸುತ್ತಾನೆ. ಪಾಂಡವರಿಗೆ ಅವನು ಕೊಡುವ ಕಾರಣವೇ ಬೇರೆ. ನಿಯಮಾನುಸಾರವಾಗಿ ಕಾಳಗವು ನಡೆದಿದ್ದರೆ ದುಯೋಧನನ ಯುದ್ಧಸ್ವೇಪ್ಯಾಂಶಿಂದ ಭೀಮನು ಸೋತು ಯುದ್ಧದ ಗೆಲುವು ಕೊರವರ ಪಾಲಾಗುತ್ತಿತ್ತು ಎನ್ನುತ್ತಾನೆ. ಮೋದಲಿಗೆ ಉತ್ತರಂಕನ ಕಥೆಯನ್ನು ಹೇಳಿ ಅನರಂತರ ಕೃಷ್ಣನ ದೃವತ್ವದ ಸ್ವರೂಪವನ್ನು ಕುರಿತು ವಿಸ್ತಾರವಾಗಿ ಹೇಳುತ್ತೇನೆ.

ಉತ್ತರಂಕನ ಕಥೆಗೆ ತನ್ನದೇ ಆದ ಸಾರಸ್ವತವಂಟು. ವಿನಾಶಕಾರಿಯಾದ ಯುದ್ಧನಂತರದಲ್ಲಿ ಕೃಷ್ಣ ಮತ್ತು ಉತ್ತರಂಕರ ಮುಖಾಮುಖಿಯಾಗುತ್ತದೆ. ಕೃಷ್ಣನು ಹಸ್ತಿನಾವತಿಯಿಂದ ದ್ವಾರಕೆಗೆ ಮರಳುತ್ತಿದ್ದ. ದಾರಿಯಲ್ಲಿ ರಾಜಸ್ಥಾನದ

ಮರಭಾಮಿಯಲ್ಲಿ ಮಹಾಮನಿಯಾದ ಉತ್ತಂಕನ ಭೇಟಿಯಾಗುತ್ತದೆ. ಕೃಷ್ಣ ಅವನ ಆಶ್ರಮದಲ್ಲಿ ಆತಿಧ್ಯವನ್ನು ಸ್ವೀಕರಿಸುತ್ತಾನೆ. ಉತ್ತಂಕ ಕೃಷ್ಣನು ವಿಷ್ಣುವಿನ ಅವಶಾರವೆಂದು ತಿಳಿದವನು. ಅವನಿಗೆ ಮಹಾಯದ್ವಾಪು ಮುಗಿದು ಸರ್ವನಾಶವಾಗಿ ಕೆಲವೇ ಭಾಗ್ಯವಂತರು ವಾತ್ರ ಉಳಿದುಕೊಂಡುದು ಗೊತ್ತಿರಲಿಲ್ಲ. ಆದ್ದರಿಂದ ಅವನು ಕೃಷ್ಣನಲ್ಲಿ ವಿಶ್ವಾಸದಿಂದ ಇಂಥ ನಾಶವನ್ನು ತಪ್ಪಿಸಿ ಎರಡು ಪಕ್ಷಗಳಲ್ಲಿ ಸ್ವೇಹವನ್ನು ಬೆಳೆಸುವಲ್ಲಿ ಸರ್ವಲನಾದುದರ ಬಗ್ಗೆ ಪ್ರಶ್ನಿಸುತ್ತಾನೆ. ನಡೆದ ಸಂಗತಿಯು ತಿಳಿದಾಗ ಅವನು ಅಸಮಾಧಾನಗೊಂಡು ಈ ಎಲ್ಲ ಕೆಡುಕಿಗೆ ಕಾರಣಕರ್ತನೆಂದು ಕೃಷ್ಣನನ್ನು ದೂಡಿಸುತ್ತಾನೆ. ಕೃಷ್ಣನಿಗೆ ಈ ನಾಶವನ್ನು ತಡೆಯುವ ಸಾಮರ್ಥ್ಯವಿದ್ದರೂ ಹಾಗೆ ಮಾಡದ ಸರ್ವನಾಶವು ಸಂಭವಿಸಲು ಬಿಟ್ಟ ಕಾರಣ ಅವನೇ ಯಾದ್ವಾದ ಕೆಡುಕುಗಳಿಗೆಲ್ಲ ಹೊಣೆಯೆಂದು ಆರೋಪಿಸುತ್ತಾನೆ. ಅದಕ್ಕೆ ಕೃಷ್ಣನು ಅದನ್ನು ತಡೆಯಲು ತನಿಂದಲೂ ಸಾಧ್ಯವಿರಲಿಲ್ಲವನ್ನುತ್ತಾನೆ. ಯಾವುದನ್ನೂ ಮಧ್ಯದಲ್ಲಿ ತಡೆಯಲಾಗದು. ಸರ್ವನಾಶದ ಆರಂಭವು ಹೊದಲೇ ಆಗಿತ್ತು. ಪರಸ್ಪರರ ವ್ಯೇರ, ಲೋಭ, ಮತ್ತರ ಮತ್ತು ದ್ವೇಷಗಳು ಕಾರಣವಾಗಿದ್ದವು. ಕೌರವರು ಸರಿಯೋ ತಪ್ಪೇ ಯಾವುದಾದರೊಂದು ಮಾರ್ಗದಿಂದ ಪಾಂಡವರನ್ನು ಇಲ್ಲವಾಗಿಸಿ ಸಂಪೂರ್ಣ ರಾಜ್ಯವನ್ನು ಪಡೆಯಲು ಬಯಿಸಿದ್ದರೆಂಬುದು ನಿಜ. ಆದರೆ ಪಾಂಡವರು ಕೊಡ ಗೇಲಿ ಮಾಡುವವರೂ ದಯೋಧನನನ್ನು ಅವಮಾನಿಸುವ ಚೆಂಡತ್ವವನ್ನು ಹೊಂದಿದವರೂ ಆಗಿದ್ದರೆಂಬುದು ಸಭಾಪರ್ವದಲ್ಲಿ ಬರುತ್ತದೆ. ವ್ಯಾರಕ್ತದ ಬೇರು ತುಂಬ ಆಳವಾಗಿತ್ತು. ಅದನ್ನು ಕಿತ್ತು ಹಾಕಲು ಸಾಧ್ಯವಿರಲಿಲ್ಲ. ಆದರೆ ಕೃಷ್ಣನು ತನಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡಿದ ಮತ್ತು ಅಂತಿಮವಾಗಿ ನಾಯಕ್ಕೆ ಜಯಿಸನ್ನು ತಂದುಕೊಡಲು ಪ್ರಯತ್ನಿಸಿದ. ದೇವನು ಸರ್ವಶಕ್ತಿ ನಾಗಿರಬೇಕಿಲ್ಲ. ಆದರೆ ಅಂತಿಮವಾಗಿ ನಾಯಕ್ಕೆ ಗೆಲುವು ದೊರೆಯುವಂತೆ ಮಾಡಬೇಕು. ದುಂಯೋಧನನ ಪತನವಾದ ಮೇಲೆ ಕೃಷ್ಣನು ಸುದೀರ್ಘವಾಗಿ ಯುಧಿಷ್ಠಿರನನ್ನು ಅಭಿನಂದಿಸುತ್ತಾನೆ. ಅವನ ಮಾತುಗಳ ನಡುವೆ ‘ದಿಷ್ಟ್ಯಾ ಯುಧಿಷ್ಠಿರ ವರ್ಧಸೇ – ಅದ್ವಾಪದಿಂದ, ಯುಧಿಷ್ಠಿರ, ನೀನು ಗೆದ್ದ’ ಎಂಬ ಮಾತು ಸೇರಿದೆ. ಪಾಂಡವರು ಎಲ್ಲ ತೊಡಕು ತೊಂದರೆಗಳಿಂದ ಪಾರಾದುದು ಅದ್ವಾಪದ ಬಲದಿಂದಲೇ ಹೊರತು ಕೃಷ್ಣನ ಸರ್ವಶಕ್ತಿಮತ್ತದಿಂದಲ್ಲವೆಂಬುದು ಇದರಿಂದ ಸ್ವಷ್ಟವಾಗುತ್ತದೆ.

**ಖಿ. ಕೆಡುಕಿನ ಪ್ರಭಾವ ಮತ್ತು ಮಾನವನ ಶಾಶ್ವತತ್ವ**  
ಪಾಶ್ಚಾತ್ಯ ತತ್ತ್ವಜ್ಞರು ಹಾಗೂ ದೇವತಾಶಾಸ್ತ್ರಜ್ಞರು ದೇವನ ವಿಶೇಷಣಗಳಲ್ಲಂದಾದ ಸರ್ವಶಕ್ತಿಮತ್ತ, ಸರ್ವಜ್ಞತ್ವ ಮತ್ತು ಗುಣಪೂರ್ಣತೆಯ ಅರ್ಥದ ಕುರಿತು ಬಹುಕಾಲದಿಂದ ಚಿಂತಿಸುತ್ತ ಬಂದಿದ್ದಾರೆ. ಸಂತ ಧಾರ್ಮಾ ಮತ್ತು ಸಂತ ಅಗಸ್ಟಿನರು ದೋಷವಿಲ್ಲದಂತೆ ವಿಶೇಷಣಗಳನ್ನು ನಿರೂಪಿಸಿದವರೆಂದು ಪ್ರಸಿದ್ಧಿ. ಈಚಿನ ದಿನಗಳಲ್ಲಿ ಎಂಟನಿ ಕೆನ್ನಿ, ಪೀಟರ್ ಗೀಚ್, ಎ.ಪ್ಲಾಂಟಿಂಗಾ, ನೆಲ್ನಾ ಪ್ರೈಸ್ ಮತ್ತು ವಿಶೇಷಣ ಪರಂಪರೆಗೆ ಸೇರಿದ ತತ್ತ್ವಜ್ಞರು ಈ ಸಂಗತಿಗಳನ್ನು ಆಧುನಿಕ ತತ್ತ್ವಶಾಸ್ತ್ರಿಯ ಸಮಸ್ಯೆಗಳೊಂದಿಗೆ ಜೋಡಿಸುವುದಕ್ಕಾಗಿ ಚರ್ಚಿಸಿದ್ದಾರೆ. ಹಿಂದಿನ ಅನೇಕ ವಿಷಯಗಳು ಪ್ರನರ್ಜಿಸಿತ್ತಾರೆ. ಆದರೆ ಅನೇಕ ಹೊಸ ಆಯಾಮಗಳನ್ನೊಂದಿದೆ. ಅವುಗಳಲ್ಲಿ ಕೆಲವು ವಿಷಯಗಳು ಕೃಷ್ಣನ ಕುರಿತಾದ ಚರ್ಚೆಗೆ ಎದ್ದುಕಾಳುವಂತೆ ಪ್ರಸ್ತುತವಾಗಿವೆ.

ಪರಮಾತ್ಮನ ಕಲ್ಪನೆಯ ಬಗ್ಗೆ ಇಂಜಿನಿಯರ್ ಜಿ.ಎಲ್. ಮಾರ್ಕೆ ಕೆಡುಕು ಮತ್ತು ಸರ್ವಶಕ್ತಿಮತ್ತೆ ಎಂಬ ಲೇಖನದಲ್ಲಿ ಈಚಿನ ಚರ್ಚೆಯನ್ನು ಮಟ್ಟುಹಾಕಿದರು. ಚರ್ಚೆಯು ನಡೆದ ಮೇಲೆ ಮಾರ್ಕೆಯವರ ಮರಹೋತ್ತರದಲ್ಲಿ ಪ್ರಕಟತಾದ ಕೃತಿಯಾದ Miracle of Theism ದಲ್ಲಿ ತಮ್ಮ ನಿಲುವನ್ನು ಪರಿಪೂರಿಸಿದ್ದಾರೆ.

ಕೆಡುಕಿನ ಸಮಸ್ಯೆಯು ನಿಜವಾದ ವಿರೋಧಾಭಾಸವೆಂದು ಕರೆಯುವುದರ ಬದಲು ನಿಂಬಾಯಿಸಲಾಗದ ಸಮಸ್ಯೆಯೆಂದು ಕರೆದಿದ್ದಾರೆ. ಆ ವಾದಗಳಲ್ಲಿ ಪ್ರಸಿದ್ಧವಾಗಿರುವದರಿಂದ ಇಲ್ಲಿ ಪ್ರನರ್ಧಾವರ್ತಿಸಬೇಕಾದ ಅಗತ್ಯವಿಲ್ಲ. ಗೀಚ್ (ಇಂಡಿ) ಮತ್ತು ಕೆನ್ನಿ(ಇಂಟಿ)ಗೆಂಬುದೂ ಸರ್ವಶಕ್ತಿಮತ್ತದ ಕುರಿತಾದ ತತ್ತ್ವಶಾಸ್ತ್ರದ ನಿಪ್ಪರ ನಿಲುವು ಪಾಶ್ಚಾತ್ಯ ದೇವತಾಶಾಸ್ತ್ರಕ್ಕೆ ಅಗತ್ಯವಿಲ್ಲವೆಂದು ಒಪ್ಪಿದ್ದಾರೆ. Almighty ಎಲ್ಲಾದರ ಮೇಲೆ ಪ್ರಭುತ್ವಪೂರ್ಣವನೆಂಬ ಕಲ್ಪನೆಯು ಪಾಶ್ಚಾತ್ಯ ದೇವತಾಶಾಸ್ತ್ರಕ್ಕೆ ಸಾಕಾಗುತ್ತದೆಯೆಂದು ಇವರು ಅಭಿಪ್ರಾಯಪಡ್ಡಿದ್ದಾರೆ. ಕೃಷ್ಣನ ಶಕ್ತಿಯ ನಿರ್ವಹಣದಲ್ಲಿ ನಾವು ಅಂಥ ನಿಲುವನ್ನು ತಳೆಯುಬಹುದು. ವಾಸವವಾಗಿ ಕೃಷ್ಣ ದೇವತಾಶಾಸ್ತ್ರದಲ್ಲಿ (ಅರ್ಥವಾ ಕೃಷ್ಣಶಾಸ್ತ್ರವನ್ನುಬಹುದೆ?) ನಾವೇ ಸೃಷ್ಟಿಕರ್ತದೇವನ ಕಲ್ಪನೆಯನ್ನು ಬಿದಿಗಿಟ್ಟು ಸಾಂಖ್ಯ ಮತ್ತು ನಾಯವೈಶೀಷಿಕ ಪರಮಾತ್ಮಕಲ್ಪನೆಯನ್ನು ಅನುಸರಿಸಬೇಕಾಗುತ್ತದೆ.

ಸಾಂಖ್ಯರ ಪ್ರಕಾರ ಭೌತಿಕ ಪ್ರಪಂಚವು ಸೃಷ್ಟಿಯಾದುದಲ್ಲ: ಅದು ಅವಕಾಶದ ದ್ರವ್ಯರೂಪದಿಂದ ವಿಕಾಸವನ್ನು ಹೊಂದಿದೆ. ಅದು ಸರ್ವಸಾಧ್ಯತೆಗಳ ಆಗರವಾಗಿದೆ. ಆದ್ದರಿಂದ ಸೃಷ್ಟಿಕರ್ತನಾದ ದೇವರು ಬೇಕಿಲ್ಲ. ವಾಸವವಾಗಿ

ಸಾಂಖ್ಯರ ಪ್ರಾಚೀನ ಪಂಥವೇಂದರಲ್ಲಿ ದೇವನು ಅನಾವಶ್ಯಕವೆಂದು ಹೇಳಿದೆ. ಸಾಂಖ್ಯಯೋಗದಲ್ಲಿ ದೇವರನ್ನು ಒಪ್ಪಲಾಗಿದೆಯಾದರೂ ಅವನನ್ನು ಸೃಷ್ಟಿಕರ್ತನಾಗಿಯಲ್ಲ. ಬದಲಿಗೆ ಯೋಗಾಭಾಸಗಳ ಗುರಿಯಾಗಿ. ಬೇರೆ ರೀತಿಯಲ್ಲಿ ಹೇಳುವುದಾದರೆ ಈಶ್ವರನ ನೆರವನ್ನು ಪಡೆದು ಸಿದ್ಧಿಯನ್ನು ಪಡೆಯಬಹುದು. ಯೋಗಿಗಳ ಈಶ್ವರನು (ಕೃಷ್ಣನನ್ನು ಯೋಗೇಶ್ವರನನ್ನಲಾಗಿದೆ) ಮನುಷ್ಯರ ಸರ್ವೋನ್ನತ ಸದ್ಗುಣಗಳ ನಿಧಿಯಾಗಿರುತ್ತಾನೆ. ಅವನು ಗುಣಪರಿಪೂರ್ಣನಾಗಿರಬೇಕೇ ಹೊರತು ಸರ್ವಶಕ್ತಿನಾಗಿರಬೇಕಿಲ್ಲ. ಆದ್ದರಿಂದ ಇದು ಅಸಂಗತಯಿಂದ ದೂರವಾಗಿದೆ. ವಾಸ್ತವವಾಗಿ ಯೋಗಿಗಳ ಈಶ್ವರನು ತಾನಾಗಿ ಏನೂ ಮಾಡುವುದಿಲ್ಲ. ಆದರೆ ಅವನನ್ನು ಧ್ಯಾನಿಸುವುದು ಅಥವಾ ಬೇರೆ ರೀತಿಯಲ್ಲಿ ಶ್ರಾಯಿಸುವುದರಿಂದ ನಾವು ಏನನ್ನಾದರೂ ಮಾಡಬಹುದು ಮತ್ತು ನಮ್ಮ ಅಂತಿಮಗುರಿಯನ್ನು ಸಾಧಿಸಬಹುದು.

ನ್ಯಾಯ ವೈಶಿಷ್ಟಿಕದ ಪರವಾತ್ತ ಕಲ್ಪನೆ ಬೇರೆ. ಅವನು ಸೃಷ್ಟಿಕರ್ತನೆನಿಸಬಹುದು. ಆದರೆ ಅಥವಾ ಬೇರೆ. ಮೂಲದ್ವಯಗಳಾದ ಅಣಿಗಳು ಯಾವಾಗಲೂ ಇರುವಂಥವು ಅರ್ಥಾತ್ ನಿತ್ಯವಾಗಿವೆ. ಆತ್ಮಗಳೂ ಹಾಗೆಯೇ. ಪರಮಾತ್ಮನು ಅವುಗಳನ್ನು ಸೃಷ್ಟಿಸಿದನನ್ನುವಂತಿಲ್ಲ. ಆದರೆ ಅಣಿಗಳಲ್ಲಿ ಚಲನೆಯಂಟಾಗಿ ಭೌತಪ್ರಪಂಚದ ನಿರ್ಮಾಣವಾಗುವುದಕ್ಕೆ ಮನುಷ್ಯರು ದೇಹಧಾರಕೆ ಮಾಡುವುದಕ್ಕೆ ಮತ್ತು ಸ್ವತಂತ್ರವಾಗಿ ನಡೆದುಕೊಳ್ಳುವುದಕ್ಕೆ ಪರಮಾತ್ಮನ ಇಚ್ಛೆ ಅವಶ್ಯ. ಅವರು ಸ್ವತಂತ್ರರಾಗಿದ್ದರೂ ಅಂದರೆ ನೈತಿಕವಾಗಿ ಒಳ್ಳಿಯ ಅಥವಾ ಕೆಣ್ಣಿದಾರಿಯನ್ನು ಆರಿಸಿಕೊಳ್ಳಬಹುದಾದರೂ ಅವರು ಹುಟ್ಟಿದ ಪರಿಸರದ ನಿರ್ಬಂಧಗಳಿಗೊಳಪಟ್ಟು ನಡೆದುಕೊಳ್ಳಬೇಕಾಗುತ್ತದೆ. ಜನ್ಮ ಮತ್ತು ಪರಿಸರಗಳು ನಮ್ಮ ನಿಯಂತ್ರಣದಲ್ಲಿಲ್ಲ. ದೇವರ ಈ ಪರಿಕಲ್ಪನೆಯು ಮಹಾಭಾರತದ ಕೃಷ್ಣಶಕ್ತಿಯೊಂದುತ್ತದೆ. ರಾಜಸೂಯ ಯಾಗದಲ್ಲಿ ಭಿಷಣನು ಕೃಷ್ಣನು ಪುರುಷೋತ್ತಮನಾದುದರಿಂದ ಅಗ್ರಪೂಜಿಗೆ ಅರ್ಹನೆಂದು ಹೇಳುತ್ತಾನೆ. ಆ ಸಮಯದಲ್ಲಿ ಅವನು ಕೃಷ್ಣನ ಸದ್ಗುಣಗಳನ್ನು ಪಟ್ಟಿಮಾಡುತ್ತಾನೆ.

ಮಹಾಕಾವ್ಯದಲ್ಲಿ ಮತ್ತೊಂದು ಮಹತ್ವದ ದೃವಗುಣವನ್ನು ಕೃಷ್ಣನಲ್ಲಿ ಹೇಳಲಾಗಿದೆ. ಪುರಾಣಾಂತರ್ಯಾದಲ್ಲಿ ಪರಮಾತ್ಮನಲ್ಲಿ ಮೂರು ಪೂರಕ ಅಂಶಗಳನ್ನು ಹೇಳುತ್ತವೆ. ಸೃಷ್ಟಿಕರ್ತ (ಬ್ರಹ್ಮ), ಸ್ಥಿತಿಕರ್ತ (ವಿಷ್ಣು), ಮತ್ತು ಲಯಕರ್ತ (ರುದ್ರ-ಶಿವ) - ಈ ತ್ರಿಮೂರಿಕಗಳ ಕಲ್ಪನೆ ನಮ್ಮ ಉದ್ದೇಶಕ್ಕೆ ಪ್ರಸ್ತುತವಲ್ಲ. ಮಹತ್ಪದ್ಧಂದರೆ ಪರಮಾತ್ಮನು ವಿನಾಶವನ್ನು ಮಾಡುವವನೂ ಹೌದು. ಈ ರೂಪದಲ್ಲಿ ಅವನು ಕಾಲ ಅಥವಾ ಮಹಾಕಾಲ. ಗೀತೆಯಲ್ಲಿ

ಕೃಷ್ಣನು ಹೇಳುತ್ತಾನೆ: ‘ನಾನು ಕಾಲ ಮತ್ತು ಕಾಲನಾಗಿ ಜಗತ್ತನನ್ನು ನಾಶಪಡಿಸುತ್ತೇನೆ’.

ಹಿಂದುಗಳ ಧಾರ್ಮಿಕ ಸಾಹಿತ್ಯದಲ್ಲಿ ಕಾಲವು ಎಲ್ಲವನೂ ನಾಶಪಡಿಸುವಂಥದೆಂದು ಹೇಳಲಾಗಿದೆ. ಕೆಲವೇಂಷ್ಟು ಪರಮಾತ್ಮನೊಂದಿಗೆ ಇಕ್ಕವನ್ನು ಹೇಳಲಾಗಿದೆ. ವೇದಗಳಲ್ಲಿ ಕಾಲದ ಬಗೆಗೆ ಒಂದು ಇಡೀ ಸೂಕ್ತವಿದೆ. ಎಲ್ಲವೂ ಕಾಲದಿಂದ ಜಿನಿಸುತ್ತದೆ: ಕಾಲದಿಂದ ಉಳಿಯತ್ತದೆ ಎಂದು ಒತ್ತಿ ಹೇಳಿದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ ಕಾಲವು ಎಲ್ಲವನೂ ಸೃಜಿಸುವುದಷ್ಟೇ ಅಲ್ಲ, ನಾಶವನೂ ಮಾಡುತ್ತದೆ. ಮಹಾಕಾವ್ಯದಲ್ಲಿ ಕೆಲವೊಮ್ಮೆ ಕಾಲದ ವಿನಾಶಕಾರಿಯಾದ ಅಂಶದೊಂದಿಗೆ ಕೃಷ್ಣನ ಇಕ್ಕವನ್ನು ಹೇಳಿದೆ. ಜಗತ್ತಿನ ಜನರಲ್ಲ ವೈರವನ್ನು ಮರೆತು ಶಾಂತಿ ಸ್ವೇಹದಿಂದ ಬಾಳುವಂತಾಗಿಸಿ ಜಗತ್ತನ್ನು ಇನ್ನಷ್ಟು ಉತ್ತಮಗೊಳಿಸಲು ದೇವನಂತೆ ಕೃಷ್ಣನಿಗೆ ಸಾಧ್ಯವಿರಲಿಲ್ಲ. ಯಾಕೆಂದರೆ ಪ್ರತಿಯೊಬ್ಬ ಜೀವಿಯೂ ತನ್ನ ಕರ್ಮವನ್ನು ಮಾಡಲು ಸ್ವತಂತ್ರನಾಗಿರುವುದರಿಂದ ತನ್ನ ಅಧ್ಯಷ್ಟವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಅಲ್ಲಿ ದೇವನು ಮಧ್ಯಪ್ರವೇಶ ಮಾಡಬಾಡು. ಆದರೆ ಯಾವಾಗ ಭೂಮಿಯ ದೇಷ, ವೈರ ಮತ್ತು ಪಾಪಗಳಿಂದ ತುಂಬಿ ಹೋಗುವುದೋ, ಧರ್ಮ ಅಥವಾ ನ್ಯಾಯವು ಗ್ರಾನಿಗೊಳಿಗಾಗುವುದೋ ವಿಪತ್ತಿಗಳ ಪರಂಪರೆಯಿಂದ ಬದುಕು ದುಸ್ರವಾಗುವುದೋ ಆಗ ಭಗವಂತನು ಯಾವುದಾದರೂ ರೀತಿಯಲ್ಲಿ ಮಧ್ಯಪ್ರವೇಶ ಮಾಡುತ್ತಾನೆ. ಹಿಂದುಗಳ ಈ ಸಿದ್ಧಾಂತವನ್ನು ಗೀತೆಯ ಮೂರು ಮತ್ತು ನಾಲ್ಕನೆಯ ಅಧ್ಯಾಯಗಳಲ್ಲಿ ಹೇಳಲಾಗಿದೆ.

ಕೃಷ್ಣನು ಕಾಲಸ್ವರೂಪದಲ್ಲಿ ರಾಗರಹಿತನಾಗಿದ್ದ ಮಾನವೀಯ ಗುಣಗಳಿಂದ ದೂರವಾಗಿರುತ್ತಾನೆ. ಬೇರೆದೆ ಹೇಗೆ ಇಡ್ಡರೂ ಇಲ್ಲಿ ಸಾಧ್ಯವು ಸಾಧನದ ಸಾಧುತ್ವವನ್ನು ಸಮರ್ಥಿಸುತ್ತದೆ. ತಾನು ಕಾಲನಾಗಿ ಕೌರವ ಪಾಂಡವ ಪಕ್ಷದ ರಾಜರನ್ನು ನಾಶಪಡಿಸಿರುವುದಾಗಿ (ನಾಶಪಡಿಸುವುದಾಗಿ) ಕೃಷ್ಣನು ಅಜುಂನನಿಗೆ ಹೇಳುತ್ತಾನೆ. ಮುಂದೆ ಅವನು ತನ್ನವರಾದ ಯಾದವರನ್ನು ನಾಶಪಡಿಸುತ್ತಾನೆ. ಪಾಪದ ಹೊರೆಯನ್ನು ಇಳಿಸಲು ಅದು ಅಗತ್ಯವಾಗಿತ್ತು. ಜನರು ಕ್ರಿಯಾಸ್ವಾತಂತ್ರ್ಯವನ್ನು ಹೊಂದಿದ್ದ ಕಾರಣ ತಮ್ಮ ಮೂಲಪ್ರವೃತ್ತಿ ಗನುಸಾರವಾಗಿ ನಡೆದುಕೊಂಡು ಕಷ್ಟಶೋಕಗಳನ್ನು ಅನುಭವಿಸುವಂತಾಯಿತು. ಹಾಗಾಗಿ ಕಾಲವು ದೃವದ ವಿನಾಶಕಾರಿಶಕ್ತಿಯನ್ನು ಬಿಡುಗಡೆ ಮಾಡಿತು. ಸರ್ವಾಂತರಯಾಗಿ ಮಿಯಾಗಿರುವ ದೇವನು ಉದ್ದೇಶಿತ ವಿನಾಶವನ್ನುಂಟು

ಮಾಡಿದ. ಆದ್ದರಿಂದ ಅವನು ತನ್ನನ್ನು ಕಾಲನೆಂದು ಕರೆದುಕೊಳ್ಳುತ್ತಾನೆ. ಕಾಲನೆಂದು ಯಾವನನ್ನು ಕೂಡ ಕರೆಯುತ್ತಾರೆ. ರಾಮಾಯಣದ ಕೊನೆಯಲ್ಲಿ ಕಾಲಪುರುಷನ ಪ್ರವೇಶವನ್ನು ನೆನಪಿಸಿಕೊಳ್ಳಬಹುದು. ಅವನು ಏಕಾಂತದಲ್ಲಿ ಮಾತನಾಡಲು ಬಯಸಿ ರಾಮನಲ್ಲಿಗೆ ಬಂದು ಅವನ ಅಂತ್ಯಕ್ಕೆ ನಾಂದಿ ಹಾಡುತ್ತಾನೆ.

#### ೩. ನ್ಯಾಯ

ವಾಸ್ತವವಾಗಿ ನ್ಯಾಯಕ್ಕೆ ಅಂತಿಮವಾದ ಜಯವೆನ್ನುವುದು ಪ್ರತಿಯೊಬ್ಬನಿಗೂ ಕಷ್ಟವೇ ಆಗಿದೆ. ಎರಡೂ ಪಕ್ಷಗಳ ಮುಖಾಮುಖಿಯಲ್ಲಿ ಎಲ್ಲ ರೀತಿಯಲ್ಲಿಯೂ ಕೌರವರು ಬಲಿಪ್ರಾಗಿದ್ದರು. ಅವರಿಗೆ ಹೋಲಿಸಿದರೆ ಪಾಂಡವರು ದುರ್ಭಲರಾಗಿದ್ದರು. ಇನ್ನೊಂದೆಡೆಯಲ್ಲಿ ಪಾಂಡವರು ಕವಟದ್ವಾತದ ಕಾರಣದಿಂದ ಹದಿಮೂರು ವರ್ಷಕಾಲ ರಾಜ್ಯಭ್ರಷ್ಟರಾಗಿದ್ದರು. ಎಲ್ಲಕ್ಕೆಂತ ಹೆಚ್ಚಿಗೆ ಅಸಹಾಯಕಳಾದ ದೈವದಿಯನ್ನು ತುಂಬಿದ ಸಭೆಯಲ್ಲಿ ಅವಮಾನಿಸಿದ್ದ ಹೇಯಕೃತ್ಯವಾಗಿತ್ತು. ಈ ಫಟನೆಯು ಕಥೆಯಲ್ಲಿನ ಸ್ನೇಹಿತ ಸಮರ್ಪಾಲವನ್ನು ವೃತ್ತಾಸ್ತಗೋಳಿಸುವಂಥದು. ಅದು ಕೌರವರ ಅನವೇಷ್ಟತೆ ಮತ್ತು ಅನನುಮೋದನೀಯವಾದ ಅಕ್ಷಮ್ಯ ಅಪರಾಧವಾಗಿತ್ತು. ಅನಂತರದಲ್ಲಿ ನ್ಯಾಯದ ತಕ್ಷಣಿಯು ಪಾಂಡವರ ಪರ ವಾಲಿತು.

ಪಾಂಡವರ ಪಕ್ಷವು ದುರ್ಭಲವಾಗಿದ್ದುದರಿಂದ ಅವರು ಬಲಿಪ್ರಾರನ್ನು ಗೆಲ್ಲುಪುದಕ್ಕೆ ಯುಕ್ತಿಯನ್ನು ಬಳಿಸುವುದು ಅನಿವಾರ್ಯವಾಗಿತ್ತು. ಯುಕ್ತಿಯು ನೇರ ಮತ್ತು ನ್ಯಾಯಸಮೂಕ್ತವಾಗಿರಬೇಕೆಂದು ನಿರ್ಬಂಧಿಸುವ ಹಾಗಿಲ್ಲ. ಅಲ್ಲಿ ವಾಸ್ತವವಾದದ ಸ್ವರ್ತವಿದೆ. ಅದರ್ಥವಾದವು ಕೆಡುಕನ್ನು ಒಳಿತು ನೇರ ಮತ್ತು ನ್ಯಾಯಸಮೂಕ್ತ ವಿಧಾನದಿಂದಲೇ ಗೆಲ್ಲಬೇಕು ಎಂದು ಅವೇಕ್ಷಿಸುತ್ತದೆ. ಆದರೆ ನಮ್ಮ ಕಥನಕಾರನು ವಾಸ್ತವವಾದದತ್ತ ಒಲಿದಿದ್ದಾನೆ. ವಾಸ್ತವ ಜಗತ್ತು ಪರಿಪೂರ್ಣವಾದುದಲ್ಲ ಮತ್ತು ಇದಿಷ್ಟೇ ನಮ್ಮ ಪಾಲಿಗೆ ಸಿಕ್ಕಿದ್ದು. ನಮ್ಮ ಕಥನಕಾರನ ಪರಿಕಲ್ಪನೆಯ ದೇವರು ಸರ್ವಶಕ್ತನಾದ (Almighty) ದ್ಯುವವಲ್ಲ. ಉತ್ತಂಕನ ಕಥೆಯದಕ್ಕೂ ಕಥನಕಾರನು ಸರ್ವಶಕ್ತಿಮತ್ತದ ಬಗ್ಗೆ ಪ್ರಶ್ನೆಯೆತ್ತಿ ವಾಸ್ತವವಾದ, ಆಕಸ್ಮಾಕಗಳು (ಸ್ನೇಹಿತ ಅದ್ವಾಪ್ತ), ದ್ಯುವವಾದಗಳ ಮೂಲಕ ಅದನ್ನು ತಿರಸ್ಕರಿಸಿದ್ದಾನೆ. ಕೆಲವು ಫಟನಾಪ್ರಕ್ರಿಯೆಗಳನ್ನು ತಡೆಯಲಾಗಿದೆ. ಕೃಷ್ಣನು ಅಂತಿಮವಾಗಿ ನ್ಯಾಯಕ್ಕೆ ಗೆಲುವ ದೋರೆಯುವಂತೆ ವಾಡಿದ. ಇದು ವಿರೋಧಾಭಾಸವನ್ನು ಮತ್ತಪ್ಪು ಹೆಚ್ಚಿಸಿತು. ಅಂತಿಮವಾಗಿ ನ್ಯಾಯಕ್ಕೆ ಜಯವನ್ನು

ತರುವುದಕ್ಕಾಗಿ ಅನೇಕ ಅನ್ಯಾಯ ಹಾಗೂ ಅನ್ಯೇತಿಕ ಕಾರ್ಯಗಳನ್ನು ಮಾಡಲಾಯಿತು. ಇದೆಂಥ ನ್ಯಾಯ? ಒಂದು ನ್ಯಾಯಪ್ರಜ್ಞ ಇತರ ಎಲ್ಲ ನ್ಯಾಯಪ್ರಜ್ಞಗಳನ್ನು ಕೊಲ್ಲುವಂಥದೆ? ಅಪರಾಧಿಯೊಬ್ಬನನ್ನು ಬೆಂಬತ್ತಿ ಹೊರಟಿ ಆರಕ್ಷಕ ಅಧಿಕಾರಿಯು ದಾರಿಯಲ್ಲಿ ಅನೇಕ ವಾಹನಗಳನ್ನು ಉರುಳಿಸಿ ಅನೇಕ ನಿರಪರಾಧಿಗಳನ್ನು ಕೊಲ್ಲುತ್ತಾನೆ - ಇದು ಆಧುನಿಕ ಟಿವಿಗಳಲ್ಲಿ ಸಾಮಾನ್ಯ ದೃಶ್ಯ ಇದು ಸರಿಯೆ? ಇದು ಪರಮಾವಧಿ ಗೋಜಲೆಂದು ನನ್ನ ನಂಬಿಗೆ. ಇದೊಂದು ವಾಸ್ತವಿಕ ಗೋಜಲು. ಯಾಕೆಂದರೆ ಇದನ್ನು ನಾವು ಇಂದಿಗೂ ನಮ್ಮ ಸುತ್ತಲೂ ನೋಡುತ್ತೇವೆ. ಆದರೆ ಇದಕ್ಕೆ ಪರಿಹಾರ ಕಾಣದೆ ಹತಾಶರಾಗುತ್ತೇವೆ.

ಈ ಗೋಜಲಿನ ಜೊತೆಗೆ ಮಹಾಭಾರತದ ಫಟನೆಗಳ ಜೊತೆಗೆ ಅನೇಕ ಸೂಕ್ತ ವಾದ ಸಮಸ್ಯೆಗಳು ಸೇರಿಕೊಂಡಿವೆ. ಅವುಗಳಲ್ಲಿಂದನ್ನಾದರೂ ನೋಡೋಣ. ಯುಧಿಷ್ಠಿರನು ಸ್ನೇಹಿತಬ್ದಧತೆಯ ಪ್ರಶ್ನೆ. ಅಲ್ಲಿಯವರಿಗೆ ಅವನು ಧರ್ಮನಿಷ್ಪರಲ್ಲಿ ಅಗ್ರಿಣ್ಯನಿಸಿದ್ದು. ಅವನು ಜೀವನದಲ್ಲಿ ಒಂದು ಸುಳ್ಳನ್ನೂ ಹೇಳಿರಲಿಲ್ಲ. ಹಾಗಾಗಿ ಅವನು ಯಾವಾಗಲೂ ಸತ್ಯವನ್ನೇ ನುಡಿಯುವವನೆಂದು ನಿರೀಕ್ಷಿಯಿತ್ತು. ಆದರೆ ಕೃಷ್ಣನ ಉಪದೇಶದಂತೆ ಅವನು ಪ್ರಾಣರಕ್ಷಕಣಾಗಿ ಸುಳ್ಳ ಹೇಳಿದ. ಹಾಗಾಗಿ ಅವನ ಪ್ರಾಮಾಣಿಕತೆ ಹಾಗೂ ಧರ್ಮನಿಷ್ಗೆ ಕಳಂಕ ತಗುಲಿತು. ಕೃಷ್ಣನ ವಿಷಯದಲ್ಲಿ ಹೇಗೆ? ಇಂಥ ಉಪದೇಶ ಕೊಟ್ಟುದಕ್ಕೆ ಅವನ ಸಮರ್ಥನೆಯೇನು? ಅವನು ಇಂಥ ಉಪದೇಶವನ್ನು ಕೊಡುವ ಮೂಲಕ ತನ್ನ ಧರ್ಮನಿಷ್ಪರ್ಯೋಂದಿಗೆ ಹೊಂದಾಣಿಕೆ ಮಾಡಿಕೊಂಡನೆಂಬುದು ಸ್ವಷ್ಟ. ಅವನು ಉಪಯುಕ್ತಾವಾದಿಯಾದ ಪರಿಣಾಮವಾದಿಯೆ? ಬಹುಶಃ ಅಲ್ಲ. ಯಾಕೆಂದರೆ ಪರಿಣಾಮವಾದಿಯು ಸ್ವಲ್ಪವಾದರೂ ಸೌಖ್ಯವನ್ನು ಹಾರ್ಡೆಸುತ್ತಾನೆ ಅಥವಾ ರೂಢವಾದ ಸ್ನೇಹಿತಿದ್ವಾಂತವನ್ನು ಅತಿಕ್ರಮಿಸುವ ಮುನ್ನ ಸುಖಿ (ಅದೇ ಉಪಯುಕ್ತತೆ)ವನ್ನು ಬಯಸುತ್ತಾನೆ.

ಯಾಕೆಂದರೆ ಪರಿಣಾಮವಾದಿಯು ಸುಖಿಜಿಂವನ ಅಥವಾ ಹೆಚ್ಚಿನ ಸಂತೋಷವನ್ನು ಪರಿಣಾಮವಾಗಿ ಬಯಸುತ್ತಾನೆ. ಕೃಷ್ಣನು ಧರ್ಮವನ್ನು ತ್ರಜಿಸಲು ನ್ಯಾಯವಂತರಾದ ಪಾಂಡವರನ್ನು ಗೆಲ್ಲಿಸುವ ಉದ್ದೇಶವಿತ್ತಂದು ವಾದಿಸಬಹುದು. ಅಸಹಾಯಕಳಾದ ದೈವದಿಯನ್ನು ಅವಮಾನಿಸಿದ ಅಕ್ಷಮ್ಯ ಅಪರಾಧದ ಬಗ್ಗೆ ಈಗಾಗಲೇ ಹೇಳಲಾಗಿದೆ. ಭೀಮನು ಗದಾಯುದ್ಧದ ನಿಯಮವನ್ನು ಉಲ್ಲಂಘಿಸಿದ್ದನ್ನು ಕಂಡು ಕೊಪಗೊಂಡ ಬಲರಾಮವನ್ನು ಸಮಾಧಾನಗೊಳಿಸಲು ಇದನ್ನೇ ಹೇಳಿದ್ದಾನೆ. ಹಾಗಾಗಿ ಸ್ನೇಹಿತ ಕರ್ತವ್ಯವಾದ

ಕೃಷ್ಣನು ನೀತಿನಿಷ್ಠೆಯನ್ನು ತೋರೆದು ನ್ಯಾಯವಾದ ಪಕ್ಷಕ್ಕೆ ಅಂತಿಮವಾದ ಗೆಲುವು ದೊರೆಯುವಂತೆ ವಾಡಿದನೆಂದು ಯಾರಾದರೂ ಹೇಳಿಯಾರು. ಮಹಾಭಾರತವನ್ನು ಓದಿದವರು ಯಾರೇ ಇದ್ದರೂ ಯುದ್ಧದಲ್ಲಿ ಗೆಲುವನ್ನು ಸಂಪಾದಿಸಿದ ಪಾಂಡವರ ಜೀವನವು ಉತ್ತಮವಾಗಲಿಲ್ಲ ಎತ್ತು ಆನಂದದಾಯಕವೂ ಆಗಲಿಲ್ಲವೆಂದು ಹೇಳಬಹುದು. ಯುದ್ಧನಂತರದಲ್ಲಿ ಯಾರ್ಥಿಕ್ಷಿರನ ವಿಲಾಪವನ್ನು ಸುಮ್ಮನೇ ಓದಿದರೆ ಇದರ ಅರಿವಾದೀತು. ಆದ್ದರಿಂದ ಕೃಷ್ಣನ ತಪ್ಪುದಾರಿಯನ್ನು ಪರಿಣಾಮವಾದದ ಪದಗಳಿಂದ ವಿವರಿಸಲಾಗದು. ಬದಲಿಗೆ ಕೃಷ್ಣ ಮತ್ತು ಯುಧಿಷ್ಠಿರ ತಮ್ಮ ನೀತಿನಿಷ್ಠೆಯನ್ನು ಉಳಿಸಿಕೊಂಡು ದೋಷನೆಡುರು ಸುಳ್ಳು ಹೇಳಿದೆ ಕುಟಿಲಮಾರ್ಗವನ್ನು ಅನುಸರಿಸದೆ (ಅವನು ಸಮಾಧಿ ಸ್ಥಿತಿಗೆ ಹೋಗದಂತೆ ವಾಡಿದ್ದರೆ) ಇದ್ದಿದ್ದರೆ ಪ್ರಪಂಚವು ಈಗಿರುವುದಕ್ಕಿಂತ ಉತ್ತಮವೆನಿಸಿ ಮಾನವರ ಬದುಕನ್ನು ಹಸನುಗೊಳಿಸುವಲ್ಲಿ ತನ್ನ ಕಾಳೆಕೆಯನ್ನು ನೀಡುತ್ತಿದ್ದೇ? ಅದನ್ನು ಹೊದಂದು ಧ್ಯಾಪಾಗಿ ಹೇಳಲಾರೆವು. ಆಗ ನಮ್ಮಲ್ಲಿದ್ದ ನ್ಯಾಯಪ್ರಕ್ಷಯ ಶಿಥಿಲವಾಗಬಹುದಾಗಿತ್ತು. ಕಥನಕಾರನು ಕೌರವರ ದೊಷ್ಯ ದೋಜನ್ಯಗಳನ್ನು ಮತ್ತು ಅನ್ಯೇತಿಕ ಕಾರ್ಯಗಳನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ.

## 2. ಒಳಿತು ಮತ್ತು ಉತ್ತಮ ಪ್ರಪಂಚ

ಕೃಷ್ಣ ಮತ್ತು ಯುಧಿಷ್ಠಿರ ನಡತೆಯ ಕುರಿತು ನಮಗೆ ಮುಬುಗರ ಹಾಗೂ ಆಫಾತಗಳಾಗುವುದೇಕೆ? ಯಾಕೆಂದರೆ ಕೃಷ್ಣ ಮತ್ತು ಪಾಂಡವರ ಕುರಿತಾಗಿ ನಮ್ಮ ನಿರೀಕ್ಷೆ ಮೇಲ್ತಟಿದ್ದು. ಇದೇ ರೀತಿಯಲ್ಲಿ ದುಯೋಧನನೇನಾದರೂ ನಡೆದುಕೊಂಡಿದ್ದರೆ ಅದು ಸಹಜವೆಂದು ಭಾವಿಸುತ್ತಿದ್ದೇವನಿಸುತ್ತದೆ. ಆದರೆ ಕೃಷ್ಣನಿಂದ ನಾವು ಇನ್ನೂ ಉತ್ತಮವಾದುದನ್ನು ಅವೇಕ್ಷಿಸುತ್ತೇವೆ.

ಈ ವಿಷಯವನ್ನು ಇನ್ನೊಂದು ರೀತಿಯಲ್ಲಿಯೂ ನೋಡಬಹುದು. ಕೃಷ್ಣನನ್ನು ಧರ್ಮರಕ್ಷಕನೆಂದು ತಿಳಿಯೋಣ. ಧರ್ಮವನ್ನು ಎತ್ತಿಹಿಡಿಯುವುದು ಅವನ ಕರ್ತವ್ಯ. ಅದು ನ್ಯಾಯವೋದಗಿಸುವುದನ್ನೂ ಒಳಗೊಂಡಿದೆ. ಧರ್ಮದ ಸ್ವರೂಪವು ಸೂಕ್ತವಾಗಿದ್ದು ಖಚಿತವಾಗಿ ಹೀಗೇ ಎಂದು ಹೇಳುವುದು ಕಷ್ಟ. ಮಹಾಭಾರತದ ಹಲವಾರು ಕಥಗಳು ಧರ್ಮದ ಜಾರಿಕೆಯ ಸ್ಫೂರ್ತವನ್ನು ಹೇಳುತ್ತವೆ. ಸಾಮಾನ್ಯವಾಗಿ ಧರ್ಮವು ಕರಿಣವಾದ ಸ್ಯೇತಿಕನಿಯಮಗಳಲ್ಲಿ ಅಥವಾ ನಿರ್ದಿಷ್ಟ ಸಮಾಜಕ್ಕೆ ಒಳಿತವಾದ ನಿಯಮಗಳ ಸಮೂಹದಲ್ಲಿ ಅಡಕವಾಗಿದೆ ಅಥವಾ ಅವು ಧರ್ಮವನ್ನು ಪ್ರತಿನಿಧಿಸುತ್ತವೆ. ಅದು ಆಯಾ

ಸಮಾಜದ ಪೂರ್ಜಿತ ಸಂಹಿತೆಯಾಗಿರುತ್ತದೆ. ಆ ನಿಯಮಗಳಿಗೆ ವ್ಯತೀರಿಕ್ತವಾಗಿ ನಡೆದುಕೊಳ್ಳುವುದರಿಂದ ವ್ಯಕ್ತಿಯು ತನ್ನ ಗೌರವವನ್ನು ಕಳೆದುಕೊಳ್ಳುತ್ತಾನೆ ಮತ್ತು ಆ ಧಾರ್ಮಿಕ ನಿಯಮಗಳನ್ನು ಪಾಲಿಸುವ ಸಾಮಾಜಿಕ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ ಆ ಸಮಾಜದಲ್ಲಿ ಇತರರಿಗಿಂತ ಪ್ರತಿಭೆ, ಕೌಶಲ್ಯ, ಬುದ್ಧಿಮತ್ತೆ, ಮತ್ತು ನಾಯಕತ್ವದ ಗುಣಗಳಿಂದ ಶ್ರೇಷ್ಠನಂದು ಸಾಬೀತುಪಡಿಸಿದ ವ್ಯಕ್ತಿಯು ಸಾಂಪ್ರದಾಯಿಕ ಕಟ್ಟಪಾಡುಗಳನ್ನು ಏರಿ ನಡೆಯಬಹುದು. ಇದು ಇಂದು ‘ಮಾದರಿಯ ಬದಲಾವಣೆ’ (paradigm shift)ಯನ್ನು ಹೋಲುತ್ತದೆ. ಕೆಲವೊಮ್ಮೆ ಇಂಥ ನಾಯಕನಿಗೆ ಸ್ಥಾಪಿತವಾದ ಧರ್ಮನಿಯಮಗಳನ್ನು ಏರಲು ಅಥವಾ ಮುರಿಯಲು ಸಾಧ್ಯವಾಗುತ್ತದೆ. ಅದರ ಹಿನ್ನೆಲೆಯಲ್ಲಿ ಹೊಸ ಮಾದರಿಯನ್ನು ಸ್ವೀಕ್ಷಿಸುವ ಉದ್ದೇಶವಿದ್ದು ಅದನ್ನು ಅಂಗೀಕರಿಸಲಾಗುತ್ತದೆ. ಕೃಷ್ಣನನ್ನು ಆ ವರ್ಗಕ್ಕೆ ಸೇರಿದ ನಾಯಕನಂದು ಮನ್ನಿಸಬಹುದು. ಅವನು ಸಾಮಾನ್ಯವಾಗಿ ಅಂಗೀಕೃತವಾದ ಸತ್ಯವಚನ ಮತ್ತು ವಚನಬದ್ಧತೆಗಳ ಮುತ್ತಿಯನ್ನು ಹೋರಿಸಿ ಕೊಟ್ಟು ಹೊಸ ಮಾದರಿಯನ್ನು ಸ್ವೀಕ್ಷಿಸಿದೆ. ಕೆಲವೊಮ್ಮೆ ಸನ್ವಿಷೇಶದ ನಿರ್ಬಂಧಗಳೋ ಹೆಚ್ಚಿನ ಒಳಿತನ್ನು ಕಳೆದುಕೊಳ್ಳುವ ಸಂದರ್ಭವೋ ಒದಗಬಹುದು. ಅಂಥಲ್ಲಿ ಸಾಮಾನ್ಯ ನಿಯಮವನ್ನು ಉಲ್ಲಿಂಫಿಸುವ ಒತ್ತಡ ಉಂಟಾದೀತು. ಈ ಸಂದರ್ಭದಲ್ಲಿ ದುಯೋಧನನು ಗಲ್ಲವ ಸಂಭವ ಮತ್ತು ತಪ್ಪಿರಿಣಾಮವಾಗಿ ನ್ಯಾಯವನ್ನು ದೂರಕ್ಷಿಕೊಡುವ ಅವಕಾಶವು ಕಳೆದು ಹೋಗುವ ಭೀತಿಗಳು ಕೃಷ್ಣನು ಕುಟೀಲ ವಾಗಿವನ್ನು ಹಿಡಿಯುವ ನಿಣಯಕ್ಕೆ ಬರುವಲ್ಲಿ ಪ್ರಭಾವವನ್ನು ಬೀರಿರಬಹುದು. ಇವೆಲ್ಲ ಉಹಾಗಳು ನಿಜ. ಆದರೆ ಎರಡು ಸಾವಿರ ವರ್ಷಗಳಿಂದಲೂ ಭಾರತೀಯರು ಶ್ರೀತ್ಯಾದರಗಳಿಂದ ಕಾಣಿಸುವ ಮಹಾಕಾವ್ಯದಲ್ಲಿ ಮೇಲ್ಮೈಸಿದ ಸ್ಯೇತಿಕ ಕಾಳಜಿ ಇರಲಿಲ್ಲವೆಂದು ನಾನು ಹೇಳಲಾರೆ. ನಮ್ಮ ಉಹಾಗಳು ಆಧಾರರಹಿತವಾದವುಗಳಲ್ಲ. ಭಾರತೀಯ ಮಹಾಕಾವ್ಯ ಪರಂಪರೆಯಲ್ಲಿ ಇದನ್ನು ಸಮಾಧಿಸುವ ಸಾಕ್ಷ್ಯಗಳು ಸಾಕಷ್ಟಿವೆ. ಮಹಾಕಾವ್ಯ ಹಾಗೂ ಅವುಗಳ ನಾನಾ ಆವೃತ್ತಿಗಳಲ್ಲಿ ಬರುವ ಸ್ಯೇತಿಕ ದ್ವಿಂದ್ರ ಅಥವಾ ಧರ್ಮಸಂಕಳವನ್ನು ಚೀತಿಸುವ ಕಥಗಳಲ್ಲಿ ಜನರ ಸ್ಯೇತಿಕ ಪ್ರಜ್ಞ ಅಭಿವೃತ್ತಿಯನ್ನು ಪಡೆದಿದೆ.

ಈ ಚೆಚ್ಚೆಯನ್ನು ಮುಗಿಸುವ ಮನ್ನ ವಿಚಾರಪೂರ್ಯೋಗವೇಂದನ್ನು ಪ್ರಸ್ತುತಪಡಿಸುತ್ತೇನೆ. ಸುಸಂಗತವಾದ ಅಥವಾದಲ್ಲಿ ಸರ್ವಜ್ಞನೂ ಸರ್ವಶಕ್ತನೂ ಆದ ಸ್ಯೇತಿಕರನಾದ ದೇವನನ್ನು ಕಲ್ಪಿಸಿಕೊಳ್ಳಿ. ಅವನು ಜಗತ್ತನ್ನು ಸ್ಯೇತಿಸಲು

ಹೊರಟಿದ್ದಾನೆ: ಅದಕ್ಕೆ ಬೇಕಾದ ದ್ವಿಪ್ಯಾಹಾಗೂ ಜೀವಾತ್ಮಕ ಪೂರ್ವಾಸ್ತಿತವನ್ನು ಹೊಂದಿದೆ. ಆ ಸಾಮಗ್ರಿಗಳನ್ನು ಬಳಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸುವಲ್ಲಿ ಅವನ ಪಾಲಿಗೆ ಉಳಿಯುವ ಆಯ್ದೆಗಳು ಎಷ್ಟು? ಮೂರು ಸಾಧ್ಯತೆಗಳನ್ನು ಅ, ಬ ಮತ್ತು ಕ ಎಂದು ಕಲ್ಪಿಸಿಕೊಳ್ಳಿ. ಅ ಎಂಬುದು ವಿಜ್ಞಾನವು ಕೆಲವೋಮ್ಮೆ ಕಲ್ಪಿಸಿಕೊಳ್ಳುವಂಥ ಪ್ರಪಂಚವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಹೌಲ್ಯವಾಗಲಿ ನ್ಯಾಯವಾಗಲಿ ಇಲ್ಲ. ವೈಜ್ಞಾನಿಕ ನಿಯಮಗಳಿಗೆ ತಕ್ಷಂತೆ ಯಾಂತ್ರಿಕವಾಗಿ ಘಟನೆಗಳು ಘಟಿಸುತ್ತವೆ. ತಾರ್ಕಿಕ ಜೀವಿಗಳು ಕಷ್ಟ ಮತ್ತು ಸುಖಿಗಳನ್ನು ಅನುಭವಿಸುತ್ತಾರೆ. ಅದು ನೀತ್ಯತೀತ ಜಗತ್ತು, ಅಲ್ಲಿ ಒಳಿತು ಕೆಡುಕುಗಳಿಗೆ ಪ್ರಮಾಣವಿಲ್ಲ.

ಬ ಎಂಬುದು ನಮ್ಮ ಜಗತ್ತಿಗೆ ಸಮಾನವಾಗಿರುವಂಥದು. ಅಲ್ಲಿ ಒಳಿತು ಕೆಡುಕುಗಳಿರುತ್ತಾ ಇವೆ. ಅಲ್ಲಿ ತರ್ಕಬದ್ಧತೆಯಿದೆ: ಕೆಲವೋಮ್ಮೆ ನ್ಯಾಯ ದೊರೆಯುತ್ತದೆ. ಕೆಲವೋಮ್ಮೆ ದುಷ್ಪಶಕ್ತಿಗಳು ನ್ಯಾಯವನ್ನು ತುಳಿಯಲು ಹವಣಿಸುತ್ತವೆ. ಆದರೆ ಅಂತಿಮವಾಗಿ ಒಳಿತೆಗೆ ಗೆಲುವು ಸಿಗುವುದೆಂದು ನಿರಂತರವಾಗಿ ನಂಬಲಾಗುತ್ತದೆ.

ಕ ಮತ್ತೊಂದು ಜಗತ್ತನ್ನು ಪ್ರತಿನಿಧಿಸುತ್ತದೆ. ಅದನ್ನು ನಾವು ಪರಿಪೂರ್ಣ ಪ್ರಪಂಚ ಅಥವಾ ಸಂಭಾವ್ಯ ಪ್ರಪಂಚಗಳಲ್ಲಿ ಅತ್ಯುತ್ತಮವಾದುದೆನ್ನಬಹುದು. ಅಲ್ಲಿ ಕೆಡುಕಿಲ್ಲ ಅಥವಾ ಕೆಡುಕನ ಪ್ರಭಾವ ಒಳಿತಿನ ಮೇಲಾಗುವುದಿಲ್ಲ. ಪ್ರತಿಯೊಬ್ಬರೂ ಸಂತೋಷವಾಗಿರುತ್ತಾರೆ. ಆದರೆ ಈ ರೀತಿಯಾದರೆ ಸಂತೋಷದ ಅರ್ಥವು ಕಳೆದುಹೋಗುತ್ತದೆ ಅಥವಾ ಯಾರಿಗೂ ಅಸಂತೋಷ ವೆಂದರೇನೆಂಬುದು ತಿಳಿಯುವುದಿಲ್ಲ.

ತಂಗ ಸೃಷ್ಟಿಕರ್ತ ಪರಮಾತ್ಮನಿಗೆ ಮೇಲೆ ಹೇಳಿದಂಥ ಜಗತ್ತಗಳಲ್ಲಿ ಒಂದನ್ನು ಆಯ್ದು ವಾಡಿಕೊಳ್ಳುವಂತಿದ್ದರೆ ಯಾವುದನ್ನು ಆಯ್ದು ಮಾಡಿಕೊಳ್ಳುವುದು? ಬೇರೆಬೇರೆ ಕಾರಣಗಳಿಂದ ನಾನು ವಿವರವಾಗಿ ಚರ್ಚಿಸದೆ ಅವನು ಬ ವನ್ನು ಆಯ್ದು ಮಾಡಿಕೊಳ್ಳುವನೆಂದು ಸೂಚಿಸಲು ಬಯಸುತ್ತೇನೆ. ಸೃಷ್ಟಿಕರ್ತನಾದ ಪರಮಾತ್ಮನಿರಲಿ ಇಲ್ಲದಿರಲಿ, ಕೃಷ್ಣನು ಕವಟಿಯಾಗಿರಲಿ ಇಲ್ಲದಿರಲಿ ನಾವು ಬದುಕುತ್ತಿರುವ ಜಗತ್ತು ಹೀಗಿದೆ ಮತ್ತು ಆಧ್ಯರಿಂದ ಅಂತಿಮವಾಗಿ ಸಲ್ಲಬೇಕಾದವರಿಗೆ ನ್ಯಾಯವು ಸಲ್ಲಬೇಕಾದರೆ ಸೃಷ್ಟಿಕರ್ತನು ತನ್ನ ವಚನವನ್ನು ಪಾಲಿಸುತ್ತಾನೆ.

\* \* \*

## ಚಂದಗೋಪನ ಹುಡುಕಾಟದ ಕಥೆ-ವ್ಯಧಿಗಳು

ವೈದೇಹಿಯವರ ನನ್ನ ಮೆಚ್ಚಿನ  
ಪಿದಾರು ಕಥೆಗಳ ಒಂದು ಪರಿಶೀಲನೆ  
ಡಿ.ಎಸ್. ನಾಗಭೂಷಣ

ವೈದೇಹಿ ಅಭಿನಂದನಾ ಗ್ರಂಥಕ್ಕಾಗಿ ಅದರ ಸಂಪಾದಕ ಸವಿತಾ, ಅವರ ಕಥೆಗಳ ಬಗ್ಗೆ ಲೇಖನಪೋಂದನ್ನು ಬರೆಮಹಿಳೆಯ ಕೇಳಿದಾಗ ಅದಕ್ಕೆ ಸಿದ್ಧಾಗಲು ನಾನು ಸ್ವಲ್ಪ ಕಷ್ಟಪಡಬೇಕಾಯಿತು. ನಾನು ವೈದೇಹಿಯವರ ಕಥೆಗಳನ್ನು ಎಂಬತ್ತರ ದಶಕದ ಆರಂಭದಲ್ಲೇ ನಿಯತಕಾಲಿಕಗಳಲ್ಲಿ ಓದುತ್ತಿದೆ. ಆದರೆ ಹತ್ತು ಕಥೆಗಾರರಲ್ಲಿ ಅವರೂ ಒಬ್ಬರು ಎಂಬಂತೆ; ನಿರ್ದಿಷ್ಟ ಗಮನವಿಲ್ಲದಂತೆ. ಒಮ್ಮೆ - ಹತ್ತು ಹದಿನ್ಯೇದು ವರ್ಷಗಳ ಹಿಂದೆ - ಲಂಕೇಶರು ಇವರ ಬಗ್ಗೆ ವಿಶೇಷ ಗಮನ ಸೆಳೆಯುವ ಚಿಪ್ಪೆಗಳಿಂದ ಬರೆದಾಗ ಇವರ ಒಂದರು ಕಥಾ ಸಂಗ್ರಹಗಳನ್ನು ಕೊಂಡು ಅವುಗಳಲ್ಲಿನ ಕಥೆಗಳನ್ನು ಒಂದಿಪ್ಪು ಗಮನವಿಟ್ಟು ಓದಲಾರಂಭಿಸಿದೆ. ಲಂಕೇಶರು ಮೆಚ್ಚಿ ಪ್ರಕಟಿಸಿದ್ದ ‘ಮುಣ್ಣಮತ್ತೆ ಮತ್ತು ಮೊಮ್ಮೆಗಳು’ ಕುತೂಹಲ ಹಾಟ್ಸಿತಾದರೂ ಅವರು ಉಲ್ಲೇಖಿಸಿದ್ದ ‘ಚಂದ್ಲೆ’, ‘ಶಕುಂತಲೆಯೊಂದಿಗೆ ಒಂದು ಅಪರಾಹ್ನ’, ‘ಭೂತ’ ಮತ್ತು ‘ಅವಲಂಬಿತರು’ ಕಥೆಗಳು ಒಂದೊಂದು ರೀತಿಯಲ್ಲಿ ಒಂದೊಂದೂ ಚಿನ್ನಾಗಿವೆ ಎನಿಸಿದರೂ ಅಸಾಮಾನ್ಯ ಅಥವಾ ನಾವೀನ್ಯತೆಯವೆಂದೇನೂ ನನಗನ್ನಿಸಲಿಲ್ಲ. ಇದೆಲ್ಲ ಲಂಕೇಶರು ತಾವು ಗುರುತಿಸಿ ಹೋಜಿಸಿದ ಪ್ರತಿಭೆ ಎಂದು ಸಾರಿಕೊಂಡು ಬೀಗಲು ನಡೆಸಿರುವ ಪ್ರಯತ್ನವಷ್ಟೇ ಎಂದು ನಕ್ಷೆ ಸುಮ್ಮನಾದೆ. ಹಾಗಾಗಿ ಮತ್ತೆ ವೈದೇಹಿಯವರ ಕಥೆಗಳನ್ನು ವಿಶೇಷ ಆಸಕ್ತಿಯಿಂದ ಓದುವ ಉಮೇದು ನನಗೇನೂ ಉಂಟಾಗಲಿಲ್ಲ. ಆದರೆ ಅವರೊಬ್ಬರು ಮುಂದೆ ಎಂದಾದರೊಮ್ಮೆ ವಿಚಿತ್ರಶಕ್ತಿಯೊಂದಿಗೆ ಸೋಣಿಸಬಹುದಾದ ಕಥೆಗಾರ್ತಿ ಎಂಬ ಸೂಚನೆ ಎಲ್ಲೋ ನನ್ನ ಮನದಾಳದಲ್ಲಿ ನೆಲೆನಿಂತಿತ್ತು. ಏಕೆಂದರೆ ಆ ಹೊತ್ತಿಗೆ ಅವರ ‘ಅಕ್ಷು’ ಓದಿ ಅದರ ರಭಸಕ್ಕೆ ಬೆಚ್ಚಿದ್ದೆ ಈ ಮಧ್ಯೆ ಅವರನ್ನು ನಾನು ಮತ್ತು ಸವಿತಾ ಎಲ್ಲಿಯೋ-ಬಹುಶಃ ಹೆಗ್ಗೋಡಿನಲ್ಲಿ-ಕಂಡು ಮಾತಾಡಿಸಿದ್ದ ನೆನಪು, ಅಷ್ಟೇ.

ಅದು ಗಣರಾಜ್ಯ ಇರಬಹುದು. ನಾವಾಗ ಮಡಿಕೇರಿಯಲ್ಲಿದ್ದೆವು. ಒಂದು ಭಾನುವಾರ ಮಧ್ಯಾಹ್ನ ನಮ್ಮ ಮನೆಯ ಗುಡ್ಡದ ಕೆಳ ರಸ್ತೆಯಲ್ಲಿ ನಾನು ಮತ್ತು ಸಮಿತಾ ವ್ಯಾಪೀ ಅವರನ್ನು ನೋಡಿದೆವು. ಇಲ್ಲೇಕೆ ಅವರು ಎಂದು ಒಂದು ಕ್ಷಣಾ ಆಶ್ಚರ್ಯ, ಗಲಿಬಿಲಿಯೂ ಆಯಿತು. ಮಾತಾಡಿಸಿದಾಗ ಗೊತ್ತಾದದ್ದು, ಅವರ ಹಿರಿಯ ಮಗಳು ನಯನಾರನ್ನು ಮಡಿಕೇರಿಗೆ ಬಾಲಾಜಿ ಅನ್ನವರಿಗೆ ಕೊಟ್ಟ ಮದುವೆ ಮಾಡಲಾಗಿದೆ ಎಂದು. ನಮ್ಮ ಆಹಾನ್ನದ ಮೇರೆಗೆ ಅವರು ಆ ಸಣ್ಣ ಗುಡ್ಡ ಹತ್ತಿ ನಮ್ಮ ಮನೆಗೆ ಒಂದು ನಮ್ಮ ಉಪಜಾರ ಸ್ವೀಕರಿಸಿ, ಮಾತಾಡಿ ಹೋದರು. ಹಾಗೇ ಹತ್ತಿರದಲ್ಲೇ ಇರುವ ತಮ್ಮ ಮಗಳ ಮನೆಗೆ ಬರಲು ಆಹಾನ್ನಿಸಿದರು. ಮಾರನೆಯ ದಿನ ಸಂಚೆ ನಾವು ನಯನಾ ಅವರ ಮನೆಗೆ ಹೋದೆವು. ಆತಿಧ್ಯದ ಜೊತೆಗೆ ಅಲ್ಲಿ ವ್ಯೇಹೆಯಿವರು ಆಗ ಪ್ರಕಟವಾಗಿದ್ದ ತಮ್ಮದೊಂದು ಕಥಾ ಸಂಕಲನವನ್ನು ನಮಗೆ ನೀಡಿದರು. ಅದರ ಹೆಸರು ‘ಸಮಾಜಶಾಸ್ತ್ರಜ್ಯಾಯ ಟಿಪ್ಪಣಿಗಳು’

ಆಗ ನನಗೆ ಕಬ್ಬಿರಿಯಲ್ಲಿ ಹೆಚ್ಚು ಕೆಲಸವೇನೂ ಇರಲಿಲ್ಲ. ಬೇಸರವಾಗಿ, ಶಿಸ್ತಾಗಿ ಒಂದಿಷ್ಟು ಓದೋಣವೆಂದು ಹದಿನ್ಯೇದು ದಿನವೇ ಒಂದು ತಿಂಗಳೋ ರಚೆ ಹಾಕಿದ್ದು. ಹಾಗಾಗಿ ವ್ಯೇಹೆಯಿವರು ಕೊಟ್ಟ ಮಸ್ತಕ ನಿರಂತರ ಓದಿಗೆ ಒದಗಿಬಂತು. ಒಮ್ಮೆ ‘ಲಂಕೇಶ್ ಪತ್ರಿಕೆ’ಯಲ್ಲಿ ಓದಿದ್ದ ‘ಮಟ್ಟಮ್ಮತೆ ಮತ್ತು ಮೊಮ್ಮೆಗಳು’ ಸೇರಿದಂತೆ ಅದರ ಮೊದಲ ನಾಲ್ಕು ಕಥೆಗಳನ್ನು ಓದಿ ನಾನು ಸುಸ್ಥಾದೆ. ಎಂತಹ ಸುಸ್ಥಾದು! ಕನ್ನಡ ಕಥೆಗಾರಿಕೆಯಲ್ಲಿ ಈವರೆಗೆ ಕಂಡರಿಯದ ಮಹಿಳಾ ಸಂವೇದನೆಯ ಸೂಕ್ತಗಳು ನನ್ನನ್ನು ಬೆರಗುಗೊಳಿಸಿ, ಈ ಕಥೆಗಳು ಹೀಗೆ ಸಂಗ್ರಹವಾಗಿ ಬರುವವರೆಗೆ ನನ್ನ ಓದಿನಿಂದ ತಪ್ಪಿಸಿಕೊಂಡಿದ್ದೆವೆಂದರೆ ಅದು ನನ್ನ ಓದಿನ ಹಿಂದಿನ ಉಡಾಫೆಯೇ ಕಾರಣವೆಂಬ ಅರಿವಿನಿಂದಾದ ಸುಸ್ತು. ಹಾಗೆ ನೋಡಿದರೆ ಈ ಕಥೆಗಳಲ್ಲಿನ ಸಂವೇದನೆಯ ಸೂಕ್ತಗಳನ್ನು ಮಹಿಳೆಯದ್ದೆಂದು ಗುರುತಿಸುವುದೂ ನಾವು ಗಂಡಸರಾಗಿ ಮಾತ್ರ ಓದುತ್ತಿದ್ದೆವೆಂಬ ಸಂಕುಚಿತ ಗ್ರಹಿಕೆಯ ಓದಾಗುವುದೋ ಏನೋ! ಒಟ್ಟನಲ್ಲಿ ಅದೊಂದು ಹೊಸ ಅನುಭವ.

ಇಲ್ಲಿಂದಾಚೆ ನಾನು ವ್ಯೇಹೆಯಂತಹ ಕಥೆಗಳನ್ನು ವಿಶೇಷ ಕುಶಲಾಹಲದಿಂದ ಓದತ್ತೊಡಗಿದೆ. ಕೆಲವು ಸಾಮಾನ್ಯ ಕೆಲವು ಅಸಾಮಾನ್ಯ. ಒಂದಿಷ್ಟು ವರ್ಷಗಳ ನಂತರ ಇವರ ಇನ್ನೊಂದು ಸಂಗ್ರಹ ‘ಕ್ರಿಂಚ ಪಕ್ಷಿಗಳು’ ವಿಶೇಷ ಕಾರಣಕ್ಕಾಗಿ ನನ್ನ ಓದಿಗೆ ಸಿಕ್ಕಿತು. ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪರಿಗಣನಾಗಿ ನಮ್ಮ ಮನೆಗೆ ಒಂದಿತ್ತು. ಆ ವರ್ಷ ಸಮಿತಾ ಆ

ಪ್ರಶಸ್ತಿಯ ತೀರ್ಮಾಗಾರರಲ್ಲಿಬ್ಬಿಳಿ. ಸಮಿತಾ ಈ ಮಸ್ತಕವನ್ನು ಪ್ರಶಸ್ತಿಗಾಗಿ ಶಿಫಾಸು ಮಾಡಿದಾಗ ನಾನು ಕೊಂಚ ಆಶ್ಚರ್ಯಪಟ್ಟಿದ್ದುಂಟು. ಆದರೆ ಈ ಅಕಾಡೆಮಿ ಪ್ರಶಸ್ತಿ ನಿಯಮಾವಳಿಯ ವ್ಯಾಪ್ತಿಯಿಂದ ಒಬ್ಬ ಲೇಖಿಕರು ತಪ್ಪಿಸಿಕೊಂಡರೆ ಅವರು ಮುಂದೆ ಈ ಪ್ರಶಸ್ತಿಗೆ ‘ಅರ್ಹತೆ’ ಪಡೆಯುವುದು ಕಷ್ಟವೇ ಸರಿ. ಜೊತೆಗೆ ಒಂದು ಮಸ್ತಕದ ಯೋಗ್ಯತೆಯನ್ನು ಆ ವರ್ಷದ ಪ್ರಶಸ್ತಿಗಾಗಿ ಅಳೆಯಬೇಕಾದದ್ದು ಅವುಗಳ ಜೊತೆ ಹಲವು ದೋಷಪೂರ್ವ ವಿಧಾನಗಳ ಮೂಲಕ ಪರಿಗಣನೆಗೆ ಒಂದು ಇತರ ಮಸ್ತಕಗಳ ಹೋಲಿಕೆಯಂದಿಗೇ. ಆದ್ದರಿಂದ ಸಮಿತಾ ಶಿಫಾಸು ಅಂತಿಮವಾಗಿ ಸರಿಯಾಗಿಯೇ ಇದೆ ಅನ್ನಿಸಿತು. ಏಕೆಂದರೆ ‘ಸಮಾಜಶಾಸ್ತ್ರಜ್ಯಾಯ ಟಿಪ್ಪಣಿಗಳು’ ಸಂಗ್ರಹದ, ಮೇಲೆ ಉಲ್ಲೇಖಿಸಿದ ಕಥೆಗಳನ್ನು ಬರೆದವರಿಗೆ ಸಲ್ಲದೆ ಇನ್ನಾರಿಗೆ ಈ ಪ್ರಶಸ್ತಿ ಸಲ್ಲಬೇಕು?

ಅಂದ ಮಾತ್ರಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ‘ಕ್ರಿಂಚ ಪಕ್ಷಿಗಳು’ ಸಂಗ್ರಹದಲ್ಲಿ ಒಳ್ಳಿಯ ಕಥೆಗಳಲ್ಲ ಎಂದಲ್ಲ. ಅದರಲ್ಲಿನ ‘ದಾಳ’ ಎಂಬ ಕಥೆ ಮೊನ್ನೆ ಈ ಸಂಗ್ರಹದ ಕಥೆಗಳನ್ನು ಮತ್ತೆ ಓದುವಂತೆ ನನ್ನನ್ನು ಒತ್ತಾಯಿಸುತ್ತೇ ಇರುವವು ನನ್ನ ಮನ್ನಿನಲ್ಲಿ ಉಳಿದುಬಿಟ್ಟಿತ್ತು. ಈಗ ಓದಿದಾಗ ಅದರೊಂದಿಗೇ ‘ನಟ’ ಎಂಬ ಕಥೆ ನನ್ನನ್ನು ಬಲವಾಗಿ ಅಂಟಕೊಂಡಿತು. ಅಷ್ಟೇ ಅಲ್ಲ, ವ್ಯೇಹೆಯಿವರ ಕಥೆಗಾರಿಕೆಯ ಸಾಧನಕೆತೆಯ ಗುಟ್ಟು ನನಗೆ ಅದರಿಂದ ಹೊಳೆದಂತಾಯಿತು!

ನಾನು ವ್ಯೇಹೆಯಿವರ ಎಲ್ಲ ಕಥೆಗಳನ್ನೂ ಓದಿಲ್ಲ. ಈಗ ಒಮ್ಮೆಗೇ ಓದೋಣವೆಂದರೆ ಅವೇನು ಹತ್ತಿಪಟ್ಟೇ? ಅವೇಗ ನೂರಕ್ಕೆ ಹತ್ತಿರವಾಗು ತ್ವಿಯೆಯಂತೆ! ಆದರೆ ನಾನು ಅವರ ಎಲ್ಲ ಮಾದರಿಗಳ ಕಥೆಗಳನ್ನೂ ಪ್ರಾತಿನಿಧಿಕವಾಗಿ ಓದಿಯವ ವಿಶ್ವಾಸವಿದೆ. ಈ ವಿಶ್ವಾಸದಿಂದ ಹೇಳಬಹುದಾದರೆ, ಅವರು ಎಲ್ಲ ತಮ್ಮದೇ ಕಿರು ಸಮಾಜದ ಕಥೆ ಹೇಳುತ್ತಾರೋ ಅಲ್ಲಿ ಅವರ ಕಥೆಗಾರಿಕೆಯ ಪ್ರತಿಫೆಯ ಎಲ್ಲ ಗರಿಗಳೂ ಮೂರ್ಖವಾಗಿ ಬಿಜ್ಞಪುರಿಂದ ಅವರನ್ನು ನಮ್ಮ ಅತ್ಯಾತ್ಮ ಮತ್ತು ವಿಶಿಷ್ಟ ಕಥೆಗಾರರಲ್ಲಿಬ್ಬಿಳಿರುವಾಗಿ ಮಾಡಿತೆ. ಮಿಕ್ಕಂತೆ ಅವರು ಅಲ್ಲಿ ಕಥೆ ಕಷ್ಟಿರುವಂತೆ ಕಾಣುತ್ತದೆ. ಹಾಗೆಂದರೆ ಅವಗಳ ಕಟ್ಟೋಣ ಕೃತಕವಾಗಿವೆ ಎಂದೂ ಅಲ್ಲ ಮತ್ತು ಕಥೆಗಾರನೊಬ್ಬಿ ತನ್ನ ಆಪ್ತ ಸಮಾಜದ ಕರೆಯನ್ನು ಮಾತ್ರ ಪರಿಮಾಣತೆಯೊಂದಿಗೆ ಹೇಳಬಲ್ಲ ಎಂದೂ ಅಲ್ಲ. ಹಾಗಾದಲ್ಲಿ ಒಬ್ಬರನ್ನು ಕಥೆಗಾರನನ್ನಾಗಿ ಮಾಡುವ ಮೂಲಶಕ್ತಿಯಾದ ಅನ್ನವನ್ನು ಆವಾಹನೆ ಮಾಡಿಕೊಳ್ಳುವ ಶಕ್ತಿಯನ್ನೇ ಕಥೆಗಾರಿಕೆಯ ಪ್ರತಿಭಾ ವ್ಯಾಪ್ತಿಯಿಂದ ಹೊರಗಿಟ್ಟಿ

ವಿಪರ್ಯಾಸ ಉಂಟಾಗುತ್ತದೆ. ತಮ್ಮ ಕಿರು ಸಮಾಜವನ್ನು ದಾಟಿ ಬೀರಿದ ನೋಟಗಳ ಮೂಲಕ ಅವರು ಕಟ್ಟಿದ ಕಥೆಗಳು ಹೆಚ್ಚು ಚಿಂತನಾಪರವರವೆನಿಸುತ್ತವೆ ಮತ್ತು ಹೊಂಚ ಹೆಚ್ಚು ನೇರ, ದಿಟ್ಟವನಿಸುತ್ತವೆ ಎಂದಷ್ಟೇ ನಾನು ಹೇಳುತ್ತಿರುವುದು. ಅಲ್ಲದೆ ಅವು ಎಲ್ಲ ಸುಳ್ಳಿನಿಸುವುದಿಲ್ಲ ಎಂಬುದನ್ನೂ ಇಲ್ಲಿ ಸೇರಿಸಬೇಕು. ಉದಾಹರಣೆಗೆ ‘ಸೌಗಂಧಿಯ ಸ್ವಾತಂಗಳು’ ಕಥೆ ನೋಡಬಹುದು. ಆಧುನಿಕ ಸೀಲೋಕದ ಒಳಬಂಡಾಯದ ದನಿಗಳು ಇಲ್ಲಿ ಎಷ್ಟು ಸೂಕ್ಷ್ಮವಾಗಿ, ಆರ್ಥ್ರವಾಗಿ – ಎಲ್ಲ ಮೋಲಿಯಾಗಿ ಕಾಣಿದೆ – ಕೇಳಿಸುತ್ತವೆಂದರೆ, ಇದು ಕೂಡ ವೈದೇಹಿಯವರ ಅತ್ಯುತ್ತಮ ಕಥೆಗಳಲ್ಲಿ ಒಂದು – ಮುಂದೆ ವಿವರಿಸುವ ಒಂದು ದೊರ್ಬಲ್ಯದೊಂದಿಗೆ ಆದರೂ – ಎನಿಸದಿರದು. ಹಾಗೇ ‘ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು’ ಮತ್ತು ‘ದಾಳಿ’ಯಂತಹ ಕಥೆಗಳು ಕೂಡ.

ಹಾಗೆ ನೋಡಿದರೆ ಯಾರದ್ದಾದರೂ ಇಂದು ತನ್ನದೇ ಮತ್ತು ತನ್ನದು ಮಾತ್ರ ಎಂದು ಹೇಳಿಕೊಳ್ಳಬಹುದಾದ ಅಪಟ್ಟ ಅಪಟ್ಟ ಸಮಾಜವೆಂಬುದು ಎಲ್ಲಿದೆ? ‘ಇತರೆ’ಯ ಸಂವಾದಿತ್ವವಿಲ್ಲದೆ ತನ್ನದೆಂಬುದು ಸ್ಥಾಪಿತವಾಗುವ ದಾದರೂ ಹೇಗೆ? ಹಾಗಾಗಿ ನಾನು ಇಲ್ಲಿ ಅಪಟ್ಟ ಸಮಾಜ ಎಂದು ಹೇಳುತ್ತಿರುವುದು ಒಂದು ಭಾಷೆ, ಅದರ ಶೈಲಿ, ನುಡಿಗಟ್ಟಿ, ಅದರ ಹಬ್ಬಿ-ಹರಿದಿನ ಇತ್ಯಾದಿ ವಿಧಿ ಅಚರಣೆಗಳ ವಿವರ, ಆವುಗಳಲ್ಲಿ ವರ್ಕೆವಾಗುವ ಸಾಮಾಜಿಕ ವಿನ್ಯಾಸಗಳ ಒಂದು ಸಾಂಸ್ಕೃತಿಕ ಸಂರಚನೆ ಮತ್ತು ಅದರ ಒಟ್ಟು ಶೆಳ್ವಾಸನೆಯ ಸಾಂದರ್ಭೀಯ ಸಂಧರ್ಭವನ್ನಷ್ಟೇ. ಇಲ್ಲಿ ಶಬ್ದವಾಸನೆ ಎಂಬ ಪ್ರಯೋಗ ನನ್ನ ಮನಸ್ಸಿಗೆ ಒಂದದ್ದೇ ವೈದೇಹಿಯವರ ಕಥೆಗಾರಿಕೆಯಲ್ಲಿ ಕಾಣಿವ ಮಾತುಗಾರಿಕೆಯ ವೈಭವದ ಮೇರವಣಿಗೆಯಿಂದಾಗಿ! ಹೇಣ್ಣುಕ್ಕಣ ಈ ಮಾತುಗಾರಿಕೆಯ ಚಂದ-ಚಾತುರ್ಯ-ಚೇಷ್ಟ್ಗಳೇ ಕಥೆಯ ಹಲವು ಸುತ್ತುಗಳನ್ನು ಕಟ್ಟಿಟಿಟ್ಟಿರುತ್ತದೆ. ವೈದೇಹಿಯವರು ಯಾವ ಕೇಂದ್ರದಲ್ಲಿ ನಿಂತು ಕಥೆ ಹೇಳುವರೋ ಆ ಸಾಂಪ್ರದಾಯಿಕ ಸಮಾಜದ ಅದುಮಿಟ್ಟ ಸ್ತೋತ್ರಶಿಖಿಯಲ್ಲವೂ ಈ ಮಾತುಗಾರಿಕೆಯ ವಿವಿಧ ವೈರಿಗಳಲ್ಲೇ ಹೊರನುಗ್ಗಿ ಕಥೆಯ ಕೇಂದ್ರವನ್ನು ಮರುಹೂಷಿಸುವಷ್ಟು ಶಕ್ತಿಯಿತವಾಗಿರುತ್ತದೆ. ಹಾಗಾಗಿಯೇ ವೈದೇಹಿಯವರ ಕೆಲವು ಕಥೆಗಳು ತಾವೇ ತಾವಾಗಿ – ಸುಮ್ಮುಸುಮ್ಮುನೇ – ಕಥೆಯಾಗಿಬಿಡುತ್ತವೆ ಎನಿಸಿದರೆ, ಇನ್ನು ಕೆಲವನ್ನು ಅವರು ಕಲಿತು ದುಡಿದು ಕಟ್ಟಿದ್ದಾರೆ ಎನಿಸುವುದು. ಆದರೆ ಈ ದುಡಿಮೆ ಭಾಷೆಯ ಇನ್ನೊಂದೇ ತೆರನ ದುಡಿಮೆಯಾಗಿದ್ದು ಅದರ ಚೆಲುವೂ ಕಡಿಮೆ ಮೌಲ್ಯದ್ದೇನಲ್ಲ ಹಾಗೂ ಈ ಎರಡರಲ್ಲೂ ಎದ್ದು ಕಾಣವುದು ಲೇಖಿಕೆಯ ಸ್ವಜನಕೀಲತೆಯಲ್ಲದೆ ಮತ್ತೇನಲ್ಲ ಎಂಬುದನ್ನು ಗಮನಿಸುವುದೂ ಇಲ್ಲಿ ಮುಖ್ಯ.

ನನ್ನ ಈ ಮಾತುಗಳನ್ನು ವೈದೇಹಿಯವರ ಅತ್ಯುತ್ತಮ ಕಥೆಗಳೆಂದು ನಾನು ಭಾವಿಸಿರುವ ಕಥೆಗಳ ಉದಾಹರಣೆಗಳನ್ನಿಟ್ಟುಕೊಂಡೇ ಇಲ್ಲಿ ವಿವರಿಸಬಯಸುವೆ. ‘ಅಕ್ಕು’, ‘ಮಟ್ಟಮುತ್ತೆ ಮತ್ತು ಮೊಮ್ಮೆಗಳು’ ಮತ್ತು ‘ಅಮ್ಮೆಚ್ಚಿಯ ನೆನಪು’ ಈ ಮೂರು ಕಥೆಗಳನ್ನು ಅವರ ಕಥೆಗಾರಿಕೆಯ ಭಾಪನ್ನು – ಅದರ ಅತ್ಯುತ್ತಮ ಗುಣಗಳನ್ನು – ಪ್ರತಿನಿಧಿಸುವ ಕಥೆಗಳೆಂದು ಹೇಳಲಾಗುತ್ತದೆ ಯಾದರೂ, ಆವುಗಳ ಎಲ್ಲ ಶಕ್ತಿ-ಸೌಂದರ್ಯಗಳನ್ನು ಒಷ್ಣಿಕೊಂಡೂ ನನಗೆ ಅನ್ನಿಸಿದ್ದು, ಅವು ಅತಿ ನಾಟಕೀಯತೆಯಿಂದ ಬಳಲಿವೆ ಎಂದು. ಹಾಗಾಗಿಯೇ ಆವುಗಳನ್ನು ಓದುವಾಗ ಇದ್ದಷ್ಟು ಮನಸ್ಸಿನ ಸಾಂದ್ರತೆ ಅವನ್ನು ಓದಿ ಮುಗಿಸಿದ ಮೇಲೆ ಉಳಿಯವುದಿಲ್ಲ. ಆವುಗಳ ಗೌಜು ಗದ್ದಲ ಮನಸ್ಸನ ದಿಗಂತಗಳನ್ನು ಕಿಂಚಿತ್ತೂ ವಿಸ್ತರಿಸದೆ ಸುಮ್ಮನೆ ಮನಸ್ಸನ್ನು ಹೀಡಿಸುತ್ತಿರುತ್ತದೆ. ಇವು ಒಂದು ನಿರ್ದಿಷ್ಟ ಮಾದರಿಯ ಸಮಾಜದ ಒಳಗಿನ ಹೋಲಾಹಲಗಳನ್ನು ದಟ್ಟ ಕೊಟುಂಬಿಕ ವಾತಾವರಣದ ಜಿತ್ರಣಿದ ಮಧ್ಯ ದಿಟ್ಟವಾಗಿ, ಲವಲವಿಕೆಯಿಂದ. ಸ್ಥಳೀಯ ಭಾಷೆಯ ವಿಶಿಷ್ಟ ಬಾಗು ಬಳುಕುಗಳೊಂದಿಗೆ ಸ್ವಾರ್ಥಸಕರವಾಗಿ ಹೇಳುತ್ತವೇಯೇ ಹೊರತು ಅವಕ್ಕೆ ಕಾರಣವಾದ ಅದರ ಪ್ರಸ್ಥಭೂಮಿಯೋಳಿಗಿನ ಭೂಕಂಪನಗಳ ಕೇಂದ್ರಗಳ ಕಡೆ ಬೊಟ್ಟು ಮಾಡುವುದಿಲ್ಲ. ಪುರುಷ ಪ್ರಥಾನ ಸಮಾಜ ಎಂಬ ಸೂಲ-ಕ್ಕಿಷಣೆಯ–ನೆಪದ ಹೊರತಾಗಿ. ಹೌದು, ಮೇಲೆ ಹೇಳಿದ ಆವುಗಳ ಶಕ್ತಿ-ಸೌಂದರ್ಯಗಳ ದೃಷ್ಟಿಯಿಂದ ಅವು ಬಹು ಒಳ್ಳೆಯ ಕಥೆಗಳೇ. ಆದರೆ ಮೊರ್ಫ ಕಥೆಗಳಲ್ಲ.

ಆದರೂ ಈ ತ್ರಿವಳಿ ಕಥೆಗಳಲ್ಲಿ ‘ಮಟ್ಟಮುತ್ತೆ ಮತ್ತು ಮೊಮ್ಮೆಗಳು’ ನಷ್ಟನ್ನು ಮನಸ್ಸು ಸಂವೇದನೆಯ ಹೆಚ್ಚು ಅಳಗಳಿಗೆ ಕರೆದುಕೊಂಡು ಹೋಗುವ ಕಥೆ ಎಂದು ಗುರ್ತಿಸಬಹುದು. ಮಿಕ್ಕೆರೆಡು ಕಥೆಗಳನ್ನು ಆವುಗಳ ಒಟ್ಟು ಪರಿಣಾಮ ಕಡದಂತೆ ಯಾರಿಗಾದರೂ ಸಾರಾಂಶ ರೂಪದಲ್ಲಿ ಸುಲಭವಾಗಿ ಹೇಳಿಬಿಡಲು ಒದಗಿಬಲ್ಲಿ ಹೆಚ್ಚು ಸಂಕೀರ್ಣತೆಯನ್ನು ಒಳಗೊಳಿಸಿದ ಕಥೆಗಳು. ಬೇಕಾದರೆ ಮಟ್ಟಣ ಕಣಿಗಾಲ್ ಮತ್ತು ಕಲ್ಪನಾ ಮತ್ತೆ ಹೆಚ್ಚಿಬಂದರೆ ಜನ ಮೆಚ್ಚುವ/ಬೆಚ್ಚುವ, ಮುಗಿಬಿದ್ದ ನೋಡುವ ರೀತಿಯ ಸಿನಿಮಾಗಳನ್ನೂ ಇವುಗಳಿಂದ ಮಾಡಬಹುದು (ತಾಗ ಅಂತಹದಲ್ಲಿದ್ದರೂ ಒಂದು ಸಿನಿಮಾ ಪ್ರಯುತ್ತ ನಡೆದಿದೆ ಎಂದು ಹೇಳಿದ್ದೇನೆ!) ಆದರೆ ಈ ನಿರ್ದಿಷ್ಟ ಕಥೆಯ ಬಹುಭಾಗ ಉಳಿದೆರು ಕಥೆಗಳಂತೆಯೇ ಸಾಗಿದರೂ ಒಂದು ಹಂತದ ನಂತರ ಬರುವ ಮೊಮ್ಮೆಗಳ ಪಾತ್ರ ನಿರೂಪಣೆ ಇಡೀ ಕಥೆಗೊಂದು ಹೊಸ ಆಳ ನೀಡಿ ಕಥೆಗಾರಿಕೆಗೊಂದು ಹೊಸ ಎತ್ತರವನ್ನು ನಿರ್ವಿಕಿಸಿಹೊಡುತ್ತದೆ. ಇಲ್ಲಿ ಮೊಮ್ಮೆಗಳ

ಕಢೆ ನಮ್ಮನ್ನು ಬೆಳ್ಳಬೀಳಿಸುವ ರೀತಿಯಲ್ಲೇ ಆ ಕಢೆಯ ಮೊದಲ ದೊಡ್ಡಭಾಗದ - ಮಟ್ಟಮೈತ್ತೆಯ ಕಢೆಯ - ಹೇಳಿದೆ ಉಳಿದ ಎಲ್ಲ ಸಂಕೀರ್ಣ ಗಂಟುಗಳೂ ನಮ್ಮ ಮನದಲ್ಲಿ ಬಿಜ್ಞಿಕೊಳ್ಳುತ್ತವೆ. ನೂರಾರು, ಸಾವಿರಾರು ಮಟ್ಟಮೈತ್ತೆಯರ ಆಳಾತಿಆಳದ ನಿಟ್ಟಿಸಿರು, ಬಿಕ್ಕುಗಳೂ ಕೇಳತೋಡಗುತ್ತವೆ. ಇದೊಂದು ಒಳಗೇ ಮೌನವಾಗಿ ಕುದಿಯುತ್ತಾ, ತನ್ನದೇ ಲಯದಲ್ಲಿ ಹೊರಬಂದು ಆರೋಹಣ ಗಿಯಲ್ಲಿ ಚಲಿಸುತ್ತಾ ಧುತನೆಯ ತೀವ್ರ ಭಾವವಿರಚನೆಯ, ಒಂದು ರೀತಿಯ ಚರಿತ್ರೆಯ ಸೇಡಿನ ಕಢೆಯಾಗಿ - ಸೋಟಿಸುತ್ತದೆ. ಹಾಗಾಗಿಯೇ ಈ ಮೌಮ್ಮಣಿಯ ದುರಂತ ಅಕ್ಕು ಮತ್ತು ಅಮ್ಮಜ್ಞಿಯ ದುರಂತಗಳಿಗಿಂತ ಹೆಚ್ಚು ಸಂಕೀರ್ಣವೆನಿಸಿ, ಈ ಮೂರೂ ಕಢೆಗೂ ಹೇಳಿವ ಸಮಾಜದ ಹೆಣ್ಣುಮಕ್ಕಳ ದುರಂತ ಚರಿತ್ರೆಯನ್ನು ಈ ಕಢೆ ಹೆಚ್ಚು ಬೇರಿಳಿಸಿ ಹೇಳುತ್ತದೆನಿಸುತ್ತದೆ. ಮಟ್ಟಮೈತ್ತೆಯ ತಾಯಿಯ ಮತ್ತು ಮಟ್ಟಮೈತ್ತೆಯ ಗಂಡನ ಸಾವಿನ ಎದೆ ನಡುಗಿಸುವಂತಹ ಉಪಕಢೆಗಳ ಮೂಲಕ. ಇಲ್ಲಿ ಮಟ್ಟಮೈತ್ತೆಯ ಅಥವಾ ಅವಳ ಮೊಮ್ಮಣಿ ಕಢೆ ಒಂದು ಸಮಾಜದ ಚರಿತ್ರೆಯ ಕಢೆಯಾಗಿಯೂ ಮೂಡಿ ನಮ್ಮನ್ನು ಒಂದು ದೀಪರ್ವ ನಿಟ್ಟಿಸಿರಿನಲ್ಲಿ ಸಿಲುಕಿಸಿ ಕಲುತ್ತದೆ. ಹಾಗೇ ಈ ಕಢೆ ಬೀಜ - ಬೇರಿನಿಂದ ಶುರುವಾಗಿ ಶಾಮೀರಪಶಾಬೀಗಳಾಗಿ ವಿಶಾಲವಾಗಿ ಹರಡಿಕೊಳ್ಳುವ ಮರದಂತೆ ಬೆಳೆದಿರುವುದರಿಂದ ಕಢೆಯೋಂದಿಗೆ ಕಢೆ ಹೇಳಿವ ಹದವೂ ಸಾವಯವಾಗಿ ಸಾಧಿತವಾಗಿರುವುದನ್ನು ನಾವು ಕಾಣಬಹುದು :

‘ಜಯಲಕ್ಷ್ಮಿ, ಹಿಸ್ವರು, ಬಾಯಾರಿಕೆ ಆಗದವರು ಯಾರಿಲ್ಲ? ಆದರೆ ಆದೆಲ್ಲ ಇರುವುದು ಇಗಾ ಇಲ್ಲಿ. ಈ ವೆದಯಲ್ಲಿ, ಇದನ್ನೊಂದು ಕಲ್ಲು ಮಾಡಿಕೊಂಡರೆ ಎಲ್ಲ ಪಸೆ ಬಣಿ ಬೇಗ ಬುರುಟಿ ಹೋದೀಬು.’ - ಆಕೆ ಹಾಗೆಂದ ರೀತಿಗೆ ಜಯಲಕ್ಷ್ಮಿ ನಕ್ಕಾಗ ಮಟ್ಟಮ್ಮೆನಿಗೂ ನಗೆಯೇ. ನಗೆಯೂ ಹಲವೊಮ್ಮೆ ಖಾಲಿಯಾಗಿರುತ್ತಲ್ಲ?

ಆದರೆ ‘ಆರತಿ ತಟ್ಟೆ’ ಇದನ್ನು ಎಲ್ಲ ರೀತಿಯಲ್ಲಿಯೂ ಮೀರಿಸಿದ ಕಢೆ. ನನ್ನ ಪ್ರಕಾರ ವ್ಯೇಚಿಯವರ ಅತ್ಯುತ್ತಮ ಕಢೆ. ಹಾಗೆ ನೋಡಿದರೆ ಈ ಕಢೆಯಲ್ಲಿ ಕಢೆಯೇ ಇಲ್ಲ! ಬದಲಿಗೆ ಕಢೆಯ ನೆಪದಲ್ಲಿ ಬಿಜ್ಞಿಕೊಳ್ಳುವ ಒಂದರೊಳಗೊಂದು ಕರುಳುಬಳ್ಳಿಯಂತೆ ಹಣೆದುಕೊಂಡ ನಿಗೂಢ ಬೆಳೆಯಾಗಿ ಕಾಣಿವ ಮಾನವ ಸ್ಥಭಾವ-ಸಂಬಂಧಗಳ ಸುಂದರ ಸೂಕ್ತ ಹಾಸು ಇದು. ವ್ಯೇಚಿಯವರ ತಮ್ಮ ಬಹುಪಾಲು ಕಢೆಗಳಲ್ಲಿ ನಡೆಸಿರುವುದು ತಾವು ಮಟ್ಟ ಬೆಳೆದ ಮತ್ತು ಬೆಳೆಯುತ್ತಿರುವ ಸಮಾಜದ ಧಾರಣಾಶಕ್ತಿಯ ಅನ್ವೇಷಣೆಯನ್ನೇ - ಅದರ ಸೀಲೋಕದ ಕಣ್ಣಿನಿಂದ - ಎಂದು ಹೇಳಬಹುದೇನೋ. ಅವರ ಈ ಸಮಾಜವನ್ನು ಒಂದು ಮಾನವ ದೇಹವೆಂದು ಕಲ್ಪಿಸಿಕೊಂಡರೆ ಅವರು

ಈ ದೇಹದ ಮೂಲೆ ಮುಡುಕುಗಳನ್ನೂ - ಅದರ ಎಲ್ಲ ಮರ್ಮಸ್ಥಾನಗಳೂ ಸೇರಿದಂತೆ - ಮುಟ್ಟಿ ಮಿಸುಕಾಡಿಸಿ ನೋಡಿ ಕಢೆಯಾಗಿಸಿದ್ದಾರೆ ಎನ್ನಬಹುದು. ಅದರ ಒಂದು ಕಿರು ಮಹಾದರ್ಶನ ಈ ಕಢೆಯಲ್ಲಾಗುತ್ತದೆ. ಬರಿ ವಿವರಗಳಲ್ಲಿ ಅಲ್ಲ; ಕಢೆಯಾಗುವ ಅದರ ಆ ಅನನ್ಯ ಹದದಲ್ಲಿ.

ಈ ಕಢೆ ತಾನು ಹೊಗುವ ಈ ಸಮಾಜದ ‘ಹಿರಿಯ’ರೊಬ್ಬರ ಧೂಳು ತಿನ್ನತ್ತಿರುವ ಪುರಾತನ ಮನಸೆಯಲ್ಲಿ ತಟಕಾಯಿಸುತ್ತಾ, ಗಂಡು ಹೆಣ್ಣನ್ನದೆ ಅದರ ಸ್ವಯಂ ಎಲ್ಲ ವಯೋಮಾನಗಳ ಸದಸ್ಯರ ಚಾಲೂ ಚಹರೆಗಳನ್ನು ಜೀವಂತವಾಗಿ ಹಿಡಿದುತ್ತೇ ಅವುಗಳ ಮೂಲಕ ಆ ಮನೆ-ಮನೆತನದ ಚರಿತ್ರೆಯನ್ನು ಕಟ್ಟಿಕೊಡುವ, ಅದರೊಳಗಿಂದಲೇ ದಟ್ಟ ವಿಷಾದವನ್ನು ಮಟ್ಟಮೈವ ಪರಿ ಯಾರನಾದರೂ ಬರಗುಗೊಳಿಸುವಷ್ಟು ಪ್ರಬುದ್ಧ ಕಲೆಗಾರಿಕೆಯಿಂದ ಕೂಡಿದೆ. ಅಲ್ಲಿನ ತಣ್ಣನೆಯ ಆವರಣದಲ್ಲಿ ಒಂದು ತಣ್ಣನೆಯ ಭೇಟಿಯ ಮೂಲಕ ಸುಮ್ಮನೆಂಬಂತೆ, ಆ ಮಹಾಮನೆಯ ಕಂಬಗಳೂ ಸೇರಿದಂತೆ ಅಲ್ಲಿನ ಗಾಳಿ-ಬೆಳಹಗಳಿಂದಲೂ ಒಂದರೊಳಗಿಂದ ಒಂದು ಬಿಜ್ಞಿಕೊಳ್ಳುವ ವಿವರಗಳೇ ತಮಗೆ ಗೊತ್ತಿಲ್ಲದಂತೆಯೇ ಕೊನೆಯಲ್ಲಿ ಒಂದು ದಟ್ಟ ಕತೆಯಾಗಿ ಪರಿಣಾಮಿಸುವಲ್ಲಿನ ಕಢಗಾರಿಕೆಯ ಬೆಡಗಿನ ಬಗ್ಗೆ ನಾನು ಇಲ್ಲಿ ಹೇಳುತ್ತಿರುವುದು. ಮೇಲೆ ಚಚೆ-ಸಿದ ಮೂರೂ ಕಢೆಗಳಲ್ಲಿದ್ದಂತೆ ಇಲ್ಲಿ ಯಾವುದೇ ನಾಟಕವಿಲ್ಲ; ಕುತೂಹಲ ಕೆರಳಿಸುವ ಫಟನಾವಳಿಗಳಿಲ್ಲ. ಎಲ್ಲ ತಣ್ಣಗೇ - ಆಳು ಹೆಂಗಸೊಬ್ಬಳನ್ನು ಕಂಬಕ್ಕೆ ಕಟ್ಟಿ ಜಪ್ಪುವ ಫಟನೆಯೂ ಸೇರಿದಂತೆ - ನಡೆದುಹೋಗುತ್ತದೆ. ಕೊನೆಗೂ ‘ಕಾಂಗಿ ಬಪ್ಪಿರಲೆ’ ಎಂದು ಕರೆವ ಮನೆಯ ಸೂಸೆ ತಾರಾಮತಿಯ ಆಹ್ವಾನದರಂತೆ, ಎಷ್ಟು ಓಡಿಸಿದರೂ ಮತ್ತೆಮತ್ತೆ ಜಗುಲಿಗೆ ಬಂದು ಕರಾ ಕರಾ ಎಂದು ಮನೆಯ ಹಿರಿಯಜ್ಞ ಮೀನಾಕ್ಷತ್ಯೆಯನ್ನು ಕಾಡುವ ಕಾಕಿಗಳನ್ನು ಮನೆಯ ಸ್ವಯಂ ಪಡಪೋಳಿಯಜವಾನ ನರಸಿಂಹ ಒಮ್ಮೆ ಜೋರಾಗಿ ಕೈಬೀಸಿ ಓಡಿಸಿದಂತೆ, ಅದನ್ನು ಕಂಡು ಆಕೆ ‘ಒಂದು ಬೀಸಿದ್ದೇ ಎಲ್ಲ ಎಲ್ಲಿದ್ದೋ? ಮಡ್ಡೋ! ಎನ್ನತ್ತು ಬೀರುವ ಚಿಟ್ಟಚಿಟ್ಟ ನಗೆಯಂತೆ, ಮಗು ಪ್ರಕಾಶ ಮಾನಿ ಪಡು ಹೆಬ್ಬಾಗಿಲಿನಲ್ಲಿ ಹಿಡಿಕಡ್ಡಿಯ ಬಿಲ್ಲಿನಲ್ಲಿ ಹಿಡಿಕಡ್ಡಿಯ ಬಾಣ ಬಿಡುತ್ತಿದ್ದಪ್ಪೇ ತಣ್ಣಗೆ.

ಈ ತಣ್ಣನೆಯ ಪರಿಣಾಮವನ್ನುಂಟಿ ಮಾಡಲು ಅಲ್ಲಿ ಎಂತೆಂತಹ ಬಿಸಿಬಿಸಿ ಕಢೆಗೂ ಅನಾವರಣಾಗೊಳ್ಳುತ್ತವೆ! ಎಷ್ಟೊಂದು ಪರಿಯ ದಾಂಪತ್ಯಗಳು, ಅವುಗಳ ದುರಂತ ಚಿತ್ರಗಳು! ಈ ಕಢೆಗಳಲ್ಲಿ ಗಿರಿಜಾಮಣಿ, ಕಾಶಿಯ ಗಂಡಂದಿರಿಬ್ಬರನ್ನೇ ‘ಮೋಂಕು’ (ಹೇತಲಾಂಡಿಗಳು?)ಗಳಿಂದ ವರ್ಣಿಸಲಾಗಿ ದ್ವರೂ ಇಲ್ಲಿ ಬರುವ ಗಂಡಸರೆಲ್ಲರೂ - ದರ್ವದ ಜಮೀನಾದ್ದರ ಅಪ್ಪಣಿಯನ್ನೂ

ಸೇರಿದಂತೆ – ಒಂದಲ್ಲಿ ಒಂದು ರೀತಿಯಲ್ಲಿ ಮೋಂಕುಗಳಂತೆಯೇ ಕಾಣಿಸುವುದು ಈ ಕಥೆಯ ಯಶಸ್ವಿನ ಗುಪ್ತಾಗಿದೆ. ಇದಕ್ಕೆ ಕಾರಣ, ಇಲ್ಲಿ ಸೀಲೋಕ ತನ್ನಲ್ಲಿ ದಮನಿತ ಶಕ್ತಿ-ಸಾಮರ್ಥ್ಯಗಳನ್ನೂ ತನ್ನಲ್ಲಿ ವ್ಯವಹಾರಿಸಬೇಕಾಗಿ ಹೊರಚೆಲ್ಲಿ ಗರೀಗಿದರಿ ನಿಂತಿದೆ. ಇಲ್ಲಿ ಈ ದಮನಕ್ಕೆ ಕಾರಣವಾಗಿರುವುದು ಈ ಹಂಗಸರ ಮೇಲೆ ಹೇರಲಾಗಿರುವ ಅವರೊಲ್ಲದ ಗಂಡಂದಿರ ಸಾಮಾಜಿಕ ಭಾರ: ದಾಂಪತ್ಯದೆಂಬ ಸಾರ್ವಜನಿಕ ಪ್ರದರ್ಶನದಲ್ಲಿನ ಹಿಂಸೆ. ಇದಕ್ಕಾಗಿ ಎಲ್ಲರೂ ಒಳಕ್ಕೋ ಹೊರಚೆಲ್ಲೇ ಕ್ಷಣಿಯಿಡುವವರೇ; ಅದನ್ನು ಬರಿಸಿಕೊಳ್ಳುವುದರ ಭಾಗವಾಗಿ ವಿವಿಧ ಅವಶಾರಗಳನ್ನು ತಾಳಿಸುವವರೇ! ಗಂಡನ ಪ್ರೇರಣಿಗೆಂದು ಹಾಲು ಕಾಯಿಸಿ ಹೊಟ್ಟು ಕಳಿಸಿ ಅವರು ಮಲಗುವ ಕೋಣೆಗೆ ಇರುವೆ ಬಿಡುವ ಮೀನಾಕ್ಷಿಯಿಂದ ಹಿಡಿದು ಪರಸ್ಪರ ಹಾದರದ ಅನುಮಾನಗಳ ನೆರೆಲ್ಲಿಗೆ ಸಂಬಂಧಗಳ ಆಟವಾಡುತ್ತಾ, ಸಾರ್ವಜನಿಕ ಮಹಾದಯ ಪ್ರಶ್ನೆ ಬಂದಾಗ ಎಲ್ಲ ಬಿಟ್ಟು ವಿಕಾರವಾಗಿ ಸೋಣಿಸುವ ಹಲವು ಹಂಗಸರವರೆಗೆ. ಇದೇ ಕಥೆಯ ವಿಕಾರ ಸತ್ಯ-ಸೌಂದರ್ಯಗಳನ್ನು ಸೃಷ್ಟಿಸಿರುವುದು ಹಾಡ. ಹಾಗಾಗಿಯೇ ಇವರಲ್ಲಿ ಒಂದು ಹಂಗಸು – ತನ್ನ ದಾಂಪತ್ಯದ ವಿವರಮತೆಯ ಬಗ್ಗೆ ಹೇಳಿಕೊಳ್ಳಲಾಗದ ಸಭ್ಯತೆಗೆ ಸಿಕ್ಕಿ ಕನ ಬಿದ್ದಂತೆ ಕಣ್ಣೋರಿಸಿಕೊಳ್ಳುತ್ತೇ ‘ತಾನೂ ಒಬ್ಬ ಗಂಡಸೇ ಎಂಬಪ್ಪು ದೃಢವಾಗಿ’ ಹೇಳುವುದು ಹೀಗೆ: ‘ಹಂಗಸರ ಪಂಚಾತ್ಮಕ ಎಪ್ಪು ಬುಡ ಹರಡಿದರೂ ಅರ್ಥ ಅವಂದರಲ್ಲ. ಅವು ಗಂಡಸರ ಹಾಂಗಲ್ಲ. ಗಂಡಸರು ಸೀದೆ’. ಈ ಸೀಲೋಕದ ಸಮಸ್ಯೆಯ ಸೂಚನೆ ಇಲ್ಲೇ ಇದ್ದಂತಿದೆ: ಈ ಹೆಣ್ಣು ಸಮಾಜದ ನೋಟವೂ ಗಂಡು ನೆಲೆಯದ್ದೇ ಆಗಿಬಿಟ್ಟು ಅದರ ಬಗಿಲುಗಳು ಮುಜಿಬಿಟ್ಟವೆ.

ವೈದೇಹಿಯವರು ಈ ವಿಕಿಟ ಸತ್ಯ-ಸೌಂದರ್ಯಗಳ ಕಥೆಯನ್ನು ಹೇಳುವುದು ಮೀನಾಕ್ಷತ್ತೆ ಮನೆಯ - ಅದರೆ ಆ 'ಉರ ಸಮಾಜ'ದ ಎಲ್ಲರ ಕುಟುಂಬಗಳ ಶುಭ ಸಮಾರಂಭಗಳಿಗೆ ಒದಗುವ - ಭವ್ಯ ಆರತಿ ತಟ್ಟಿ ಮೇಲಿನ ಸುಳಿಯುಂಡಿಗಳು ಕಳುವಾದ ಪ್ರಸಂಗದ ಹಿನ್ನಲೆಯನ್ನು ಒಂದು ನೆಪವಾಗಿಟ್ಟಿಕೊಂಡು. ಅದೂ ಆ ತಟ್ಟಿಯು ಅದರ ಒಡೆಯರ ಮನೆಯು ಭೂಸುಧಾರಕೆ ಶಾಸನಗಳ ಪರಿಣಾಮವಾಗಿ ಸೂಳಿಮನೆಯನ್ನು ಸೇರಿ ಈಗ ಆ ಮನೆಯ ಸದ್ಯದ ವಾರಸುದಾರ 'ಉಗಿ ಸುರುಟಿಮೋಗಿ' ಅಭ್ಯೇಪಾರಿ ಯಂತಾಗಿರುವ ಅದರ ಚರಿತ್ರೆಯ ತಳ್ಳಿನೆಯ ವಿಷಾದದ ವ್ಯಾಖ್ಯಾನ ಬರೆಯುತ್ತಾ ಸಾಂಪ್ರದಾಯಿಕ ಹೆಣ್ಣಸಮಾಜದಲ್ಲಿ ಆರತಿ ಮತ್ತು ಆರತಿ ತಟ್ಟಿಯ ಮಹತ್ವವನ್ನಿಲಿತವರಿಗೆ ಈ ಕಥೆ ಅದರ ಸುತ್ತ ಮುತ್ತಗಟ್ಟಿಕೊಳ್ಳುವ ವಿಚಿತ್ರ ವಿನ್ಯಾಸ ವೈದೇಹಿಯವರ ಕಥೆಗಾರಿಕೆಯ ವಿನ್ಯಾಸದ ಅನನ್ತತೆಯನ್ನೂ ಸೂಚಿಸುವಂತಿದೆ

ಎಂಬುದು ಗೊತ್ತಾಗುತ್ತದೆ. ಹಾಗಾಗಿ ಈ ಕಥೆಯ ವ್ಯಂಗ್ಯದ ಚೂಪು ಓದುಗಿರಿಗೆ ತಾಗುವುದು ಈ ಕಥೆಯ ಕೇಂದ್ರ ವ್ಯಕ್ತಿ ಮೀನಾಕ್ಷಿಯ ಪ್ರಕಾರ ಆರತಿ ಹಾಡೊಂದರಲ್ಲಿ ಬರುವ ‘ಚಂದಗೋಪ’ನಿಂದರೆ ಯಾರು ಎಂಬುದನ್ನು ಹೇಳುವ ಈ ಮಾತುಗಳಲ್ಲಿ:

‘మీనాళ్ళకే ముట్టగోళ జందవాగి కాంబదెందరే యంత మాడియో? ఉండియో? తిందియో? అంత గండ కేంతిద్దే స్వే. అవ జందగోల్ప. రాత్రి గులాబి బందో హబ్బగిల శోణయాగా ప్రతిష్టాపనే ఆప్సమిగే మీనాళ్ళకే కేల్క ముగ్గి ఒలీగే సేగాలీ బళియు హోత్తు. అప్పణ్ణియ్య బిలగే బందో ‘ఇదక్కేల్ల జన ఇట్టంబుకాగ్గా? ఇన్ను ఇన్ను నీనే యాకే మాడుదు?’ అంబరు. ‘ఈగ బెన్న నోవో వ్యాపిగా? ఆడిల్ల? బేకారె నాళీ డాక్కనొ కర్చువ.’ అంబరు. ఆగ మీనాళ్ళకేయ ముఖి కాన్ఱో. అగల ఆరతీ తణ్ణియే... అదు యంధ ముఖియోలి. ముజ్జిబ్దూ ఒందు గంిది హాలు కోచో ‘పుండ్రండే హోపిరలో. అప్ప బందో ఎవ్వ మోతాయా’ అంబణ. ‘అప్పిగూ కెస్తుచోటే...’ అంతేళి నాజి నింతచ్చే ఆప్పణ్ణియ్య బోర్ర హాలు పుడ్డ అల్లింద హోరక్కిద్దో. (ఆల్లిదో ఇరువే కెత్త అల్లాద) ఒట్టురే మీనాళ్ళకే ముట్టగో అప్పో జందగోల్ప. సుట్లే?

ఈ మాత్రినేందగేనో కథ ముగియువుదల్ల. ఓదువచర ఎదె హిండుత్తా సాకష్టు ముందువరెయువుదు. మీనాక్షేత్రు ఒడలతాప కథేయ ఒడలతాపవే ఆగి పుకోబహిసి కథ బేళ్ళదు బాళువ పరి అనుపమవాదద్దు. అదే ఈ కథేయ అన్నస్తే; ఏలేష శ్రీ.

నాను ఒకు ఇష్టపడ్డి వ్యేదేణియవర ఇన్నోర్డు కథగళిందరే ‘గులాబి టాకీసు మత్తు సణ్ణ అలెగళు’ హాగూ ‘సౌగంధియ స్వగతగళు’. ఇవు ఈ మేలి చెచ్చి సిద్ మూరు కథగళింతే అవర ఆప్త సమాజక్షంటికేందుకు కథగళల్ల. అవర ఉఱరు/ఉరవర కథగళు. హాగాగి సహజవాగియే ఈ ఎరడూ కథగళల్లి కథగూ కథగాతీగూ నదువే ఒందు భావనాత్మక అంతరపిడె. ఇదు కథగళు సామాజికవాగి హెచ్చు హరిజికోళ్ళలు నేరవాగిదె. ఏలేషచాగి ‘గులాబి టాకీసో...’ కథియల్లి. ఆదరూ ‘సౌగంధియ స్వగతగళు’ హెచ్చు ఖాసగి భావనెగళ మూలకచే తన్న పరిణామవన్న సాధిశిఖోళ్ళపుదాదరూ, అదర జేరుగళు ఇరువుదు ఒందు దొడ్డ సమాజద ఉద్దగలగళల్లే; అదర రాజనికతెయల్లే

ಎಂಬುದನ್ನು ನಾವು ಗಮನಿಸದಿರಲಾಗದು. ಅಂದರೆ ನಾನು ಇಲ್ಲಿ ಹೇಳುತ್ತಿರುವುದೇನೆಂದರೆ, ಈ ಮೊದಲು ಚರ್ಚಿಸಿದ ಕಥೆಗಳು ಹೆಚ್ಚು ಕೌಟಂಬಿಕ ನೆಲೆಯವಾದರೆ ಇವು ಹೆಚ್ಚು ಸಾಮಾಜಿಕವಾದವು ಎಂದು.

ನಾನು ಬಹು ಇಷ್ಟಪಟ್ಟಿ ‘ನಟೆ’ ಕಥೆಯೂ ಒಂದು ಕೌಟಂಬಿಕ ಕಥೆಯೇ ಆದರೂ, ಅದು ಅದರ ನಡಿಗೆಯಲ್ಲಿ ಅದರಾಚೆಗೂ ಹೆಚ್ಚೆಗಳನ್ನು ಇಡುತ್ತದೆ, ತನ್ನ ದುರಂತಾಂತ್ಯದ ಪರಿಣಾಮಶೀಲತೆಯ ಮೂಲಕ. ಹೇಣ್ಣು ಲೋಕದ ಸರಳ ಆನಂದಗಳ ಹೊರ ಚಿತ್ರ ಕೊಡುತ್ತಲೇ ಈ ಕಥೆ ಒಳಕ್ಕೆ ತಿರುಗಿ ಓದುಗರಿಗೆ ಉಂಟುಮಾಡುವ ಆಫಾತ ಒಂದು ರೀತಿಯಲ್ಲಿ ನಾಟಕೀಯವಿನಿಸಿದರೂ ಇಲ್ಲಿ ಅದು ಅಂತಿಮವಾಗಿ ಅಂಟೆ-ಕ್ಯಾಮ್ಯಾಕ್ ಎನ್ನುವುದೇ ನಿಜ-ಕ್ಯಾಮ್ಯಾಕ್ ಆಗುವಂತೆ ಕಥೆಯನ್ನು ಕಟ್ಟಿರುವ ಪರಿ ಕಥೆಗಾರ್ತಿಯ ಕಥನ ಪ್ರತಿಭಿಗೆ ದೋತಕವಾಗಿದೆ. ಕಥೆಯ ಅಂತ್ಯದಲ್ಲಿ ಕಥೆಯೇ ಮಗುಚಿಕೊಳ್ಳುವ ಬರಗುಗೊಳಿಸುವ ತಂತ್ರದ ದೃಷ್ಟಿಯಿಂದ ಇದು ಲಂಕೇಶರ ‘ನಿವೃತ್ತರು’ ಕಥೆಯನ್ನು ನೆನಪಿಸುವುದಾದರೂ, ಈ ಕಥೆ ತನ್ನದೇ ಒಂದು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿಕೊಳ್ಳುವ ಮೂಲಕ ತನ್ನದೇ ಕಾಲುಗಳ ಮೇಲೆ ನಿಂತ ಸ್ವಂತಿಕೆಯನ್ನೂ ತೋರುತ್ತದೆ. ನಟನೆ ಇತರರ ಪಾತ್ರಗಳಧ್ವನಿದರೂ ಅದು ತನಗೇ ಗೊತ್ತಿಲ್ಲದಂತೆ ತನ್ನ ಪಾತ್ರವನ್ನೂ ಪ್ರವೇಶಿಸಿ ಆಡುವ ಆಟದ ಹಿಂದಿನ ನಿಗೂಢತೆಯನ್ನು ಈ ಕಥೆ ಆತ್ಮಂತಿಕವಾಗಿ ಹೇಳುವುದು ಮತ್ತೆ ದಾಂಪತ್ಯದ ಕರ್ಮ ಕಥೆ(ಗಳ)ಯನ್ನೇ.

ಹಾಗೆ ನೋಡಿದರೆ ವ್ಯೇದೇಹಿಯವರ ಬಹುಪಾಲು ಎಲ್ಲ ಕಥೆಗಳೂ (ಹೀಗೆ ನಾನು ಹೇಳಲು ಕಾರಣ, ಅವರ ಎಲ್ಲ ಕಥೆಗಳನ್ನೂ ನಾನು ಓದಲಾಗಿಲ್ಲ ಎಂಬುದೇ ಆಗಿದೆ) ಹೇಳುವುದು ದಾಂಪತ್ಯದ ತೋಡಕುಗಳ ಕಥೆಗಳನ್ನೇ. ಈಗ ಸಾಮಾಜಿಕವೆಂದು ನಾನು ಏಂಗಡಿಸಿದ ‘ಗುಲಾಬಿ ಟಾಕೆಸು ಮತ್ತು ಸಣ್ಣ ಅಲೆಗಳು’ ಕಥೆಗೂ ಒಂದು ರೀತಿಯಲ್ಲಿ ಕಾರಣವಾಗುವುದು ದಾಂಪತ್ಯದ ಒಂದು ತೋಡಕೇ. ಲೀಲಿಬಾಯಿಯ ಗಂಡ ಕಲಾಯಿ ನಾಯಕ ‘ಯಾರ ಮೇಲೋ (ಇನ್ನಾರ ಮೇಲಿ?) ಸಿಟ್ಟು ತೀರಿಸಿಕೊಳ್ಳುವಂತೆ ತವರವನ್ನು ಪಾತ್ರಗಳೊಳಗೆ ತಿಕ್ಕಿ ತೀಡುತ್ತಾ, ಸಿಟ್ಟಿಗೇಳುವ ಗುಣವನ್ನೇ ಕಳೆದುಕೊಂಡು’ ಅವಳ ಕಲ್ಪನೆಯ ಬದುಕಿಗೆ ನಾಲಾಯಕ್ ಆಗಿ ಹೋಗಿ, ಅವಳು ಅವನನ್ನು ‘ಲಾದ್ಧಾರ’ವಾಗಿ ಬರಲು ಬೊಂಬಾಯಿಗೆ ಹೊತ್ತುಹಾಕಿ ಎಷ್ಟೋ ವರ್ಷ ವಾಗಿ ಅವನು ನಾಪತ್ತೆಯಾಗಿದ್ದ. ಹಾಗಾಗಿ ಅವಳ ಬದುಕು ಅವಳ ಕಲ್ಪನೆಗೆ ತಕ್ಕಂತೆ ಗರಿಗೆದರುವುದೇ ಆನಂತರದಲ್ಲಿಯೇ. ಅವಳು ಮುಂದೆ ತನ್ನ ಪಾಡಿಗೆ ಸುಮುನೆ ತನ್ನ ಸುವಿದಲ್ಲಿ ಮಲಗಿದ್ದ ಉರನ್ನು ಕಣ್ಣುರೆಸಿಕೊಂಡು ಮೈಮುರಿದು

ಎದ್ದೇಳುವಂತೆ ಮಾಡಿದ – ಅದೇ ಬೊಂಬಾಯಿ ಜಾದೂ ಘಲವಾಗಿ ಉರಿನಲ್ಲಿ ಸ್ಥಾಪಿತವಾದ – ಗುಲಾಬಿ ಟಾಕೆಸಿನ ಲೇಡೀಸ್ ಗೇಟ್ ಕೇಪರ್ ಆಗಿ ಆ ಉರಿನ ಮಧ್ಯಮ ವರ್ಗಗಳ ದಾಂಪತ್ಯದ ಬಿಗು ಸೂತ್ರಗಳನ್ನೇ ಸದಿಲಿಸಿದ ರೀತಿಯನ್ನು ವ್ಯೇದೇಹಿಯವರು ಹೇಳುವ ರೀತಿ ಅವರ ಕಥೆಗಾರಿಕೆ ಇನ್ನೊಂದು ವಿಶಿಷ್ಟ ಮುಖಿವನ್ನು ಪರಿಚಯಿಸುವಂತಿದೆ.

ಟಾಕೆಸು ಬಂದ ಮೇಲೆ ಆ ಉರಿನ ಜಾಲೂ ಜಹರೆಗಳು ಮತ್ತು ಉರ ಜನರ – ವಿಶೇಷವಾಗಿ ಹೆಂಗಸರ – ಭಾವ ಭಂಗಿಗಳು ಸಂಪೂರ್ಣ ಬದಲಾಗಿ ಆ ಉರ ಗಂಡು ಸಮಾಜ ನಿಧಾನವಾಗಿ ತನ್ನ ಸ್ನೇಹಿಕ ಸ್ನೇಹ್ಯವನ್ನು ಕಳೆದುಕೊಳ್ಳುತ್ತಾ ಹೋಗುವ ಸೂಕ್ಷ್ಮ ಗಳನ್ನು ಕಥೆ ಹೇಳುವ ರೀತಿ ವ್ಯೇದೇಹಿಯವರ ಕಥೆಗಾರಿಕೆಯ ಇನ್ನೊಂದು ಮುಖಿ ಎಂದನ್ನಲ್ಲ, ಅದಕ್ಕೆ ಸಾಕ್ಷಿಯಂತಿದೆ. ಲೀಲಿಬಾಯಿ ಮೇಲು ಸಂಪಾದನೆಗಾಗಿ ಹಿಡಿವ ಅಡ್ಡದಾರಿಯ ಅನ್ನೆತಿಕೆತೆಯಲ್ಲಿ ಪಾಲುದಾರರಾಗುವ ಜವಾಬ್ದಾರಿಯನ್ನು ಈ ಹೆಂಗಸರು ಗಂಡಸರ ಹೆಗಲಿಗೆ ವರ್ಗಾಯಿಸುವ ಜಾಣಿನದ ಚಿತ್ರಣವಂತೂ ವ್ಯೇದೇಹಿಯವರ ಕಥೆಗಾರಿಕೆಯ ಆವೃತ ಗುಣಕ್ಕೆ ಸಾಧ್ಯವಾಗುವಂತಹದ್ದು :

‘ಪನು ಇಷ್ಟು ಜನ ಸ್ನಿಮಾಕ್ಕೆ ಹೋಗುವುದೇ? ದುಡ್ಡೆದರೆ ಹುಣಿಸಬೇಜವಂತ ಮಾಡಿದ್ದಿರಾ ಹೇಗೆ?’ –

ಆಗ ಈ ದುಡ್ಡ ಸ್ವರದ ಎದುರಿದ್ದವರು ಕಂಬ ಜಿವುಟುತ್ತಾ ಅಷ್ಟರೋಳಗೆ ಹೆದರಿ ತುಂಬಿನಿತ ಕಣ್ಣಾಗಳಿಂದಾಗಿ ನೆರ ನೋಡರೆ. ‘ಇಲ್ಲ ಅಷ್ಟ ಕೊಡಬೇಕಾದಿಲ್ಲ. ಲೀಲಿಬಾಯಿ...’

ಈ ವ್ಯವಸ್ಥೆ ಗಂಡಸರಿಗೆ ಅಡ್ಡಿಲ್ಲ ಎಂದು ಕಾಣುತ್ತದೆ. ಅವರು ಎಷ್ಟು ಜನಕ್ಕೆ ಸಾಕಿದರೋ ಅಷ್ಟ ಜನಕ್ಕೆ ದುಡ್ಡನ್ನು ‘ಜಾಗೃತೆ ಆಚೆ ಈಚೆ ಕಾಣದೆ ಸೀದ ಹೋಗಿ ಬನ್ನಿ’ – ಎಂಬ ಹುಣಿನ ಮಾತಿನೊಂದಿಗೆ ನೀಡತೋಡಿದರು.

ಇದು ಸಾಂಕೂಮಿಕವಾಗಿ ಹರಡತೋಡಿ, ಅಂತಿಂಧರವರ ಮನೆಗೆ ಹೇಣ್ಣು ಕೊಡುವದಿಲ್ಲ ಅಧವಾ ತರುವವರಲ್ಲ ಎಂದು ಎಲ್ಲಿಲ್ಲದ ಜಬ್ರು ತೋರುವಂಥ ಹೆಂಗಸರೂ ಇದಕ್ಕೆ ಮಾತ್ರ ಬಹಳ ಬೇಗ ಬಗ್ಗೆಹೋದರು. ಮನೆಯಿಂದ ಹೊರಡುವಾಗ ಮೂರು ಜನರಿದ್ದ ಅವರು ಟಾಕೆಸು ಹಡೀರವಾಗುತ್ತೋ ಆರು ಜನರಾದರೆ ಅವರಾದರೂ ಏನು ಮಾಡಿಯಾರು? ಮಕ್ಕಳ ಕಣ್ಣ ತಪ್ಪಿಸಿ ಹೊರಡುವುದೆಂದರೆ ತಪ್ಪುವುದು ಅವರ ಕಣ್ಣೇ. ಅವರಿಗೆ ಗೊತ್ತೇ ಆಗದಂತೆ ಮಕ್ಕಳು ಹಿಂಬಾಲಿಸುತ್ತಿದ್ದವು.

‘ಲೀಲಿ ಮೂರು ಟಿಕಟ್ಟೆ ಮಾಡಿಸಿದರೆ ಸಾಲದೆ?’ – ಎಂದು ಕೇಳುವಲ್ಲಿವರೆಗೂ ತಯಾರಾದರು. ಅದಕ್ಕೆ ಎಂದೂ ಮುಖಿ ನೋಡಿ ಅಭ್ಯಾಸವಿಲ್ಲದ ಲೀಲಿ ಗೋಡೆ ನೋಡುತ್ತಾ ‘ಸಾಕ್ಳ. ಸರಸರ ನಡೆಯಿರಿ. ಟಾಕೆಸು ಕವುಂಚೆ ಹೋಗುವದಿಲ್ಲ.

ಗುಳಬಿ ದಿವಾಳಿ ಆಗುಪದೂ ಇಲ್ಲ' ಎನ್ನುವರು. ಮುಂದಿನದು ಅವರವರ ಅಂತರಂಗಕ್ಕೆ ಗೊತ್ತಿರುವಂಥದ್ದು.

ಈ ಅಂತರಂಗದ ಆಟಗಳ ಭಾಗವಾಗಿಯೇ ಉರ ಹೆಂಗಸರು ಗಂಡಸರ ಮುಂದೆ ಹೆರುವುದೇ ಎಂದು ನಾಚಿ ನಿರ್ಜ್ಞಸಿದ್ಧ ಆಸ್ತ್ರೀಯನ್ನು, ಲೀಲಿಬಾಯಿ ಸೂಲಗಿತ್ತಿ ಕೆಲಸವನ್ನು ನಿರ್ಜ್ಞಸಿ ಟಾಕೀಸಿನ ಕಢೆಗಳನ್ನು ಹರಡುತ್ತಾ ತಮ್ಮನ್ನು 'ಜಾಗೃತೆಗೊಳಿಸುತ್ತಾ ಹೋದಂತೆ ಅದೇ ಹೆಂಗಸರೇ ಗಂಡಸರ ಮುಂದೆ ಹೆರುವ ಸಂಕೋಚವನ್ನು ಬಿಟ್ಟು ಸುಣ್ಣಬಣ್ಣಳಿಂದ ಕಂಗೊಳಿಸುವಂತೆ ಮಾಡುತ್ತಾರೆ. ಇದರ ಮುಂದಿನ ಹೆಚ್ಚೆಯಾಗಿ 'ಮಕ್ಕಳಾಗದಂತೆ ಮಾಡಿಸಿಕೊಳ್ಳುವ' ಜಾಗೃತಿಯನ್ನೂ ಹೊಂದುತ್ತಾರೆ! ಒಂದು ಸಣ್ಣ ಉರಿನಲ್ಲಿ ಆಗಬಹುದಾದ ಇದಕ್ಕಿಂತ ದೊಡ್ಡ ಕ್ರಾಂತಿ ಅಥವಾ ಜಾಗೃತಿ ಇನ್ನೊಂದಿದೆಯೇ? ಆದರೆ ಇದು ಅವನತೀಯೋ, ಜಾಗೃತಿಯೋ? ಎಂಬ ಬೆರಿಗಿನ ಸೂಕ್ಷ್ಮ ದ್ವಂದ್ವದೊಂದಿಗೆ ಬೆಳಿಯುವ ಈ ಕಢೆಯ ಈ ದ್ವಂದ್ವದ ಒಡಲ ಉರಿ ಹರಡುತ್ತಾ ಒಮ್ಮೆ ಭಗ್ಗನೆ ಹತ್ತಿಕೊಂಡು ಉರಿಯಲಾರಂಭಿಸಿದ್ದ ಹೀಗೆ:

ಒಂದು ರೀತಿಯಲ್ಲಿ ಉರು ಹುರುಹಿನಿಂದ ಸಾಗುತ್ತಿರುವಾಗ, ಹೆಂಗಸರು ಸಂಜಯ ಹೆಲತ್ತೆ ಸಿನಿಮಾಕ್ಕೆ ಹೋಗುವುದಿಧರೆ ಬೇಗ ಹಾಲು ಕರೆಮುತ್ತಾ, ಅವಶ್ವ ಮಾತ್ರ ತಡವಾಗಿ ಮನೆ ಸೇರುವಂತೆ ಕಾಳಿವ ದನಗಳಿಗೆ ಜ್ಯೇಯುತ್ತಾ, ಕನ್ನಡಿ ಮುಂದೆ ಹೊಡರು, ಶ್ವಿಪ್ಪ, ಮುಳ್ಳ, ಬಾಳಕಿಗೆಗಳಲ್ಲಿ ಕಳೆದುಹೋಗುತ್ತಿರುವಾಗ. ಲೀಲಿಬಾಯಿಯ ದಾರಿ ಸುಗಮವಾಗಿ ಸಾಗುತ್ತಾ ಮನೆಯೆದುರಿನ ತಿಂಗು ಮೇಲೆ ಬರುತ್ತಿರುವಾಗ, ಒಗೆಯುವ ಕಲ್ಲಿನ ಬುಡದ ಬಾಳೆ ಗೊನೆಹಾಕೆ, ಮರಿಹಾಕೆ, ಹಿಂಡಲಾಗಿರುವಾಗ; ಅವಳ ಕುಡುಹುಗಳಲ್ಲಿ ಎಣ್ಣೆ ಕೂತು 'ಚೊಕ್ಕ ಮಾಡಬೇಕು' ಎಂಬ ನೆಲೆನಿಂತ ಜೀವನದವರ ಜಿಂತನೆಗಳು ಅವಳ ಮನದಲ್ಲಿರುವಾಗ ಬೋಂಬಾಯಿಗೆ ಹೋದ ನಾಯಕನ ನನ್ನೋ ಅಳಿಸಿಹೋಗುವಂತಹ ಬದುಕನ್ನು ಅವಳು ಸಿನಿಮಾದಲ್ಲಿ ಅಧಿಕೊಂಡು ಬಾಳುತ್ತಿರುವಾಗ - ಟಾಕೀಸಿನ ಮ್ಯಾನೇಜರ ಕೊರತಿಯನ್ನು ರೂಮನೊಳಗೆ ಕರೆದ್ದನ್ನು ಲೀಲಿ ಸ್ವತಃ ಕಂಡುಬಿಟ್ಟಳು.

ಹೀಗೆ ಮತ್ತೆ ಈ ಸಾವಾಜಿಕ ಕಢೆಯ ನಿಣಾರಾಯಕ ಚಲನೆಗೆ ಸನ್ನೆಯಾಗುವುದು ಒಂದು ಹಾದರದ ಪ್ರಸಂಗವೇ! ಇಲ್ಲಿಗೆ ಕಢೆಯನ್ನು ಮುಟ್ಟಿಸಲು ಕಢೆಗಾತೀಯ ಹಿಡಿದಿರುವ ಮೇಲಿನ ನಿರೂಪಣೆಯ ದಾರಿಯ ವಿವರಗಳನ್ನು ಗಮನಿಸಿ. ಮನುಷ್ಯ ಪ್ರಜ್ಞೆಯ ಹರಿವಿನ - 'ಜಾಗೃತಿ'ಯ - ದಿಕ್ಕಿಗೆ ಸ್ನೇತಿಕತೆಯ ತರ್ಕದ ಹಂಗಿಲ್ಲವೇನೋ! ಹಾಗಾಗಿಯೇ ಮುಂದೆ ಲೀಲಿ ತಾನು ಎಂದೂ ಸ್ನೇತಿಕತೆಯ ಎಲ್ಲಿಯನ್ನು ದಾಟಿಲ್ಲವೆಂದು ಹೇಳುವುದನ್ನು ಅದೇ ಸಮಾಜ ಬಾಯಿ ಮುಚ್ಚಿಕೊಂಡು ಕೇಳುವಂತೆ ಮಾಡಬಲ್ಲವಾಗಿದ್ದಾಳೆ. ಆದರೆ ಇದರ

- ಅವಳ ವಿಕ್ಷಿಪ್ತಗೊಂಡ ಸ್ನೇತಿಕತೆಯ - ಪರಿಣಾಮವಾಗಿ ಸಿರಿವಂತ ಮಂಜುನಾಥಯ್ಯನ ಹೆಂಡತಿ ಮತ್ತು ಆಕೆಯ ವಾರಗಿತ್ತಿರುವರು ಪಡುವ ಪಾಡು ಯಾರಿಗೂ ಬೇಡ! ಅದೇ - ಲೀಲಿಯ ಆ ಭಂಡತನವೇ - ಅವರನ್ನು ಸಾಮಾಜಿಕವಾಗಿ ಜಿಂತಿಸುವಂತೆ - 'ಜಾಗೃತಿ'ಗೆ ಮುಖಿಂಬಿಯನ್ನಾಗಿ - ಮಾಡಿದೆ:

...ಎಷ್ಟು ನೂರು ಮುಡಿ ಅಕ್ಕೆ ಹಟ್ಟಿವಳಿ ಇದ್ದರೇನಾಯಿಲು? ಮನೆಯಲ್ಲಿ ತಾವು ಬಗ್ಗಿದ ಬೆನ್ನು ಎತ್ತದೆ ಗೇಯಿರೇನಾಯಿಲು? ಹಾಗಾದರೆ ಹೆಚ್ಚಿಗೆ ಒಂದು ದಪ್ಪಡಿಯಾದರೂ ತನ್ನ ಬಳಿ? ಇರುವಷ್ಟಾದರೂ ತಾನು ಬೇಡಿ ಪರದೇಶಿಯಂತೆ ಕೇಳಿ ತೆಗೆದುಕೊಳ್ಳಬೇಕಾಯಿತ್ತಲ್ಲವೇ?...

ಯಾವಾತ್ತೂ ಅನಿಸದಿದ್ದ ದೆಳ್ಳಿ ಅವರಿಗೆ ಅನಿಸತ್ತೊಡಗಿತು... 'ಒಟ್ಟಾರೆ ಅತಿತ್ವಾದೆವಲ್ಲಿ; ಕ್ರಾಂಬಾ ದುಡ್ಡನ್ನು ಗಂಡಸರು ಕೊಟ್ಟಿದ್ದರೆ ಅವರ ಮಯಾದೆ ಉಳಿಯುತ್ತಿತ್ತು' ಎಂದಾಗ ವಾರಗಿತ್ತಿಯಲ್ಲಿಬ್ಬಿಳಿ 'ಸುಮೃಷ್ಟಿ ಆಕ್ಕ, ಉರವರು ಏನು ಹೇಳುತ್ತಾರೆ? 'ಮಂಜುನಾಥಯ್ಯನವರ ಮನೆಯವರು ಅನ್ನುತ್ತಾರೆ. ನಮ್ಮು ಹೆಸರು ಹೇಳುತ್ತಾರೆಯೇ? ಅಂದಮೇಲೆ ನಮ್ಮು ಮಯಾದೆ ಎಲ್ಲಿ ಹೋಯಿಲು?' ಎಂದು ಹೇಳಿದೆ - ಒಂದು ನಮುನೆ ನಾವು ಹೇಗೂ ಯಾವ ಲೇಕ್ಕಕ್ಕೂ ಇಲ್ಲದವರಲ್ಲವೇ ಎಂಬಂಥ ಕಣಿ ಬೆರಿಸಿ. ಈ ಕಣಿ ಎಷ್ಟು ದಿನ ಎಲ್ಲಿತ್ತೂ. ಆದರೂ ಇದು ಸಮನಲ್ಲ - ಎಂದು ಹಲುಬಿಡು ಮಂಜುನಾಥಯ್ಯನ ಹೆಂಡತಿ.

ಹೀಗೆ ಸ್ತೀ ಅಸ್ಸಿತೆಯ ಪ್ರಶ್ನೆಯನ್ನೂ ಅದರೆಲ್ಲ ಸಂಕೀರ್ಣತೆಗಳೊಂದಿಗೆ ಸೂಕ್ಷಿಪ್ಪಾಗಿ ತಾಪುತ್ತಾ ಕಟ್ಟಿಕೊಳ್ಳುತ್ತಾ ಹೋಗುವ ಈ ಕಢೆ ಜರಿತ್ತೆಯ ಒಂದು ಸಣ್ಣ ಮಿಸುಕಾಟವನ್ನು ಹೇಳುವ ಸಣ್ಣ ಪ್ರಯತ್ನದಂತೆ ಕಂಡರೂ ಜರಿತ್ತೆಯ ನಿಷ್ಘಾರ್ಜುವನ್ನು ಹೇಳುತ್ತಾ ಒಂದು ದೊಡ್ಡ ಕಢೆಯಾಗಿಯೇ ಪರಿಣಮಿಸುತ್ತದೆ: ಜರಿತ್ತೆಯ ಜಲನೆಗೆ ಕಾರಣಾದಾವರನ್ನೂ ಜರಿತ್ತೆ ಹೇಗೆ ತನ್ನೊಳಕ್ಕೆ ನುಂಗಿನೊಳೆದು ಮುಂದೆ ಸಾಗುತ್ತದೆ ಎಂಬುದನ್ನು ಲೀಲಿಬಾಯಿಯ ದಬಾರು ಮುಗಿದು ಅವಳು ತಾನು ಹುಟ್ಟಿ ಹಾಕಿದ ಜರಿತ್ತೆಯ ಮಿಸುಕಾಟದ ಒಡಲಿನಲ್ಲಿಯೇ ಕರಗಿಹೋಗುವ ಜಿತ್ತಾವನ್ನು - ಲೀಲಿಬಾಯಿ ಕುರಿತು ಆ ಹೊತ್ತಿಗೆ ಕಢೆಗಾತೀ ಬೆಳೆಸಿಕೊಂಡಿದ್ದ ಕಹ್ಕುಲಾತಿಯೋಂದಿಗೇ - ನೀಡುತ್ತಾ:

ಅದರೆ ಲೀಲಿಯನ್ನು ಉರು ಬಿಟ್ಟಿ ಹಾಪುತ್ತದೆಯೇ? ಆಸ್ತ್ರೀಯಲ್ಲಿ ಹರಿಗೆ ಮುಗಿಸಿ ಮನೆಗೆ ಬಂದ ಬಾಣಂತಿ-ಮಗುವಿನ ಮೂರು ತಿಂಗಳ ಜಾಕರಿಗೆ ಲೀಲಿಯೇ ಬರಬೇಕಾಯಿತು. ಆದರೆ ಎಷ್ಟು ಸಲ? ಎರಡು ಮೂರು ಮಕ್ಕಳಾದರ್ದೇ ಹೆಚ್ಚಿನವರು ಗುಟ್ಟನಲ್ಲಿ ಮಕ್ಕಳಾಗದಂತೆ' ಮಾಡಿಸಿಕೊಂಡೇ ಆಸ್ತ್ರೀಯಿಂದ ಹೊರಬೀಳುತ್ತಿದ್ದರು. ಕಾಲ ಎಷ್ಟು ಬೇಗ ದಾಟಿತು!

ಆದರೆ ಲೀಲಿಬಾಯಿ ತನ್ನ ದಾಂಪತ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು

ನಡेसಿದ ಕಾರುಭಾರು ಉರಿನ ಕುಟುಂಬ ವ್ಯವಸ್ಥೆಯ ಸೂತ್ರಗಳನ್ನೇ ಬದಲಿಸಿದ ಕಢೆಯಾಗಿ ಮೂಡುವ ಪರಿ ಈ ಕಢೆಯ ಹೆಗ್ಗೆಳಿಕೆ:

ಈಗ ಟಾಕೆಸಿನಲ್ಲಿ ಲ್ಲಿ ಇಲ್ಲಿದಿದ್ದರೇನಾಯಿಲು? ಉರಿನ ಹೆಂಗಸರಿಗೆ ಮುಂಚಿನಪ್ಪು ಭೀತಿಯೂ ಇಲ್ಲ. ಮುಂಚಿನಪ್ಪು ಖಾಲಿ ಶೈಯೂ ಇಲ್ಲ. ಸಂಜೆ ಸಿನಿಮಾಕ್ಕೆ ಹೋಗುತ್ತೇವೆ ಎಂದು ದೃಷ್ಟಿವಾಗಿ ಹೇಳುವಪ್ಪು ದೃಷ್ಟಿಯಾ ಕಲಿತಿದ್ದಾರೆ. ಗಂಡಸರು ಗಡಿದರೆ, ‘ಅದೇನು ಒಂದು ಸಿನಿಮಾ ನೋಡಲು ನಾಲಾಯಿಕಾದವೇ? ಒಳ್ಳೇ ಕತೆ! ನೀವು ಹೇಳಿದಂತೆ ಕೇಳುತ್ತಾ ಹೂತರೆ ಹೇಗೂ ಹುಣಿಸಿರಿ!'- ಎಂದು ತುರುಬಿಗೆ ಮುಣ್ಣ ಕುತ್ತುತ್ತಾ ಉತ್ತರ ಕೊಡಲು ತಯಾರಾಗಿದ್ದಾರೆ. ದುಡ್ಡ? ಮೂರಾ ಸ್ತೋಂಭಟ್ಟರಾದರೆ ಸತ್ತು ನಿಗುರಿ ಹೋದೇವು ಎನ್ನುತ್ತಾ ಮೂರು ಜನ ಹೋರಟಿರ ನಾಲ್ಕು ಜನ ಹೋಗುತ್ತೇವೆಂದು ಜಾಸ್ತಿ ವಸೂಲಿ ಮೂಡುವದನ್ನು ಮತ್ತು ಹೆಚ್ಚಿಗೆ ಪ್ರಾಪ್ತಿ ಮತ್ತೆ ಯಾವತ್ತಾದರೂ ಉಪಯೋಗಿಸುವದನ್ನು ಕಲಿತಿದ್ದಾರೆ.

ಬದಲಾವಣೆ ಚರಿತ್ರೆಯ ಬರಿ ಭೌತಿಕ ಮುಂಚಲನೆಯಲ್ಲ. ಅದು ಒಂದು ಬೆಲೆ - ಮೌಲ್ಯಗಳ ಅಪಮೌಲ್ಯಕರಣ - ತೆತ್ತೇ ಸಾಕಾರಗೊಳ್ಳುವದೆಂಬ ನಿಷ್ಪರ ಸ್ತೋಂಭನ್ನು ಹೇಳುವ ಲೋಕಾಭಿರಾಮ ರೀತಿಯೂ ಈ ಕಢೆಯ ಶಕ್ತಿ-ಸೌಂದರ್ಯಗಳಿರದನ್ನು ಹೆಚ್ಚಿಸಿದೆ. ಇದಕ್ಕಿಂತ ಮುಖ್ಯವಾಗಿ ಈ ಕಢೆಗೊಂದು ಮುನ್ಸೆಲೆ ಒದಗಿಸಿರುವ ಕಢೆಗಾರಿಕೆಯ ಕಸುಬುದಾರಿಕೆ ಹೆಚ್ಚು ಗಮನಾರ್ಹವಾಗಿದೆ. ಉರಿನ ಆ ಹಳೆಯ ಬಯಲು, ಅಲ್ಲಿನ ಧೂಪದ ಮರ, ಅಲ್ಲಿ ಸಂಜಿಗೆ ಗಂಡಸರು ಮಾತ್ರ ನೆರೆದು ವರ್ತಮಾನಕ್ಕೆ ಸಲ್ಲಿದ ಮಾತುಕೆ ನಡೆಸುತ್ತಿದ್ದು, ಮುಖ್ಯವಾಗಿ ಶಾಲೆಯ ಮಾಸ್ತರನೊಬ್ಬ ಒಬ್ಬ ಮುದುಗಿಯನ್ನು ಹಾಳು ಮಾಡಲು ಯತ್ನಿಸಿದ ಕಢೆಯನ್ನು ಎಷ್ಟೋ ಕಾಲ ಚರ್ಚಿಸಿದ್ದು, ಹೆಂಗಸರೋ ಬಾಗಿಲಾಚಿಗೆ ಹೋಗದೆ ಬಸುರಿ, ಬಣಾಂತಿ, ಮುಟ್ಟು ಚಟ್ಟು, ಉಣಿ ತಿಂಡಿಗಳ ಸಿದ್ದತೆಗಳಲ್ಲೇ ಬಂಧಿತರಾಗಿ ಬಿಡುಗಡೆಗಾಗಿ ಮೂಲೆಯೊಂದರಲ್ಲಿ ಕಣ್ಣೀರು ಹಾಕುತ್ತಲೋ ಅಥವಾ ತಾಳತಟಿತ್ತಾ ಭಜನೆ ಮಾಡುತ್ತಲೋ ಕಾಲ ಕಳೆಯುತ್ತಾ ಒಂದು ರೀತಿಯಲ್ಲಿ ಬಾಯಿಪಾತ ಹೇಳಿಕೊಟ್ಟಿಂತೆ ಶಾಂತವಾಗಿದ್ದ, ನಿಯುತ್ತಿನಂತೆ ಇದ್ದ ಉರು ತುಸುವಾದರೂ ಅದುರಿದ್ದ ಮತ್ತು ಹಂಗಳಿಯರು ಸ್ವಂತ ಕಾಲುಗಳಿಂದ ಹೆಚ್ಚೆ ಇಡಲಾರಂಭಿಸಿದ್ದು -

ಅಷ್ಟರವರೆಗೆ ಮುತ್ತಜನಂತೆ ದೇಹಕ್ಕೆ ಹರಡಿಕೊಂಡು ನಿಂತಿದ್ದ ಧೂಪದ ಮರಕ್ಕೆ ರಪರಪನೆ ಹೆಚ್ಚು ಬಿಧ್ಯಾಗ ಜನ ಇಲ್ಲೋನೋ ನಡೆಯುತ್ತಿದೆ ಎಂದು ಏಡ್ಪಬಂತು. ಏನು ಎಂದು ಕೇಳಿದಾಗ ಅಲ್ಲಿ ಟಾಕೆಸು ಆಗುತ್ತದೆ ಅಂತಾಯಿಲು; ಕಟ್ಟಿಸುವದ ಯಾರೆಂದರೆ ಜಂಡಪ್ಪ. ಬಹಳ ವರ್ಷಗಳ ಹಿಂದೆ ಜೊಂಬಾಯಿಗೆ ಹಿಡಿಹೋದ ಗುಲಾಬಿ ಎಂಬುವವರು ದತ್ತಮಗ. ಈ ಗುಲಾಬಿಯನ್ನು ಉರಿನ ಮೋಹ

ಪ್ರತಿವರ್ಷವೂ ಎಳೆದು ತರುತ್ತಿತ್ತು. ಮೋರೆ ಬೇರೆ, ಮೈ ಬೇರೆ ಕಾಳಿವರಂತೆ ಹೊಡು ಬಳಿದುಕೊಂಡು, ಗುಂಗುರುಗಳನ್ನೆಲ್ಲ ಹಣೆಯ ಮೇಲೆ ಪರಸಿಸಿಕೊಂಡು ಒಮ್ಮೆ ಶೈಲಿಸಿ ಉಂಟ್ಲಿ ತಿರುಗುತ್ತಾ ಮತ್ತೆ ಜೊಂಬಾಯಿಗೆ ಮರಣುತ್ತಿದ್ದ ಆಕೆ ಉರು ಮನೆಯಲ್ಲಿ ತನ್ನದೊಂದು ಸೇವೆ ನಡೆಯಬೇಕೆಂದು ಆಸೆಯುಂಟಾಯಿತು. ಅದರ ಫಲ ಈ ಟಾಕೆಸು.

ಈ ಪ್ರಾರೂ ನಾವು ಇವೆತ್ತು ಯಾವುದನ್ನು ಆಧುನಿಕತೆ ಎಂದು ಕರೆಯುತ್ತೇವೆಯೋ ಅದರ ಮೂಲವನ್ನೂ ಆಗಮನವನ್ನೂ ಪ್ರತಿ ತಬ್ಬದಲ್ಲಿ, ಪ್ರತಿ ಮಾಹಿತಿಯಲ್ಲಿ, ಪ್ರತಿ ವರ್ಷಾನೆಯಲ್ಲಿ ಗುರುತಿಸುವ, ವಿವರಿಸುವ ರೀತಿ ಮುಂದೆ ಕಢೆಗೆ ಒಂದು ಅಧ್ಯ ಸಾಂದ್ರತೆಯನ್ನು ಒದಗಿಸುತ್ತಾ ಹೋಗುತ್ತದೆ; ‘ಆಧುನಿಕತೆ’ ಎಂಬ ತಬ್ಬವನ್ನು ಎಲ್ಲಾ ಬಳಸದೆ, ಆದರೆ ಅದರ ಮೋಹಕ ಸ್ತೋಂಭಕ್ಕೆ ವೇದಿಕೆಯಾಗುತ್ತಾ ಕನ್ನಡದಲ್ಲಿ ಪರಿವರ್ತನೆಯ, ಆಧುನಿಕತೆಯ ಆಗಮನ ಕುರಿತ ಅನೇಕ ಕಢೆಗಳು ಬಂದಿವೆ. ಅದರಲ್ಲಿ ಹೆಚ್ಚಿನವು ಗಂಡಸರು ಬರೆದಿದ್ದಕ್ಕೋ ಏನೋ, ಅವುಗಳಲ್ಲಿ ಬಹುಪಾಲು - ವಿಶೇಷವಾಗಿ ಹೆಚ್ಚಿನ ಪಾಲಿಗೆ - ದುರಂತದಲ್ಲೇ ಕೊನೆಗೊಳ್ಳುತ್ತದೆ. ಆದರೆ ಈ ಕಢೆ ಅಪರೂಪಕ್ಕೆಂಬಂತೆ ಆಧುನಿಕತೆಯನ್ನು ತನ್ನ ಮಿತಿಯಲ್ಲೇ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದಕ್ಕೆ ಕಣ್ಣಿ ಹೊಡೆಯುತ್ತದೆ! ಆದರೂ ಕೊನೆಯಲ್ಲಿ ಒಂದು ಮಾತು ಹೇಳಬೇಕು. ಈ ಕಢೆ ಅಲ್ಲಲ್ಲಿ ನೆನಷಿಸುವ ಮೂರಿಂದ್ರ ತೇಜಸ್ಸಿಯವರ ಇದೇ ಹಾದಿಯ ಕಢೆ ‘ತುಕ್ಕೋಜ್ಯಂತ’ ಆಧುನಿಕತೆಯನ್ನು ಅದರ ಬುಡ ಅಲ್ಲಾಡಿಸುವ ಅದರ ದಾರ್ಶನಿಕ ನೆಲೆಯಲ್ಲಿ ಎದುರಾಗುವದಿಲ್ಲ. ಇದಕ್ಕೆ ಬಹುತ್ವಾಗಿ ಕಾರಣ ಇದು ಸ್ತೋಂಭಿಗೇ ಸೀಮಿತವಾದ ನೋಟದ ಕಢೆಯಾಗಿರುವುದೇ ಇರಬಹುದು. ಆದರೆ ಇದೇನೂ ಈ ಕಢೆಯ ಸ್ತೋಂಭನ್ನಾಗಲೀ, ಮಹತ್ವವನ್ನಾಗಲೀ ಕಂಚಿತ್ತು ಮುಕ್ಕಾಗಿಸಿಲ್ಲ. ಲೋಹಿಯಾ ಹೇಳಿದ ತನ್ನ ಮಿತಿಗಳಲ್ಲೇ ಪರಿಮೂರ್ಚಾವಾದ ಸೌಂದರ್ಯ ಎಂದರೆ - ಶ್ರೀರಾಮನಂತೆ, ಗಾಂಧಿಯಂತೆ - ಇದೇ ಇರಬೇಕು!

‘ಸೌಗಂಧಿಯ ಸ್ವಗತಗಳು’ ‘ಗುಲಾಬಿ ಟಾಕೆಸು...’ ಕಢೆಯು ಮುಂದುವರಿಕೆಯೇ ಎಂದು ಹೇಳಬೇಕು. ಆದರೆ ಗುಲಾಬಿ ಟಾಕೆಸಿನ ಉರಿನ ಸೀ ಒಂದು ಸಮೂಹದ ಸದಸ್ಯರಾಗಿ ಹೊರನೋಟಕ್ಕೆ ಬಿಡುಗಡೆ ಹೊಂದಿರುವಳಾದರೂ ವೈಯಕ್ತಿಕವಾಗಿ ಅವಳ ಅಂತರಂಗದ ಭಾವನೆಗಳ ನೆಲೆಯಲ್ಲಿ ಸಾಮಾಜಿಕ ತಡೆಗೋಡೆಗಳ ಮಧ್ಯೆ ಇನ್ನೂ ಬಂಧಿತಳಾಗಿರುವ ಚಿತ್ರ ನೀಡುವ ಬಹು ಸೂಕ್ತ ಹೆಚ್ಚಿಗೆಯ - ಆದರೆ ಕೊನೆಯಲ್ಲಿ ಆ ಹೆಚ್ಚಿಗೆಯ ಸೂಕ್ತತೆಗೆ ಕಢೆಗಾತೀರ್ಯೇ ಬಲಿಯಾಗಿರುವಂತೆ ಹೋರುವ - ಕಢೆ. ಒಂದು ದಂಜ್ಜಿಯಿಂದ ಇದು ವೈದೇಹಿಯವರ ಮಟ್ಟಿಗೆ ತುಂಬ ಮಹತ್ವಾಕಾಂಕ್ಷೆಯದ್ದು

ಅನ್ವಿಸುವಂಥ ಕಥೆ. ಇಲ್ಲಿನ ಸೌಗಂಧಿ ಅಧುನಿಕ ಸಂವೇದನೆಯಿಂದ ದಿಟ್ಟಳಾಗಿದ್ದಳಾದರೂ ಆ ದಿಟ್ಟತನದ ಸಾಮಾಜಿಕ ವಿಸ್ತರಣೆಯ ಬಾಗಿಲುಗಳು ಕಾಣಿದೆ ಅಸಹಾಯಕಳಾಗಿ ಪ್ರೀತಿಯ ನೆಪಡಲ್ಲಿ, ರಕ್ಷಣೆಯ ಹಸರಿನಲ್ಲಿ ಸಾಮಾಜಿಕವಾಗಿ ಬಂಧಿತಳಾಗಿ ವಿಲವಿಲನೇ ಒದ್ದಾಡುತ್ತಿರುವವರು. ವ್ಯಾಖಾರಿ ಭಾವಗಳಿಗೂ ಒಳಗಾಗಿ ತಲ್ಲಿನಿಸುವವರು. ಹಾಗಾಗಿಯೇ ಈ ಕಥೆಯ ಶಾಖೆಗಳು ಸಮಾಜದ ಅಂಚುಗಳನ್ನು ತಾತ್ಕಾಲಿಕವಾಗಿ ಬಂಧಿತಳಾಗಿ ವಿಲವಿಲನೇ ಒದ್ದಾಡುತ್ತಿರುವವರು. ಹಾಗಾಗಿಯೇ ಈ ಕಥೆಯ ಶಾಖೆಗಳು ಸೃಷ್ಟಿಸಿಕೊಂಡು ಶಾಖೆಗಳಿಗೆ ಜ್ಯೇಶ್ವನ್ನು ರವಾನಿಸದಾಗಿದೆ.

ಮುಧ್ಯಮ ವರ್ಗದ ಹೆನ್ನು ಮಗಳಿಂಬ್ಬಳ ಅಂತರಂಗದಲ್ಲಿ ನಡೆಯುವ ಅರ್ಥ ಬಿಡುಗಡೆಯ ಸಂಕಟದ ನಾಟ್ಯೀಕರಣವಿದು. ಅರ್ಥ ಬಿಡುಗಡೆಯ ಈ ಸಂಕಟ ಅವಳಿದ್ದು ಮಾತ್ರವಲ್ಲ, ಅವಳಿನ್ನು ಮಟ್ಟಿಗೆ ಸಲಹುತ್ತಿರುವ ಆಕೆಯ ಕುಟುಂಬದ್ದು. ಅದರ ಸಹವರ್ತಿಯಾದ ಸವಾಜದ್ದು ಆಗಿ ಇಲ್ಲಿ ನಿರೂಪಿತವಾಗಿರುವ ರೀತಿ ಕಥೆಯನ್ನು ಮದುವೆಯಾಗದೆ ಉಳಿದುಹೋದ ಹುಡುಗಿಯೊಬ್ಬಳ ಹೊಲಿ ಆಲೋಚನೆಗಳ ಕಥೆಯಾಗಬಹುದಾದ ಸಾಧ್ಯತೆಯೊಂದರಿಂದ ಮೇಲೆತ್ತಿದೆ. ಆ ಮೂಲಕ ಈ ಸೌಗಂಧಿಯ ಸ್ವರ್ಗತಗಳಿಗೆ ಮೋಲಿಗಳೂ ಸೇರಿದಂತೆ ಎಲ್ಲರ ಆದ್ರ್ಯ ಸಹಾನುಭೂತಿಯ ಸ್ವಂದನಕ್ಕೆ ಪಾತ್ರ ಮಾಡುತ್ತದೆ. ಏಕೆಂದರೆ, ಸೌಗಂಧಿಯರು ನಮ್ಮ ಮನೆಗಳಲ್ಲಿ, ನಮ್ಮ ಸುತ್ತಮುತ್ತಲೇ ಎಷ್ಟು ಜನ ಇಲ್ಲ? ಹಾಗಾಗಿಯೇ ಅವಳ ಖಾಸಗಿ ಭಾವನೆಗಳು ಇಲ್ಲಿನ ಅವರಣಿದಲ್ಲಿ ಅನ್ಯಾತ್ಮಿಕವೆನಿಸಿಕೊಳ್ಳಬೇಕಾಗುತ್ತದೆ.

ಸೌಗಂಧಿ ಸುಂದರಿಯೇ ಹೋದು. ಆದರೆ ಅವರಮ್ಮನ ಪ್ರಕಾರವೇ ಅವಳಿಗೆ ಮಡುಗರನ್ನು ಕಣ್ಣಲ್ಲಿ ಕೆಡುವುವ ಭಾಿಯಿಲ್ಲದ ಕಾರಣಿಂದ ಮದುವೆಯಾಗದೆ ಉಳಿದಿದ್ದಾಳೆ! ಹಾಗಾದರೆ ತಾನು ಏನು ತಾನೆ ಮಾಡಬೇಕಿತ್ತು ಎಂದು ಸೌಗಂಧಿ ಯೋಚಿಸಿ ತಳಮಳಗೊಳ್ಳುತ್ತಾಳೆ. ಇದಕ್ಕೆ ಅವರ ಅಪ್ಪನ ಪ್ರತಿಕ್ರಿಯೆ: ‘ಯಾರನ್ನಾದರೂ ಪ್ರೀತಿ-ಗೀತಿ ಮಾಡು... ಜಾತಿ-ಗೀತಿ ಕೆಲಸ ನೋಡಿಕೊಂಡು, ಕೇಳಿದವರು ಹೋದೇ ಎಂದು ಸ್ಯೇಗುಟ್ಟಬೇಕು. ಅಂತವನನ್ನು ರಾಜಾರೋಷವಾಗಿ ಮನೆ ಮುಂದೆ ಚಪ್ಪರ ಹಾಕಿ...’ ಇದೆಲ್ಲ ಸ್ಯೇತಿಕವಾದರೆ ಸೌಗಂಧಿಯ ಖಾಸಗಿ ಭಾವನೆಗಳೂ ಸ್ಯೇತಿಕವೇ ಅಲ್ಲವೇ? ಹಾಗಾಗಿಯೇ ಅವಳಿಗೆ ಅಪ್ಪನನ್ನು ಜೀರಿ ಕೇಳಬೇಕಿನಿಸುತ್ತದೆ: ‘ಅಪ್ಪಾ, ಪ್ರೀತಿ ಎಂದರೆ ಮೊದಲು ಏನು ಹೇಳಿ?’

ಸೌಗಂಧಿಯಾದರೂ ಏನು ಮಾಡಿಯಾಳು? ಅವಳಿಲ್ಲಿಗೆ ಹೋದರೂ,

ಎತ್ತ ಹೆಜ್ಜೆ ಇಟ್ಟರೂ ಎದುರಿಗೆ ‘ರಕ್ಷಣೆ’ಯ ಅಡ್ಡಗೋಡೆಗಳೇ. ರಕ್ಷಣೆ ಬೇಕೆಂದು ಕೇಳಿದವರಾದರೂ ಯಾರು? ಅವಳು ಕೆಲಸಕ್ಕಾಗಿ ಹೊರ ಉಂಟಿ ಬಂದು ಅಪ್ಪ ಎಲ್ಲ ಎಚ್ಚರಿಕೆಗಳೊಂದಿಗೆ ಮಡುಕಿಕೊಟ್ಟ ವಿಧವೆಯಾಬಿರ ಮನೆಯ ಆವರಣಿದಲ್ಲಿ ವಾಸವಾಗತೊಡಗಿದ್ದಾಳೆ. ಅವರಮ್ಮ ಕೆರಿ ಮಗಳ ಬಾಣಂತನಕ್ಕಾಗಿ ಉರಲ್ಲೇ ಉಳಿದು ಸ್ವಲ್ಪ ಕಾಲದ ನಂತರ ಬರಲಿದ್ದಾಳೆ:

...ಸೌಗಂಧಿ ಮಿಂದು ಬಂದು ಮಂಜದ ಮೇಲೇ ಕಾಲು ಜಾಚಿದಳು. ತಾನಿಗ ಏಳು ಕೋಟಿಯ ಆಚನ ಅರಮನೆಯಿಂದ ತಪ್ಪಿ ಹಾರಿಬಂದ ಹಕ್ಕಿ... ಜಿಲಕ ಸದ್ದಾಯಿತು.

ಪ್ರಥಮ ಬಾರಿಗ ತಾನು ಒಬ್ಬಳೇ ಇದ್ದಾಗ ಕೇಳಿದ ಜಿಲಕದ ಸದ್ದು ಎದೆಯೋಳಗೇ ಇಳಿದು ಡವಡವಗ್ಗೆಸುತ್ತಿದೆಯೆಂಕೆ? ಮಧುರವಾಗಿ ಕಂಷಿಸುವ ಕ್ಷಯಿಂದ ಜಿಲಕ ತೆಗೆದರೆ -

ಮನನೋಡತಿ!

ಉರಿಯುವ ಬೆಂಕಿಗೆ ನೀಲಿನಂತೆ ಎದುರು ನಿಂತಿದ್ದಳು.

‘ಮಗೂ, ಎಷ್ಟೂತ್ತಿಗೆ ಬಂದೆ? ಏನಾದರೂ ಬೇಕೇ? ಕೇಳಿ. ದಾಕ್ಕಿಣಿ ಬೇಡ. ರಾತ್ರಿ ಮಲಗಲು ಬೇಕಾದರೆ ನಮ್ಮ ಅಡಿಗೆ ಹೆಂಗಸನ್ನು ಕೆಳಸುತ್ತೇನೆ’.

‘ಬೇಡ, ಬೇಡ’ - ಹೊತ್ತ ಹೊದಲಿಗಂಬಂತೆ ಒಂದು ಪ್ರತಿರೋಧದ ನಾಡಿಯನ್ನಾಡಿದಳ ಸೌಗಂಧಿ. ‘ನನಗೆ ಹೆದರಿಕೆ ಇಲ್ಲ. ಒಬ್ಬಳೇ ಇರುತ್ತೇನೆ’.

‘ಅಯ್ಯೇ ಅದು ಹೇಗಾಗುತ್ತದೆ? ರಾತ್ರಿ ಒಬ್ಬಳೇ ಇರುವುದೆಂದರೆ! ಏನು ಕುಶಾಲೆ? ನಿನ್ನ ಅಪ್ಪ ಜವಾಬ್ದಾರಿಯನ್ನು ನನ್ನ ತಲೆಗೆ ಹೊರಿಸಿ ಹೋಗಿದ್ದಾರೆ. ತಾಯಿ ಬಿರುವವರೆಗೆ ನಾನೇ ತಾಯಿ ಅಂತಿಷ್ಟಿಕೊಂ. ಬೇಕಾದರೆ ನಾನೇ ಬಂದು ಮಲಗುತ್ತೇನೆ... ಆಯಿತೇ?’ -

ಇದೆಲ್ಲ ಬೇಡವೇ ಬೇಡವನ್ನಲು ಪರದಾಡಿದಳ ಸೌಗಂಧಿ. ಕಡೆಗೂ -

‘ಇಲ್ಲ. ನನಗೆ ಹೆದರಿಕೆ ಇಲ್ಲ. ನೀವು ತೊಂದರೆ ತೆಗೆದುಕೊಳ್ಳುವುದೇ ಬೇಡ’ ಎಂದು ಬ್ರಿಯೆತ್ತಿ ಹೇಳಿದಳು. ನನ್ನನ್ನು ನನ್ನಷ್ಟಕ್ಕೇ ಬಿಡಿ ಎಂದು ಸೀದ ಹೇಳುವುದು ಎಷ್ಟು ಕಷ್ಟ ಈ ಪ್ರಪಂಚದಲ್ಲಿ!

ಆದರೆ ಅವಳಷ್ಟಕ್ಕೇ ಅವಳಿನ್ನು ಬಿಟ್ಟರೂ ಅವಳೇನು ಮಾಡಬಲ್ಲಳು? ತನ್ನ ಮುಧ್ಯಮ ವರ್ಗದ ಹೊರಬೆಯಿಂದ ಹೊರಬರಬಲ್ಲಳೇ?

ಬೇಳ್ಗೆ ಹೊರಡುವಾಗ ದಪ್ಪ, ಕ್ಷೇಮಗ್ಗದ ಸೀರೆಯನ್ನು ಬೇಕೆಂದೇ ಕೋಟೆಯೋಳಿಗಿನ ನೇಲಿಯ ಮೇಲೆ ಹರಹುವಂತು. ಅಡಗಿಕೊಳ್ಳುವವರಿಗೆ ಒಂದು ಜಾಗ ಕಲ್ಪಿಸುವಂತೆ ಮತ್ತು ತಾನು ಹಾಗೆ ಮಾಡುತ್ತಿರುವುದು ತನಗೂ ಗೊಳ್ಳುವ ವಿಷಯವರಿಗೆ ಹೊಚ್ಚಿಸಿನಲ್ಲಿ.

ಮಯಾರ್ಥದಸ್ಯ ಮನೆಯಿವರು ತಾನು. ಮಯಾರ್ಥ ಬಿಡುವ ತಾಕ್ತಿಲ್ಲದವರು. ಯಾರಾದರೂ ತೆಗೆಯಬೇಕಷ್ಟೆ. ತನಗಿಗೆ ಅನುಭವ ಬೇಕು. ಅವರಣಿದ ಕಾಪಟ್ಟಿ ಕಳೆಯಬೇಕು - ಹೇಗೆಂದರೆ ಯಾರೂ ತನ್ನ ಬಗ್ಗೆ ಕೆಟ್ಟದೇಸದಂತೆ...

ವ್ಯೇದೇಹಿಯವರ ಈ ಕಥೆ ಮಧ್ಯಮ ವರ್ಗದ ಹೆಚ್ಚೊಬ್ಬಿಳ ಅಂತರಂಗದ ಹೊಯ್ದಾಟದ ದಿಟ್ಟ ಮತ್ತು ಪ್ರಾಮಾಣಿಕ ಅಭಿವೃದ್ಧಿ ಎನಿಸಿ ಅದರ ಕಚ್ಚೋಣ ಕೂಡ ಆ ಹೊಯ್ದಾಟದ ಪರಿಶಾಮಕಾರಿ ವಿನ್ಯಾಸದಲ್ಲೇ ಮೂಡಿಬಂದು ಬಹು ಒಳೆಯ ಕಥೆಯ ಎಲ್ಲ ಲಕ್ಷಣಗಳನ್ನು ಹೊಂದಿದೆಯಾದರೂ, ಈ ‘ಮಯಾದೆಯ ಪ್ರಶ್ನೆ’ ಈ ಹೊಯ್ದಾಟದ ಆವರಣದಲ್ಲೇ ಒಂದು ಇತ್ಯಾರ್ಥಕ್ಕೆ ಬರಲೊಳ್ಳದೇಕೆ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಯೋಜನೆ ಮಾಡಿದಾಗ ಕಥೆಗಾರಿಕೆಗೆ ಸಂಬಂಧಪಟ್ಟಂತೆಯೇ ಒಂದು ದೊಡ್ಡ ಪ್ರಶ್ನೆ ಏಳುತ್ತದೆ: ಕಥೆಯ ರಚನಾತ್ಮಕತೆಗೆ ಅದರ ಓಟದಲ್ಲಿ—ರಭಸಗಳ ರೂಪಿಸುವ ಅದರದ್ದೇ ಆದ ಒಂದು ಸ್ವಾಯತ್ತತ್ವ ಇದೆಯೇ? ಆ ಸ್ವಾಯತ್ತತ್ವ ಹೂಡ ಕಥೆಗಾರ/ಗಾರ್ತಿಕಯ ಶಾಖೆಯ ಆತ್ಮಂತಿಕ ಬಲದ ಮಿತಿಯೋಳಿಗೆ ಮಾತ್ರ ಕ್ರಿಯಾಶೀಲ ವಾಗಿರಬಲ್ಲದಂಥಮದೇ? ಕಥೆ ಮತ್ತು ಕಥೆಗಾರ್ತಿಕಯ ತರ್ಕ ಬೇರೆ ಬೇರೆಯಾಗಿ ಇರಲು ಸಾಧ್ಯವೇ? ಈ ಕಥೆಯ ಈ ಮುಕ್ತಾಯ ಈ ಪ್ರಶ್ನೆಗಳನ್ನು ಹೇಳು ಬೇಕು ಜೆಲ್ಲವಂತಿದೆ:

ಯಾರೋ ಬಾಗಿಲು ತಟ್ಟದ ಸದ್ಗು.

ಸೌಗಂಧಿಗ ಎಜ್ಜರವಾಗಿ ಎಷ್ಟು ಕುಳಿತಳು.

ಆ ಸದ್ಗುಗಾಗಿ ದಿನವಿಡೀ ಕಾದಿದ್ದೆಳ್ಳಿಲ್ಲವೇ?

ಅಂತೆ ತನ್ನ ಮನೆಯ ಬಾಗಿಲೂ ಮುಂಜಾವದ ಮಂಜನಲ್ಲಿ ಯಾರದೋ ಬರ ತಿಳಿಸುವಂತಾಯಿತು.

ಸೌಗಂಧಿ, ಯುಗಮುಗದಿಂದ ಹಸಿದಂತೆ ಆ ಸದ್ಗುನ್ನು ಆಲಿಸುವ ಆಸೆಯಿಂದ ಮತ್ತೆ ಮಲಗಿದಳು. ಸದ್ಗು ಜೋರಾಗುತ್ತಾ ಬಂತು. ಮೆಲ್ಲನೆ ಅವಳ ಹಸರನ್ನು ಕರೆದಂತೆ...

ಮತ್ತೆ ಎದ್ದು ಕುಳಿತಳು ಸೌಗಂಧಿ. ಯಾರಿರಬಹುದು? ಕಂಪನವನ್ನೇ ಮರೆತು ಯಂತ್ರದಂತಾಗಿದ್ದೆ ಎದೆಯಲ್ಲಿ ಈಗ ರಕ್ತ ಸಂಚಾರ ದ್ವಿಂಧಿವಾದಂತೆ... ಸೌಗಂಧಿ ತೊದಲಿದಳು. ‘ಯಾರು?’

- ಅಮಲಿನಲ್ಲಿದ್ದಂತೆ ಮುಂದೆ ಬಂದಳು.

ಎಲ್ಲ ಆಕಾರ್ಡೆಗಳನ್ನೂ ಒಟ್ಟುಗೂಡಿಸಿ ಮೃದುವಾಗಿ ಬಾಗಿಲು ತೆರೆದಳು.

ಅಲ್ಲಿ -

ತಂದೆ ನಿಂತಿದ್ದರು. ಹಿಂದೆ ತಾಯಿ ನಿಂತಿದ್ದಳು!

ಸೌಗಂಧಿ ಅಳಿಲ್ಲ.

ಸೌಗಂಧಿ ನಗಲೂ ಇಲ್ಲ.

ಮನಸೆಯುದರಿನ ರಸ್ತೆ ಕರ್ತೃಗ ಕತ್ತಲ ವಿಷಪೇರಿ ಸತ್ಯಂತೆ ನಿಶ್ಚಯಿತವಾಗಿತ್ತು.

ಈ ಮುಕ್ತಾಯ ಅನೆಯ ಗಭರ್ಕಾಗಿ ಕಾದವರಿಗೆ ಆಡಿನ ಮರಿ ಬಿಡ್ಡ ಅನುಭವದಂತೆ ತಬ್ಬಿಬ್ಬಗೊಳಿಸಿದರೆ ಆಶ್ಚರ್ಯವಿಲ್ಲ. ಇದು ನಮ್ಮ ನವೋದಯದ ತೀರಾ ಸಾಧಾರಣ ಕಥೆಯೊಂದರ ಸುಲಭ ಭಾವನಾತ್ಮಕ ತಿರುವಿನ ಜಾಣ

ಅಂತ್ಯದಂತೆ ಕಂಡು ಇಡೀ ಕಥೆ ಒಂದು ಹಗಲುಗನನಿನ ಹಸಿತನದಲ್ಲಿ ಕಂತಿಹೋದಂತೆನಿಸುತ್ತದೆ. ಹೊನೆಯ ಸಾಲಿನಲ್ಲಿ ಬರುವ ರಸ್ತೆಯ ವರ್ಣನೆ ಕಥೆಯ ವರ್ಣನೆಯೇ ಆಗಿದ್ದುಂತೆ ತೋರುತ್ತದೆ. ನಾನು ಇಲ್ಲಿ ಒತ್ತೆ ಹೇಳಬಯಸುತ್ತೇನೆ: ನನ್ನ ಈ ಮಾತುಗಳು ಕಥೆಯ ಅಂತ್ಯಕ್ಕೆ ಮಾತ್ರ ಸಂಬಂಧಪಟ್ಟದ್ದು. ಕಥೆಯ ಸತ್ಯ ಹೊನೆಗೆ ಸುಖಾಗಿ ಬಿಡುವ ದುರಂತಕ್ಕೆ ಸಂಬಂಧಪಟ್ಟದ್ದು. ಇದು ವ್ಯೇದೇಹಿಯವರಂತಹ ಶೈಷ್ವ ಕಥಾ ಪ್ರತಿಭೆಯ ಅನಗತ್ಯವಾಗಿ ಆಹ್ವಾನಿಸಿಕೊಂಡ, ಅನವೇಕ್ಷಣೀಯ ಸೋಲು. ಕಥೆಗಾರ್ತಿಕಯೇ ಕಥೆಗೆ ಮೋಸ ಮಾಡುವುದೆಂದರೆ? ಅದೆಷ್ಟೇ ಜಾಣತನದಿಂದ ಕೂಡಿದ್ದರೂ! ಕಥೆಯನ್ನು ‘ಸ್ವಗತಗಳು’ ಎಂದು ಕರೆದಿದ್ದೇನೆ ಎಂದು ಕಥೆಗಾರ್ತಿ ಹೇಳಿದರೂ!! ಏಕೆಂದರೆ ಕಥೆಯ ಒಟ್ಟು ಓಷ್ಣ ಹಾಗಿಲ್ಲ. ಅಥವಾ ಇದನ್ನು ಹೀಗೂ ಹೇಳಬಹುದು: ಕಥೆಗಾರ್ತಿಯ ಆಶಯ ಮತ್ತು ಆಕೃತಿಗಳ ನಡುವೆ ಬಿರುಕುಂಟಾಗಿದೆ. ಕಥೆಯನ್ನು ಸ್ವಗತದಂತೆಯೇ ಓದುಗರು ಅಥವ ಮಾಡಿಕೊಳಬೇಕಿದ್ದರೆ ಸ್ವಗತದ ಹೊರಗೆ ನಡೆಯುವ ಇತರೆಲ್ಲ ಘಟನೆಗಳೂ ಸ್ವಗತದ ನಿರೂಪಣೆಯ ಭಾಗವಾಗಿಯೇ ಬರಬೇಕಿತ್ತು.

ಇಲ್ಲಿ ನಾನು ಸೌಗಂಧಿಯ ಕನಸನ್ನು ನನಸು ಮಾಡುವ ರೀತಿ ಕಥೆಯನ್ನು ಮುಕ್ತಾಯಗೊಳಿಸಬೇಕಂದು ಖಿಂಡಿತ ಹೇಳುತ್ತಿಲ್ಲ. ಅದು ಕಥೆಯ ಹೊರಗೆ ನಿಂತು ಪಡುವ ರೂಪ ಅಪೇಕ್ಷೆಯಾದೀತು. ಕಥೆಯ ಅಂತ್ಯ ಹೀಗಾಗಲು ಕಥೆಯಲ್ಲಿ ಕಾರಣವಿಲ್ಲ ಎಂಬ ಕಥಾ ಮೀಮಾಂಸೆಯ ಮಾತನ್ನಷ್ಟೇ ನಾನು ಇಲ್ಲಿ ಹೇಳುತ್ತಿರುವುದು. ಇದು ವ್ಯೇದೇಹಿಯವರಂತಹ ಪ್ರತಿಭಾನ್ವಿತ ಕಥೆಗಾರ್ತಿ ಇಂತಹ ದಿಟ್ಟ ಕಥನಕ್ಕೆ ಕೈಹಾಕಿ ಕಥೆಯ ಹೊರಗಿನ ಕಾರಣದಿಂದಾಗಿ ಹಿಂದೆಗಿಂತೆ - ಆಹಾರದ ತುಂಡೊಂದನ್ನು ಸವಾಲಿನ ರೀತಿ ಬಾಯಿಗೆ ಹಾಕಿಕೊಳಿಸಿದು ಅಗಿದು ಜಪ್ಪರಿಸಿಯಾದ ಮೇಲೆ ನುಂಗಲಾಗದೆ ನೋಡುವವರ ಕಣ್ಣಿನಿಂದಿಂದ ಯಾವುದೋ ಮಾಯಕದಲ್ಲಿ ಉಗುಳಲೆತ್ತಿಸುವಂತೆ - ಕಾಣುವ ಈ ದೃಶ್ಯ ಅವರ ಕಥೆಗಾರಿಕೆಯ ಸಮಗ್ರತೆಯ ಬಗ್ಗೆ ನಂಬಿಕೆ ಇಟ್ಟು ಬದುವವರಿಗೆ ಆಘಾತವುಂಟುಮಾಡುವಂತಹದ್ದು. ಇದು ಈ ಹಿಂದೆ ಉಲ್ಲೇಖಿಸಿದ ತನ್ನ ಮಿತಿಗಳಲ್ಲೇ ಪರಿಮಾಣವಾಗುವ ಸೌಂದರ್ಯಕ್ಕೆ ಸಂವಾದಿಯಾಗಿ ಲೋಹಿಯಾ ಅವರೇ ಪ್ರಸ್ತಾಪಿಸುವ ಶ್ರೀಕೃಷ್ಣನಂತಹ (ಮಿತಿಗಳಿಲ್ಲದ) ಸಮೃದ್ಧ ಸೌಂದರ್ಯ ಸೃಷ್ಟಿಯ ಅಸಮಗ್ರ ಪ್ರಯತ್ನವಾಗಿ ಕಾಣುತ್ತದೆ; ಕಾಡುತ್ತದೆ. ಈ ದೃಷ್ಟಿಯಿಂದ ವೀಕಾ ಯಲಬುಗ್ರ (ಶಾಂತೀಶರ) ಅವರ ಇದೆ ತರಂಗಾಂತರದ ಕಥೆಗಳ ಸ್ವಯಂಮಾಣತೆಯ ಸಾಧಕತೆಯ ನೆನ್ಮೊ ಇಲ್ಲಿ ಆಗದಿರದು.

ಕೊನೆಯದಾಗಿ ‘ದಾಳಿ’ ಎಂಬ ನನಗಿಷ್ಠವಾದ ಇನ್ನೊಂದು ಕಥೆಯ ಬಗ್ಗೆ ಒಂದೆರಡು ಮಾತುಗಳು. ಯು.ಆರ್. ಅನಂತಮೂರ್ತಿಯವರ ‘ಮೌನಿ’ ಕಥೆಯಿಂದ ಸೂತ್ರೀ ಪಡೆದಂತೆ ತೋರುವ. ತನ್ನ ತಣ್ಣನೆಯ ನಗರ್ಯಿಂದಲೇ ಕಂಡಪ್ಪನ ಆಭ್ಯಂತವನ್ನು ತಣ್ಣಾಗಿಸಿ ಅವನು ಸೋತು ಓಡಿಹೋಗುವಂತೆ ಮಾಡುವ ಈ ಕಥೆಯ ನಾಯಕ ವ್ಯೇದೇಹಿಯವರ ತಣ್ಣತಣ್ಣಗೆ ಹೂಡ ಕಥೆ ಹೇಳಬಲ್ಲ ಕಥನಪ್ರತಿಖೇಗೆ ಸಾಕ್ಷಿಯಂತಿದ – ಓದುಗರಲ್ಲಿ ಈ ಕಥೆಯ ನಾಯಕ ಆ ‘ನಗೆ ಲೋಡಿಯನ್ನೊಮ್ಮೆ ಕಣ್ಣಾರೆ ನೋಡಿ ಕಣ್ಣಿಂಬಿಕೊಳ್ಳುವ ಕಾಶುರವನ್ನುಂಟು ಮಾಡುವವ್ಯಾ ಪರಿಣಾಮಕಾರಿಯಾಗಿ! ಹಾಗಾಗಿ ಈ ಕಥೆ ‘ಮೌನಿ’ಯಿಂದ ಸೂತ್ರೀ ಪಡೆದಂತೆ ಕಂಡರೂ ಇದರ ನಡೆ-ನುಡಿಗಳು ಬೇರೆಯೇ ಆಗಿ ಕಥೆಯ ಚೆಲುವು ತನ್ನದೇ ವಿಶ್ವತೆಯನ್ನು ಪಡೆದಿದೆ.

ಇಷ್ಟು ನನ್ನ ಮುತಿಯ ಓದಿನಲ್ಲಿ ವ್ಯೇದೇಹಿಯವರ ನನ್ನ ಮೆಚ್ಚಿನ ನಾಲ್ಕಾರು ಕಥೆಗಳ ಬಗೆಗಿನ ನನ್ನ ಜಿಜ್ಞಾಸೆ. ಈ ಜಿಜ್ಞಾಸೆ ಸಣ್ಣ ಕಥೆಗಳನ್ನು ಕುರಿತ ಮೀರಾಂಸಯನ್ನು ನಾನೋಮ್ಮೆ ಒಳಹೊಕ್ಕು ನೋಡಲು ಕಾರಣವಾಗಿದೆ. ಇದಕ್ಕಾಗಿ ವ್ಯೇದೇಹಿಯವರಿಗೂ, ಸವಿತಾಗೂ ನಾನು ಕೃತಜ್ಞಾಗಿದ್ದೇನೆ.

ಇನ್ನು ಈ ಮೀರಾಂಸಾತ್ತೀಕ ಜಿಜ್ಞಾಸೆಯ ಹೊರತಾಗಿಯೂ ಹೇಳಬಹುದಾದ ಕೆಲವು ಮಾತುಗಳಿಂದರೆ, ಕಥೆ ಹೇಳಲು ವ್ಯೇದೇಹಿಯವರು ತಮ್ಮ ಅನುಭವವನ್ನು ಭಾಷೆಯಲ್ಲಿ ಸಾಕಾರಗೊಳಿಸಲೋಸ್ವರ ತಮ್ಮದೇ ಎನ್ನಬಹುದಾದ, ತಮ್ಮದೇ ಶೀಲೋಕ ದೃಷ್ಟಿಯನ್ನು ತಾನಾಗಿ ತೆರೆಯಬಲ್ಲ ವಿವಿಧ ವಿನ್ಯಾಸಗಳಲ್ಲಿ ಬಾಗಿ ಬಳ್ಳಕುವಂತಹ ಚುರುಕಾದ ಭಾವಾ ಶೈಲಿಯನ್ನು ರೂಢಿಸಿಕೊಂಡಿರುವಲ್ಲಿನ ಕಥೆಗಾರಿಕೆಯ ಗಮ್ಮತ್ತು ಗಮನಾರ್ಹವಾದದ್ದು. ಕೆಲವು ನಿರ್ದಿಷ್ಟ ರೀತಿಯ ಕಥೆಗಳ ಪರಿಣಾಮದ ಸಾಂಧ್ರತೆಗೆ ಅಗ್ರಹಿಯಾದ ಕುಂದಾಪುರದ ಕನ್ನಡದ ಶಬ್ದ ಸಂಪತ್ತು ಮತ್ತು ನುಡಿಗಟ್ಟಿಗಳನ್ನು ಬಳಸುವ ಚಾಕಚಕ್ರತೆಯೂ ಈ ಗಮ್ಮತ್ತಿನ ಭಾಗವೇ! ಜೊತೆಗೆ ಕಥೆ ಹದವಾಗಿ ಬಿಳಿಕೊಂಡು ತನ್ನ ಆಳದ ಎಲ್ಲ ಅರ್ಥಗಳನ್ನೂ ಹೇಳಲು ಬೇಕಾದ ಘಟನಾವಿನ್ಯಾಸದ ಹಿಂದಿನ ಕಲ್ಪನಾಶೀಲತೆ ಓವರ ಹುಟ್ಟು ಕಥೆಗಾರ್ತಿಯ ಲಕ್ಷಣವಾಗಿ ವ್ಯೇದೇಹಿಯವರ ಕಥೆಗಳಲ್ಲಿ ತಾನೇ ತಾನಾಗಿ ಕಂಗೊಳಿಸುತ್ತದೆ. ಹಾಗಾಗಿಯೇ ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ಮರುಷರ ಉಸಾಬರಿ ಹೆಚ್ಚಿಗಿಲ್ಲದ ದೋಷವು ದೋಷವಾಗಿ ಕಾಣಲುದಿಲ್ಲ. ಹಾಗಾಗಿಯೇ ವ್ಯೇದೇಹಿಯವರ ಸೀವಾದವು (ಅದನ್ನು ಹಾಗೆಂದು ಕರೆಯಲೇಬೇಕಾದರೆ!) ಸ್ವಯಂಂಮರುಕ ಅರ್ಥವಾ ವೋಸಹೋದ ಹಾಹಾಕಾರಗಳಿಂದ ಪ್ರೇರಿತವಾದ ಯಾವುದೇ ರಿಯಾತಿಗಳನ್ನು ಬೇಡದೆ, ಆವೃತ-

ದೃಷ್ಟಿಯಿಂದ ಪ್ರಫಲ್ಲಿತವಾದ ಆತ್ಮವರ್ಲೋಕನದೊಂದಿಗೆ ಹದವಾಗಿ ಬೆರೆತಿದೆ. ಆ ಮೂಲಕ ಅದು ತನ್ನದೇ ಆತ್ಮವಿಶ್ವಾಸದೊಂದಿಗೆ ತನ್ನದೇ ಹಾದಿ ಹಿಡಿದು ಮರುಷರನ್ನು ಹದವಾಗಿ ಪಳಗಿಸಬಲ್ಲ ಸಹಜ ಸಿದ್ಧಿಯಾಗಿ ರೂಪಗೊಂಡಿದೆ. ಹೇಗೂ ‘ಹದ’ವೆಂಬುದು ವ್ಯೇದೇಹಿಯವರ ಹದವನ್ನು ನಿರ್ಧರಿಸಿರುವ ಹದವಾದ ಶಬ್ದವಲ್ಲವೇ?

\* \* \*

### ನೀನಾಸಮ್ಮ ಕಾರ್ಯಕ್ರಮಗಳು:

#### ಜನವರಿ-ಜುಲೈ ೨೦೧೯

೨೦೧೯ ಜನವರಿ ೧೮ರಂದು ಅಸ್ಥಾನಿನ ಜೀರೋಸಾಂಗ್ ತಂಡದ ಆಹಾನಿತ ನಾಟಕ ‘ಬಾಲ್’ (ನಿ: ರಬಿಜೆತಾ ಗೋಪಾಯ್) ಪ್ರದರ್ಶನಗೊಂಡಿತು. ಅದೇ ಜನವರಿ ೨೫ರಂದು ಡಾ ಎ.ವಿ.ಪ್ರಸನ್ನ ಮತ್ತು ಶ್ರೀಮತಿ ನಿಮಂಲ ಪ್ರಸನ್ನ ಅವರು ‘ಗದಾಯುಧ್’ ಗಮಕ ಕಾವ್ಯವಾಚನ ನಡೆಸಿಕೊಟ್ಟರು. ಹೆಬ್ಲವರಿ ೨೪,೨೫ರಂದು ತಿರುಗಾಟ್ ಟಿಂಡಲ್-೧೮ರ ಕಡೆಯ ಪ್ರದರ್ಶನಗಳು (ಆಶ್ರಯ ಚೂಡಾಮಣಿ, ಸೇತುಬಂಧನ) ಹೆಗ್ಗೋಡಿನಲ್ಲಿ ನಡೆದವು. ಹೆಬ್ಲವರಿ ೨೫ರಂದು ಪಾಂಡಿಚರಿಯ ಆದಿಶಕ್ತಿ ತಂಡದ ‘ಬಾಲ್’ ನಾಟಕ (ನಿ: ನಿಮ್ಮ ರಾಘೇಲ್) ಹೆಗ್ಗೋಡಿನಲ್ಲಿ ಪ್ರದರ್ಶನಗೊಂಡಿತು.

ಮಾರ್ಚ್ ೨೪ರಂದು ಮುಂಬೆಯ ದಿ ದ್ವಾರಾ ಸ್ಕೂಲ್ ವಿದ್ಯಾರ್ಥಿಗಳು ‘ರಕ್ತಕಲ್ಯಾಂಜ್’ (ನಿ: ಸುನೀಲ್ ಶಾನಭಾಗ್) ಪ್ರದರ್ಶನ ನೀಡಿದರು. ಮಾರ್ಚ್ ೨೬ರಿಂದ ಇರಿವರೆಗೆ ಈಚಿನ ಮೂರು ಕನ್ನಡ ಸಿನೆಮಾಗಳು (ಅಮೃಜಿಯೆಂಬ ನೆನಪು, ರಾಮಾ ರಾಮಾರೇ, ಒಂದಲ್ಲೂ ಎರಡಲ್ಲೂ) ಹೆಗ್ಗೋಡಿನಲ್ಲಿ ಪ್ರದರ್ಶನಗೊಂಡವು.

ಮೇ ೧೨ರಂದು ನೀನಾಸಮ್ಮ ರಂಗಶಿಕ್ಷಣ ಕೇಂದ್ರದ ಹಳ ವಿದ್ಯಾರ್ಥಿಗಳ ಸಮಾವೇಶ ಮತ್ತು ಸುರುಹಿಯಿರಿಗೆ ಅಭಿನಂದನೆ ಕಾರ್ಯಕ್ರಮ ಶಿವರಾಮ ಕಾರಂತ ರಂಗಮಂದಿರದಲ್ಲಿ ನಡೆಯಿತು.

ಜುಲೈ ೧೯ರಂದು ಕೆ.ವಿ.ಸುಭ್ರಜ್ ನೆನಪು ಅಂಗವಾಗಿ ಉಲ್ಲಾಸ ಕಾರಂತ ಅವರು ವಿಶೇಷ ಉಪನ್ಯಾಸ (ಹುಲ್ಲಿಗಳು, ವಿಜ್ಞಾನ ಮತ್ತು ಸಮಾಜ: ವಸ್ತುಜೀವಿ ಸಂರಕ್ಷಣೆಯ ಸವಾಲುಗಳು) ನೀಡಿದರು; ಅಂದು ಸಂಜೆ ನೀನಾಸಮ್ಮ ತಂಡದ ಹೋಸ ನಾಟಕ ‘ನಡುಬೇಸಿಗೆಯಿರುಳ ನಲ್ಲನಸು’ (ನಿ: ಇಕ್ಕಾಲ್ ಅವ್ಯಾದ್) ಪ್ರದರ್ಶನಗೊಂಡಿತು.

## ತಿರುಗಾಟದ ಕೆಲವು ನೆನಪುಗಳು...

### ಚನ್ನಕೇಶವ

೧೯೭೫-೭೮ರಲ್ಲಿ ನಾನು ನೀನಾಸಮ್ಮ ತಿರುಗಾಟದಲ್ಲಿ ನಟ, ವಿನ್ಯಾಸಕಾರ ಮತ್ತು ನಿರ್ದೇಶಕ ಭಾಸ್ಕರ ಚಂದಾವರ್ಕರ್ ಅವರಿಗೆ ಸಹನಿರ್ದೇಶಕನಾಗಿದೆ. ನನ್ನ ತಿರುಗಾಟದ ಅನುಭವಗಳನ್ನು ಸುಮಾರು ಇಪ್ಪತ್ತು ವರ್ಷಗಳಿಂದಲೂ ಬರೆಯುತ್ತಾ ಶಿಂಡಿ ಸೇರಿಸುತ್ತಾ ಅವನ್ನು ವಿಸ್ತರಿಸುತ್ತೇ ಇದ್ದೇನೆ. ಈ ಅನುಭವ ವಿಸ್ತಾರದಲ್ಲಿ ನಿಜವಾಗಿ ನಡೆದದ್ದೇನು, ಇದು ನಡೆದಿತ್ತೇ, ಹಾಗೇಯೇ ನಡೆದದ್ದೇ, ಆ ಉರು ಮತ್ತು ಆ ಸಂದರ್ಭದಲ್ಲೇ ನಡೆದದ್ದೇ ಎನ್ನುವ ಅಸಂಖ್ಯಾತ ಪ್ರಶ್ನೆಗಳನ್ನು ಈ ಕಥನಗಳು ಹುಟ್ಟಿಸುವುದು ಸಹಜ. ನಾನು ಬೆಳೆದಂತೆ ಇವೂ ಬೆಳೆದುಬಂದಿವೆ ಎಂದಷ್ಟೇ ಇಲ್ಲಿ ಹೇಳಬಲ್ಲೇ. ಅದರಲ್ಲಿ ಉತ್ತರ ಕನಾಟಕದ ಕೆಲವು ಸ್ಥಳಗಳಲ್ಲಿ ನಡೆದ ಈ ಕೆಳಗಿನ ಘಟನೆಗಳ ನೆನಪು ನನ್ನೊಳಗೇ ಬೇರೂರಿ, ಬೆರಗನ್ನು ಹುಟ್ಟಿಸಿ ಅವನ್ನು ಮತ್ತೆ ಕಟ್ಟಿವ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ.

\*\*\*

### ಜೊತೆಗಿಡ್ಡ 'ಚಂದಿರ'ನಿಗೆ ಒಲಿದು ಬಂದ ಇನಾಮು

ತಾವು ಹುಟ್ಟಿ ಬೆಳೆದ ಪ್ರದೇಶಕ್ಕೆ ಹೋರಿತಾದ ಜಾಗಗಳಲ್ಲಿ ನಾಟಕಗಳನ್ನು ಮಾಡುವಾಗ ನಟರಿಗೆ ಅಲ್ಲಿನ ಸ್ಥಳ ವಿಶೇಷವೂ ನಾಟಕದ ಅನುಭವ ಜಗತ್ತಿಗೆ ಸೇರಿಕೊಳ್ಳುವುದು ಸಹಜ. ಅಲ್ಲಿ ಮಾಡಿದ ಪ್ರದರ್ಶನದ ಅನುಭವಗಳು ದಟ್ಟವಾಗಿ ಅವರನ್ನು ಅವರಿಸಿಕೊಳ್ಳುತ್ತವೆ. ಉರು, ಉಟ, ವಸತಿ, ಪ್ರೇಕ್ಷಕರು, ಅವರ ಅಭಿಪ್ರಾಯಗಳು, ರಂಗಸ್ಥಳ - ಇವೆಲ್ಲವೂ ಬಲು ಭಿನ್ನವಾಗಿರುತ್ತವೆ. ನೀನಾಸಮ್ಮ ತಿರುಗಾಟದ ಅನುಭವವನ್ನು ಗಾಢವಾಗಿಸುವ ಸಂಗತಿಗಳು ಇವೇ ಆಗಿರುತ್ತವೆ. ದಟ್ಟಣ ಮತ್ತು ಉತ್ತರ ಕನಾಟಕದ ಉರುಗಳಿಂತೂ ಮೈಸೂರು ಸಿಮೆಲಿಂದ ಬಂದ ನನ್ನೊಂತಹವರಿಗೆ ವಿಚಿತ್ರವೂ, ವಿಶಿಷ್ಟವಾಗಿ ಕಾಣಿಸುತ್ತದೆ. ನೀನಾಸಮ್ಮ ತಿರುಗಾಟದ ಪ್ರವಾಸದಲ್ಲಿ ಉತ್ತರ ಕನಾಟಕದ ಕೆಲವು ಉರುಗಳಲ್ಲಿ ನಾನು ಪಡೆದ ಅಂತಹ ಕೆಲ ಅನುಭವಗಳನ್ನು ಇಲ್ಲಿ ಕಿಧಿಸುವ ಪ್ರಯತ್ನ ಮಾಡುತ್ತೇನೆ.

ಸಾಮಾನ್ಯವಾಗಿ ನಾಟಕ ಪ್ರದರ್ಶನಗಳನ್ನು ಆಯೋಜಿಸುವವರು ನಾಟಕದ ಅರಂಭಕ್ಕೂ ಮುನ್ನ ದೀರ್ಘವಾದ ಸಭಾ ಕಾರ್ಯಕ್ರಮಗಳನ್ನು ನಡೆಸುವುದುಂಟು. ಹೆಚ್ಚಿನ ಕಡೆ ವೇದಿಕೆಯ ಮೇಲೆ ಕನಿಷ್ಠ ಹತ್ತಿದಿನ್ನೇದು ಮಂದಿ ಅತಿಧಿಗಳಾದರೂ ಇರುತ್ತಿದ್ದರು. ಅಲ್ಲದೇ ಅವರೆಲ್ಲರೂ ನಮ್ಮ ಆಯೋಜಕರಿಗೆ ಈ ಪ್ರದರ್ಶನಗಳನ್ನು ಆಯೋಜಿಸಲು ಧನಸಹಾಯ ಮಾಡಿದವರೇ ಆಗಿರುತ್ತಿದ್ದರು. ಅವರೆಲ್ಲರಿಗೂ ಶಾಲು ಹೊದಿಸಿ ಸನ್ಯಾಸ, ಜೊತೆಗೆ ಪ್ರತಿಯೊಂದು ಅತಿಧಿಗಳ ಒಂದರಡು ಮಾತುಗಳ ದೀರ್ಘ ಭಾಷಣಗಳು ನಡೆಯುತ್ತಿದ್ದವು. ಕೆಲವೋಮ್ಮೆ ಸ್ಥಳೀಯ ಕಲಾವಿದರು ಅಥವಾ ಹಿರಿಯರಿಗೆ ದೊಡ್ಡಮಟ್ಟದ ಸನ್ಯಾಸವೂ ನಡೆಯುತ್ತಿತ್ತು. ಬಾಗಲಕೋಟಿಯ ಗುಳೀದಗುಡ್ಡದಲ್ಲಿ ನಾಟಕಕಕ್ಕೂ ಮುಂಚೆ ನಡೆದ ಇಂತಹ ಒಂದು ಸನ್ಯಾಸದಲ್ಲಿ ಶಾಲು ಹೊದಿಸಿ ಗೌರವಿಸುವಾಗ ಮಂತ್ರೋಪಾಸನೆ ಮಾಡುವಂತೆ, ಆ ದಾಟಯಲ್ಲೇ ವಿಡಕ್ ಕನ್ನಡದಲ್ಲಿ ಮಂತ್ರ ಹೇಳಿದ್ದು ಆಪ್ಯಾಯಮಾನಕರವಾಗಿತ್ತು. ಇಂಥ ಸಭಾ ಕಾರ್ಯಕ್ರಮಗಳು ಏನಿಲ್ಲವೆಂದರೂ ಕಡೆಪಕ್ಕ ಒಂದೂವರೆ, ಎರಡು ತಾಸುಗಳಷ್ಟು ದೀರ್ಘವಾಗಿರುತ್ತಿದ್ದವು. ಸಂಜೀ ಏಳು ಗಂಟೆಗೇ ವೇಷ ತೊಟ್ಟು ಸಿದ್ಧಾದ ನಮಗೆ ಈ ಎರಡು ತಾಸು ಕಾಯುವುದು ಬಹಳ ತ್ರಾಸದಾಯಕವಾಗಿರುತ್ತಿತ್ತು. ಕಲಬುಗಿರಿಯ ಆಳಂದರಲ್ಲಿ ನಾಟಕ ಆರಂಭಿಸಲು ರಂಗಮಂದಿರದ ಮಾಳಿಗೆಯ ಮೇಲೆ, ನಾವು ಮೂರು ತಾಸು ಚಳಿಯಲ್ಲಿ ನಡುಗುತ್ತಾ ಕಾದಿದ್ದು ಇನ್ನೂ ನೆನಿಸಿದೆ. ಶಿವರಾಮ ಕಾರಂತರು ತೀರಿಕೊಂಡ ಒಂದು ದಿನದ ಹಿಂದೆಯೋ ಅಥವಾ ಮುಂದೆಯೋ ಅದು ಎಂದು ನನಗೆ ನೆನಪು.

\*\*\*

ಕೊಪ್ಪಳ ಜಿಲ್ಲೆಯ, ಗಂಗಾವತಿ ಬಳಿಯ, ಕಾರಂಟಗಿಯಲ್ಲಿ ನಮ್ಮ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಅದು ಯಾವುದೋ ಪಾರ್ಕನಲ್ಲಿದ್ದ ರಂಗಮಂಟಪದಲ್ಲಿ ಎಂಬ ನೆನಪು ನನಗೆ. ಅಲ್ಲಿ ನಡೆದ ನಾಟಕ ಸಮಾರಂಭಕ್ಕೆ ಮತ್ತು ಪ್ರದರ್ಶನಕ್ಕೆ ಸ್ಥಳೀಯ ರಾಜಕಾರಣೆ ಬಂದಿದ್ದರು. ಮಹಾನಗರಗಳಲ್ಲಿ ಸಭೆಯ ನಂತರ ಅಥವಾ ತಮ್ಮ ಭಾಷಣದ ನಂತರ 'ಅನಿವಾರ್ಯ' ಕಾರಣಗಳಿಗೆ ಸಭೆಯನ್ನು ಅರ್ಥಕ್ಕೆ ಬಿಟ್ಟುಹೋಗುವ ಅತಿಧಿಗಳು ಹೆಚ್ಚಿರುತ್ತಾರೆ. ಆದರೆ ಆಗ ಕಾರಣಗಿ ಆಗಷ್ಟೇ ಬೆಳೆಯುತ್ತಿದ್ದ ನಗರಮುಖಿಯಾದ ಉರಾಗಿತ್ತು. ಸಭೆಯ ನಂತರ ಆ ಅಧಿತಿಗಳು, ಅವರೆಲ್ಲರೂ ಪ್ರೇಕ್ಷಾಂಗಣದಲ್ಲಿ ಮೊದಲ ಸಾಲಿನಲ್ಲಿ ಕುಳಿತು ನಾಟಕವನ್ನು ನೋಡುತ್ತಿದ್ದರು.

'ಜೆತೆಗಿರುವನು ಚಂದಿರ' ನಾಟಕದ ಪ್ರದರ್ಶನ. ಪ್ರದರ್ಶನದ ನಂತರ

ಸ್ಥಳೀಯ ರಾಜಕಾರಣೆ ನಾಟಕವನ್ನು ಮೆಚ್ಚಿ, ಇದು ಸಾಮಿರ ರೂಪಾಯಿಗಳ ಇನಾಮನ್ನು ಕೊನೆಯ ನಟರ ಪರಿಚಯ ಸಮಯದಲ್ಲಿ ನೀಡಿ ನಮಗೆಲ್ಲಾ ಅಜ್ಞರಿಯನ್ನಂಟುಮಾಡಿದ್ದರು. ನಮಗೆ ಆ ರೀತಿ ಇನಾಮನ್ನು ಪಡೆದದ್ದು ಅತ್ಯಂತ ಹೊಸ ಅನುಭವವಾಗಿತ್ತು. ನಾಟಕದ ಕೊನೆಗೆ ನಟರ ಪರಿಚಯ ಮಾಡಿಕೊಳ್ಳುವ ಸಂಭರದಲ್ಲಿ ನಡೆದ ಆ ಅನಿರೀಕ್ಷಿತ ಫಳನೆಯಿಂದ ನಮಗೆ ಸಂಕೋಪವಾದರೂ ಕೊಂಚ ಗಲಿಬಿಲಿಗೊಂಡೆವು. ಚಪ್ಪಾಳಿ ತಟ್ಟತ್ತೇ ನಾವು ನಮ್ಮನ್ನು ಮುಖಿಗಳನ್ನು ನೋಡಿಕೊಂಡೆವು. ನಮ್ಮೆಲ್ಲರ ಭಾವದಲ್ಲಿ ಆ ಇನಾಮ ಯಾರಿಗೆ ಸೇರಬೇಕು ಎನ್ನುವ ಗೊಂದಲ-ಕುಶಾಹಲಗಳಿತ್ತು.

ಆ ಉರಿನ ಪ್ರದರ್ಶನದ ನಂತರ, ಪ್ರಯಾಣಿದಲ್ಲಿ, ಬಸ್ಸಿನಲ್ಲಿ, ರೂಮನಲ್ಲಿ ಇದರದ್ದೇ ಚರ್ಚೆ. ಆ ಹಣ ನೀನಾಸಮರ್ಗೆ ಸೇರಬೇಕೋ ಅಥವಾ ನಟರಿಗೆ ಸೇರಿದ್ದೇ ಎನ್ನುವುದು ಎಲ್ಲರ ಚರ್ಚೆಯ ಪ್ರಮುಖ ವಿಷಯ. ಕೆಲವರು ಅದನ್ನು ಸ್ವೀಕರಿಸದೆ ನಯವಾಗಿ ತಿರಸ್ಕರಿಸಬೇಕಾಗಿತ್ತು ಅಂತಲೂ, ಸ್ಥಳೀಯ ರಾಜಕಾರಣೆ ನೆರೆದಿದ್ದ ಪ್ರೇಕ್ಷಕರನ್ನು ಮೆಚ್ಚಿಸಲು ಹಣ ನೀಡಿದ್ದು; ನಟರ ಕೆಲವಂತಿಗೆಗಲ್ಲವೆಂದೂ, ಆ ರಾಜಕಾರಣೆ ನಮ್ಮ ತಂಡದ ಪರಿಶ್ರಮವನ್ನು ಓಟಿಸ ತಂತ್ರಕ್ಕಾಗಿ ದುರುಪಯೋಗ ವಾಡಿಕೊಂಡರೆಂದೂ ಕೆಲವರು ವಾದಿಸಿದರು. ಏನಾದರಾಗಲೀ ಇದು ಕಲೆಗೆ ಸಂದ ಮರಣಾರವೆಂದೂ ಮತ್ತೂ ಹಲವರು ವಾದಿಸುತ್ತಿದ್ದರು.

ಅದರೆ ಈ ಎಲ್ಲರ ವಾದಗಳೂ ನಿಜವೇ ಆದರೂ, ಇದರಿಂದಂದು ಮೂಲಭೂತ ಸಮಸ್ಯೆ ಇತ್ತು. ತಿರುಗಾಟದ ನಾಟಕವನ್ನಾಡಿಸಲು ತಮ್ಮ ಉರಿಗೆ ಕರೆಸುವ ಸಂಘಟಕರಿಗೆ ಪ್ರದರ್ಶನದ ಹಣ, ಶಾಮಿಯಾನ, ವೇದಿಕೆ, ಜನರೇಷರ್, ಭೇರುಗಳು, ಉಟ-ವಸತಿ - ಹೀಗೆ ಒದಗಿ ಬರುವ ಹತ್ತು-ಹಲವಾರು ಲಿಂಕಾಗಳನ್ನು ಕೇವಲ ನಾಟಕದ ಟಿಕೆಟನ್ನು ಮಾರಿ ಹಾಗೆ ಬಂದ ಹಣದಿಂದ ಸರಿದೊಗ್ಗಿಸುವುದು ಅಸಾಧ್ಯವಾಗಿತ್ತು. ಅದನ್ನು ಸರಿಹೊಂದಿಸಿಕೊಳ್ಳಲು ಅವರು ಪ್ರಾಯೋಜಕರ, ದಾನಿಗಳ, ಕಲಾ ಮೋಷಕರ ಮೂರೆ ಹೋಗುವುದು ಅನಿವಾರ್ಯವಾಗಿತ್ತು. ಕರೆದ ಉರಿಗೆ ಬಂದು ಕೇವಲ ನಮ್ಮ ಸಿದ್ಧತೆಗಳನ್ನು ಮಾಡಿಕೊಂಡು ಪ್ರದರ್ಶನ ಮಾಡಿ, ಗಂಟು-ಮೂಟಿ ಕಟ್ಟಿಕೊಂಡು ಹೊರಡುತ್ತಿದ್ದ ನಮಗೆ, ಸಂಘಟಕರ ಸ್ವಂತ ಜೀಬಿನಿಂದ ಅದೆಷ್ಟು ಹಣ ಶೋತಾ ಆಯಿತು ಎನ್ನುವ ಅರಿವೂ ಇರಲಿಲ್ಲ. ಅಥವಾ ಆ ಸಂಘಟಕರು ಪ್ರದರ್ಶನಗಳಿಗೆ ಬೇಕಾದ ಹಣವನ್ನು ಯಾವಯಾವ ಮೂಲಗಳಿಂದ ತರುತ್ತಾರೆನ್ನುವುದೂ ನಮಗೆ ಗೊತ್ತಿರಲಿಲ್ಲ. ಅದು ಕಮ್ಮ ಹಣವೋ, ಬಿಳಿಯ ರೂಪದ್ವೋ ಉಹಿಸುವುದಕ್ಕೂ

ಸಾಧ್ಯವಿರಲಿಲ್ಲ. ಯೋಚಿಸುವಷ್ಟು ಮರುಸೊತ್ತೂ ನಮಗಿರುತ್ತಿರಲಿಲ್ಲ. ಹಾಗೆ ಯೋಚಿಸಿ-ವಿವೇಚಿಸಿ ಪ್ರದರ್ಶನ ಮಾಡುವುದಾಗಿದ್ದರೆ, ನಮ್ಮ ತಿರುಗಾಟದ ನಾಟಕಗಳು ಹೀಗೆ ಹೆಚ್ಚಿಹೆಚ್ಚು ಹಳ್ಳಿಗಾಡಿನ ಜನರನ್ನು ತಲುಪಲು ಸಾಧ್ಯವೇ ಆಗುತ್ತಿರಲಿಲ್ಲವೇನೋ.

ರೀಲಿಗೆ (ತಿರುಗಾಟ ಆರಂಭವಾದ ವರ್ಷ) ರಿಂದ ೨೦೧೨ರವರೆಗೆ ನಡೆದಿರುವ ಒಂದು ಲೆಖ್ಯಾಚಾರದ ಪ್ರಕಾರ ಐ ನಾಟಕ ಪ್ರಯೋಗಗಳ ೩,೬೬೦ ಪ್ರದರ್ಶನಗಳನ್ನೂ ಅವನ್ನು ನೋಡಿದವರ ಸಂಖ್ಯೆ ೨೧,೬೯,೦೦೦ ಅನ್ನೂ ಮುಟ್ಟಿದೆ ಎಂದರೆ - ನೀನಾಸಮರ್ಗ ತಿರುಗಾಟವು ಕನಾಟಕದ ಮೂಲೆಮೂಲೆಗೂ ತಲುಪಿದ ಪರಿಯನ್ನು ನೀವೇ ಉಹಿಸಿ. ನೀನಾಸಮರ್ಗ ಸಂಸ್ಕೇತನ್ನು ಹಣಕಾಸಿನ ಲೆಖ್ಯಾಚಾರವನ್ನೆಲ್ಲಾ ಸ್ಪಷ್ಟವಾಗಿ, ಪ್ರಮಾಣಿಕವಾಗಿ ತೆರೆದಿಟ್ಟು ಮಾದರಿಯಾಗಿದೆ ಎಂದೇ ನನ್ನ ನಂಬಿಕೆ. ಸಂಸ್ಥೆಯೊಬ್ಬನ ತಾತ್ಕ್ರಿಕ-ವೈಚಾರಿಕ ಭಿನ್ನಾಭಿಪ್ರಾಯಗಳು ಖಂಡಿತಾ ಬೇರೆ.

ಇನಾಮಾನಿಂದಾಗಿ ಒಟ್ಟೂ ಗೊಂದಲಗೊಂಡಿದ್ದ ನವಾಗೆ ರಾಜಕಾರಣೆಯೊಬ್ಬರು ಕೊಟ್ಟ ಆ ಹಣವನ್ನು ಏನು ಮಾಡುವುದು ಎನ್ನುವುದು ಒಂದು ಸಮಸ್ಯೆಯಾಯಿತು. ಅಂತೂ ನಮ್ಮ ನಮ್ಮೆಲ್ಲೇ ವಾದ-ವಿವಾದಗಳಾಗಿ, ಚರ್ಚೆಗಳು ನಡೆದು ಅದನ್ನು ನಟ-ತಂತ್ರಜ್ಞರಾದ ನಾವೆಲ್ಲರೂ ಹಂಡಿಕೊಳ್ಳುವುದೆಂದು ತೀರ್ಮಾನನಿಸಿದೆವು. ಆ ಕಾಲಕ್ಕೆ ಇದು ಸಾವಿರದ ಮೊತ್ತವು ದೊಡ್ಡದೇ ಆಗಿತ್ತು. ಆಗ ತಿರುಗಾಟದ ಸದಸ್ಯರಾಗಿದ್ದ ನಮ್ಮ ಒಬ್ಬರು, ಒಂದು ತಿಂಗಳ ಸಂಬಳವೇ ಕೇವಲ ಎರಡು ಸಾವಿರದ ಇನ್ನೂರಿತ್ತು ಅಷ್ಟೆ.

\*\*\*

### ಹಳ್ಳಿಗಾಡಿನವರ ಸಹೃದಯತೆ

ರೋಡರ ಡಿಸೆಂಬರ್ ಇರು ರಾತ್ರಿ ನಾವು ಗದಗದಲ್ಲಿದ್ದೇವು. ನಮ್ಮ ಯಾವುದೋ ಪ್ರದರ್ಶನ ಕ್ಯಾನ್ಸಲ್ ಆಗಿ ಅಲ್ಲಿಯ ಗದಗಿನ ತೋಂಟದಾಯ್ ಮತದಲ್ಲಿ 'ಉಟದ ಶೋ' ಥಿಕ್ಸ್ ಆಗಿತ್ತು. 'ಉಟದ ಶೋ' ಎಂದರೆ, ಹೆಸರೇ ಹೇಳುವಂತೆ 'ಉಟದ ಶೋ'. ತಿರುಗಾಟದ ನಾಟಕಗಳನ್ನು ಕರೆಸುವ ಸಂಘಟಕರು ಮೂರ್ಖಾಲ್ಯ ತಿಂಗಳಿಗೆ ಮುಂಬಿತವಾಗಿಯೇ ತಮ್ಮ ಉರುಗಳಲ್ಲಿ ತಿರುಗಾಟದ ನಾಟಕವಾಡಿಸಲು ನೀನಾಸಮರ್ಗ ಜೊತೆಗೆ ಕರಾರು ಮಾಡಿಕೊಂಡಿರುತ್ತಾರೆ. ಅದರೆ ಕೆಲಪೋಮ್ಮೆ ಆ ಸಂಘಟಕರ ಅಸಹಾಯತೆಯಿಂದಲ್ಲೋ, ಹಣಕಾಸಿನ ಮುಗ್ಗಿಟ್ಟಿನಿಂದಲ್ಲೋ, ಸಾಮಾಜಿಕ ಪರಿಸ್ಥಿತಿಗಳಿಂದಲ್ಲೋ - ಪ್ರದರ್ಶನಗಳು ಧಿಡೀರೋ ಎಂದು ಕ್ಯಾನ್ಸಲ್ ಆಗುವುದುಂಟು. ಆಗ ಆಷ್ಟು ದೂರದಿಂದ, ಕೇವಲ

ಮೂರು ದಿನಗಳಾಗಿ ವಾಪಸ್ ಹೆಗ್ಲೋಡಿಗೆ ಬಂದು ಮನು: ಆ ಕಡೆಗೇ ಪ್ರಯಾಣ ಬೆಳೆಸುವುದು ದುಭಾರಿ ಮತ್ತು ಕಪ್ಪಕರವಾಗಿತ್ತು. ಅಂತಹ ಸಮಯದಲ್ಲಿ ಅಲ್ಲಿಯ ಸಮೀಪದ ಯಾರಾದರೂ ಮೂರು ದಿನಗಳ ಕಾಲ ನಟ-ನಟಿ-ತಂತ್ರಜ್ಞರಿಗೆ ವಾಸ್ತವ್ಯ ಮತ್ತು ಉಂಟದ ವ್ಯವಸ್ಥೆ ಮಾಡಿದರೆ ಸಾಕು ಪ್ರದರ್ಶನ ಶುಲ್ಕವಿಲ್ಲದೇ ನಾಟಕ ಮಾಡುತ್ತಿದ್ದೇವು. ಇದನ್ನು ನಾವೆಲ್ಲಾ ‘ಉಂಟದ ಶೋ’ ಎಂದು ಕರೆಯುತ್ತಿದ್ದೇವು.

ಅಂದು ನಾಟಕ ಸುಮಾರು ಅಧ್ರ ಮುಕ್ಕಾಲು ಗಂಟೆ ತಡವಾಗಿಯೇ ಆರಂಭವಾಯ್ತು. ಎಲ್ಲಾ ಕೆಲಸಗಳನ್ನು ಮಾಡಿದ್ದ ನಾವು ಕೆಲವರು ಸಂಜೆ ತಿಂಡಿಯನ್ನೂ ತಿನ್ನಿದೆ ಸುಸ್ಥಿರಿಸ್ತೇವು. ‘ಶೋ ಮನ್ ಗೋ ಆನ್’ ಎನ್ನುವ ಮಾತಿನಂತೆ ನಾವೆಲ್ಲಾ ಮೇಕಪ್ ಮಾಡಿಕೊಂಡು ಪ್ರದರ್ಶನಕ್ಕೆ ತಯಾರಾದ್ದೇವು. ಆದರೆ ಬೆಳಗ್ಗಿನಿಂದ ಆ ಉರಿಬಿಸಿಲಲ್ಲಿ ಕೆಲಸ ಮಾಡಿದ್ದ ನಮಗೆ ತ್ರಾಣವೇ ಇರಲಿಲ್ಲ. ಗಾಂಧಿ ಪಾತ್ರ ಮಾಡುತ್ತಿದ್ದ ನನ್ನ ಗಮನ ಎಲ್ಲವೂ ಸರಿಯಿದೆಯೇ ಎನ್ನುವುದರ ಕಡೆಗಿತ್ತು.

ನಾಟಕ ಬಲು ಯಾಂತ್ರಿಕವಾಗಿ ಆರಂಭವಾಯ್ತು. ಪ್ರೇಕ್ಷಕರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದರು. ನಟರೆಲ್ಲರೂ ಸಾಕಷ್ಟು ದಣವಿದ್ದರಿಂದ ಪ್ರದರ್ಶನ ಅಷ್ಟೇನೂ ಜೆನ್ನಾಗಿ ಮೂಡಿಬರುತ್ತಿರಲ್ಲ. ಗಾಂಧಿಯ ಪ್ರವೇಶವಾಯ್ತು. ರಂಗದ ಮೇಲೆ ಗಾಂಧಿಜಿ ಬರುತ್ತಿದ್ದಂತೆಯೇ ಪ್ರೇಕ್ಷಾಂಗಣದಲ್ಲಿದ್ದ ಎಲ್ಲ ಪ್ರೇಕ್ಷಕರು, ಅಲ್ಲಿದ್ದ ಅವ್ಯಾಂದಿರು-ಕೆಲವು ಮಕ್ಕಳೂ ಸೇರಿದಂತೆ, ಭಕ್ತಿ ಭಾವಗಳಿಂದ ಗಾಂಧಿಜಿಗೆ ಕ್ಷೇಮಗಿಯತ್ತಾ ಮೇಲೆದ್ದ ನಿಂತರು. ಅವರ ಮುಗ್ಧತೆಗೆ ಸೋತ ಗಾಂಧಿ ಪಾತ್ರಧಾರಿಯಾದ ನನಗೆ ಕಣ್ಣಿರೋಡೆಯಿಲು. ಪಾತ್ರವನ್ನು ಜೆನ್ನಾಗಿ ಮಾಡಲಾಗದ್ದಕ್ಕೆ ನಾಡಿಕೆಯಿಂದ ಕರಿಗಿಹೋದೆ. ರಂಗದ ಮೇಲಿನ ಅಂದು ನಾನು ಮಾಡಿದ ಅಪ್ರಾಮಾಣಿಕ ಅಭಿನಯ ನನ್ನನ್ನು ಎಂದೂ ಬಾಧಿಸುತ್ತಿಲ್ಲೇ ಇದೆ. ನಟನಾಗಿ ಪಾತ್ರವೋಂದಕ್ಕೆ ಬೇಕಾದ ಸರ್ಪಣೆಯತ ಭಾವವನ್ನು ಅಭಿವೃತ್ತಿಗೊಳಿಸಲಾಗದ ನನ್ನ ಅಂದಿನ ಅಸಮರ್ಥತೆಗೆ, ದೀನ ಸ್ಥಿತಿಗೆ ನಾನು ಯಾವತ್ತೂ ಕೊರಿಗ್ದೇನೆ. ಆದರೆ ನಟನೊಬ್ಬನ ಇಂತಹ ಅಂತರ್ಗತ ಶುಮಳಗಳನ್ನು ಅರಿಯದ ಆ ಮುಗ್ಧ ಪ್ರೇಕ್ಷಕ ಮಹನೀಯರು ಹಾಗೇ ನಿಂತಿದ್ದರು. ಮಾಸ್ತರರು ತರಗತಿಗೆ ಪ್ರವೇಶಿಸುವಾಗ ಗೌರವದಿಂದ ಎದ್ದನಿಲ್ಲವ ವಿಧೇಯ ವಿದ್ಯಾರ್ಥಿಗಳಂತೆ - ಗಾಂಧಿಯ ಮೇಲಿನ ಗೌರವದರಗಳಿಂದ!! ನಾಟಕ ಮುಂದುವರೆಯಿತು. ಎದ್ದು ನಿಂತಿದ್ದ ಪ್ರೇಕ್ಷಕರು ಯಾವಾಗ ಕುಳಿತರೋ ನನಗೆ ನೆನಪಾಗಲೊಲ್ಲದು. ಅದನ್ನು ಕಾಣಬೇಕೆಂದ್ದ ನನ್ನ ಅಂದಿನ ಕಣ್ಣು ಕುರುಡಾಗಿತ್ತು.

ಹಳ್ಳಿಗಾಡಿನ ಜನರ ಮುಗ್ಧತೆಯೇ ಹಾಗೇನೋ, ನಿಷ್ಕಲ್ಲಷ್ಟ ಮನಸ್ಸಿನಿಂದ, ಶ್ರೀತ್ಯಾದರಗಳಿಂದ ನಾಟಕವನ್ನು ಆಸ್ತಾದಿಸುತ್ತಾರೆ. ದೂರದರ್ಶನ ಅಪ್ಪು ಪ್ರಚಲಿತದಲ್ಲಿರದ್ದ ಅಂದಿನ ಆ ಸಂದರ್ಭದಲ್ಲಿ ನನ್ನಂತಹ ನಟರು ಪ್ರಾಮಾಣಿಕವಾಗಿ ಅಭಿನಯಿಸುವುದನ್ನು ರೂಢಿಸಿಕೊಳ್ಳಬೇಕಾಗಿತ್ತು ಅಷ್ಟೇ. ನಾನು ಅಪ್ರಮಾಣಿಕವಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದನಷ್ಟೇ. ಮತ್ತೆಂದೂ ಹಾಗೆ ಆಂತರಿಕ ಸರ್ಪಣೆಯಲ್ಲದೇ ನಾಟಕದಲ್ಲಿ ಅಭಿನಯಿಸಬಾರದೆಂದು ನಾನು ನನ್ನೊಳಗೇ ತೀರ್ಮಾನನಿಸಿದೆ. ಆದರೆ ಅದು ಬಲು ಪ್ರಯಾಸದ ತೀರ್ಮಾನವಾಗಿತ್ತು.

\*\*\*

ದಾಂಡೆಲಿಯ ಅಂಬಿಕಾನಗರದಲ್ಲಿ ‘ಜತಿಗಿರುವನು ಚಂದಿರ್’ ನಾಟಕದ ಪ್ರದರ್ಶನ ನಡೆಯುತ್ತಿತ್ತು. ಒಂದು ದೃಶ್ಯದಲ್ಲಿ ಮೋಲೀಸ್ ಅಧಿಕಾರಿ ಬಂದು ಬಡೇಮಿಯ ತನ್ನ ಸಂಸಾರದೊಟ್ಟಿಗೆ ಮನೆ ಬಿಡುವಂತೆ ಮೂರು ದಿನಗಳ ಗಡುವು ನೀಡಿ, ಜೋರಾಗಿ ‘ಆವಾಜ್ಞೆ’ ಹಾಕೆ ಎಚ್ಚರಿಸುತ್ತಾನೆ. ಆ ಪಾತ್ರವನ್ನು ಆನಂದ ಮೇಮ್ಮೆ ಮಕ್ಕಳು ಉಜ್ಜೇ ಉಯ್ದುಕೊಳ್ಳುವಂತೆ ಅಭಿನಯಿಸುತ್ತಿದ್ದರು. ಅಂದು ಆ ದೃಶ್ಯದಲ್ಲಿ ಆನಂದ ಮೇಮ್ಮೆ ‘ಬಡೇಮಿಯಾ ನೆನಪಿದೆ ತಾನೆ... ಮೂರು ದಿನ’ ಎಂದು ಕಾಲನ್ನು ನೆಲಕ್ಕೆಪ್ಪಳಿದಾಗ, ತಕ್ಷಣ ಪ್ರಕಾಂಗಣದಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಎದ್ದನಿಂತು ‘ಘೋ... ರಾಕ್ಷಸ... ನಿನ್ನ ಮನೆ ಹಾಳಾಗ, ಬಡವರಿಗೆ ನೆಮ್ಮೆದಿಯಾಗಿ ಬದುಕೋಕೆ ಬಿಡಲ್ಲ, ರಾಕ್ಷಸ... ಮುಚ್ಚೋಂಡು ಹೋಗೋ. ಮನೆ ಬಿಟ್ಟು ಹೋಗು ಅಂದ್ರ ಪಾಪ ಅವರಲ್ಲಿಗೆ ಹೋಗ್ಗಾರು? ಹೋಗ್ಗಿಲ್ಲ ಅಂದ್ರ ನಾನೇ ಬಂದು ಆಚೆಗೆ ದಬ್ಬಿನಿ...’ ಎಂದೆಲ್ಲಾ, ಎದ್ದನಿಂತು ಜೋರಾಗಿ ಕೂಗಾಡುತ್ತಾ ಮೋಲೀಸ್ ಪಾತ್ರಧಾರಿ ಆನಂದ ಮೇಷ್ಟಿಗೆ ಶಾಪ ಹಾಕತೋಡಿಗಿದರು. ಇತರ ಪ್ರೇಕ್ಷಕರೊಟ್ಟಿಗೆ ನಮಗೆಲ್ಲ ಗಲಿಬಿಲಿಯಾದರೂ ಕೊನೆಗೆ ಸಾವರಿಸಿಕೊಂಡಿದ್ದು. ಅವರನ್ನು ಸಂಪರ್ಕಕ್ರಿಯಾದ ಆಚಕ್ಷೆಗೆ ಕಳಿಸಿದರೆಂದು ಕಾಣಿತ್ತದೆ. ಯಾಕೆಂದರೆ ಮುಂದಿನ ದೃಶ್ಯದಲ್ಲಿ ಆ ಮನು ಪ್ರೇಕ್ಷಾಂಗಣದಲ್ಲಿಲ್ಲ ಕಾಣಲ್ಲ. ಆ ತಾಯಿಯ ಅದ್ವಾವ ಬದುಕಿನ ಆರ್ಥತೆ, ಸಂಕೆಟ, ಆ ದೃಶ್ಯವನ್ನು ನೋಡುವಾಗ ಹೋರಕ್ಕೆ ಜಿಮ್ಮೆತೋ ಕಾಣೆ. ಗುಂಪಿನ ದೃಶ್ಯದಲ್ಲಿದ್ದ ನಾನು ಆಕೆಯನ್ನೇ ನೋಡುತ್ತಿದ್ದೇನೆ. ರಂಗದ ಮೇಲಿನ ದುರಂತ ತನ್ನ ಬದುಕಿನಲ್ಲೇ ನಡೆಯುತ್ತಿರುವುದೆಂಬ ಆಶಂಕೆ ಆಕೆಯ ಕಣ್ಣಿಗಳಲ್ಲಿ ಎದ್ದು ಕಾಣಿತ್ತು. ಭಾವನೆಗಳು ಸ್ವಜವಾದರೇನು ಅಧವಾ ರಂಗದ ಮೇಲೆ ಸೃಷ್ಟಿತವಾದವಾದರೇನು? ಅವು ಉದ್ದೀಪಿಸುವ ಭಾವಸತ್ಯ ಮಾತ್ರ ಒಂದೇ.

\*\*\*

ಮತ್ತೊಮ್ಮೆ, ಬಾಗಲಕೋಟಿಯ ಗಲಗಲಿಯ ಬಳಿಯ ಒಂದು ಹಳ್ಳಿಯಲ್ಲಿ ಇದೇ ‘ಜರ್ತೆಗಿರುವನು ಚಂದಿರ’ ನಾಟಕದ ಪ್ರದರ್ಶನ ನಡೆಯುತ್ತಿತ್ತು. ಪ್ರೇಕ್ಷಕ ವರ್ಗದಲ್ಲಿದ್ದ ಹೆಗಡರೂ, ಕೆಲವು ಗಂಡಸರೂ ಅಳುತ್ತಾ ಏನೇನೋ ತಮ್ಮ-ತಮ್ಮಿಲ್ಲೇ ಮಾತಾಡಿಕೊಳ್ಳುತ್ತಿದ್ದರು. ನಮಗೆ ಅವರು ಸ್ವಲ್ಪ ಜೋರಾಗಿಯೇ ಮಾತಾಡಿಕೊಳ್ಳುವುದರಿಂದ ಸ್ವಲ್ಪ ಗೊಂದಲವಾದರೂ, ಜೋತೆಗೆ ಅವರು ದುಃಖಿದಿಂದ ಕಣ್ಣೆರಸಿಕೊಳ್ಳುತ್ತಿರುವುದನ್ನು ಕಂಡು, ಅವರು ನಾಟಕದಲ್ಲಿ ನಡೆಯುತ್ತಿರುವ ದುರಂತ ಸನ್ನಿಹಿತಕ್ಕೆ ಸ್ವಂದಸುತ್ತಿರುವ ರೀತಿಯಿಂದೇ ಭಾವಿಸಿದೆವು. ಪ್ರಮುಖ ನಟ-ನಟಿಯರಾದ ಮಹಾಂತೇಶ ದೇಗಾವಿ (ಬಡೇಮಿಯಾ) ಮತ್ತು ಮರಿಯಮ್ಮೆಯ ಹನುಮತ್ತ (ಮುನೀರ್ಜಾನ್) ಇಬ್ಬರೂ ಅದರಿಂದ ಉತ್ತೇಜನೆಗೊಂಡು ಮತ್ತೆಷ್ಟು ಭಾವಮಾಣಿವಾಗಿ ಅಭಿನಯಿಸತ್ತೊಡಗಿದರು. ಪ್ರದರ್ಶನದ ನಂತರ ಪ್ರೇಕ್ಷಕರು ಅತ್ಯದೇಚೆ ಎನ್ನುವ ವಿಷಯ ಗೊತ್ತಾದ ಮೇಲೆ ದುಃಖಿಪಡುವ ಸರದಿ ನಮ್ಮದಾಯ್ತು. ನಮ್ಮ ಪ್ರದರ್ಶನ ದಿನದ ನಂತರದಲ್ಲಿ, ಇನ್ನು ಕೆಲವೇ ವಾರಗಳಲ್ಲಿ ಅವರೆಲ್ಲಾ ತಮ್ಮ ಉಂಟಾದ ಮನಸ್ಸಿನಲ್ಲಿ ತೋರೆಯಬೇಕಾಗಿತ್ತೇಂತೆ. ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಿದ್ದರಿಂದ ಆ ಉಂಟಾದ ಸದ್ಯದಲ್ಲೇ ಮುಳುಗಡೆ ಆಗುವುದಿತ್ತು. ಅವರೆಲ್ಲರೂ ಉಂಟಾದ ಬಿಡಲು ಆಗಲೇ ನೋಟೀಸು ನೀಡಲಾಗಿತ್ತು. ಮೂರಿಕರಿಂದ ಬಳುವಳಿಯಾಗಿ, ಜೀವನದ ಸೆಲೆಯಾಗಿ ಒಂದ ತಮ್ಮ ಮನ್ನಿನ ಮನಸ್ಸಿನಲ್ಲಿ ಬಿಟ್ಟು, ತಮ್ಮ ಜೀವನ ಸಂಗಾತಿಗಳಾದ ನಾಯಿ, ಆಕಳು, ಮೇಕ, ಹಂಡಿ, ಕೋಳಿಗಳ ಜೋತೆಗೊಡಿಕೊಂಡು, ತಮ್ಮಲ್ಲಾ ನೆನಪುಗಳನ್ನು ಅಲ್ಲಿಯೇ ಬಿಟ್ಟು ಅವರೆಲ್ಲಾ ಮೂರದ ಕಾಂತ್ಯಿಟಿನ ಮನಸ್ಸಿಗೆ ಹೋಗಬೇಕಾಗಿತ್ತು. ನಾಗರಿಕತೆ, ಅಭಿವೃದ್ಧಿ ಇವುಗಳು ಜೀವ ಸಂಕುಲವನ್ನು ಅನಾಥ ಮಾಡುವ ಸತ್ಯಕ್ಕೆ ನಾವೆಲ್ಲಾ ಅಸಾಹಯಕರೇ ಸರಿ. ಆ ಉಂಟಾದ ಅವಧಿಯಲ್ಲಿ ಸಂಕಟಕ್ಕೆ ನಮ್ಮಲ್ಲೇನೂ ಉತ್ತರವಿರಲಿಲ್ಲ. ಸಮಾಧಾನ ಮಾಡುವ ಮಾತುಗಳೂ ನಮ್ಮ ಗಂಟಲೋಳಗೇ ಹೆಪ್ಪಿಗಟ್ಟಿದ್ದವು. ಗಲಗಲಿಯ ಅಂದಿನ ರಾತ್ರಿಯಲ್ಲಿ ನಮ್ಮ ರೂಪಕದರೆ ಜರ್ತೆಗಿದ್ದ ‘ಚಂದಿರ’ ಮುಳುಗುವುದು ನಮಗಿಷ್ಟುವಿರಲಿಲ್ಲ.

\*\*\*

ಚಿಗಟೆರಿ ಗ್ರಾಮ. ಮುದೇನೂರು ಸಂಗ್ರಹಿಸುವರಿದ್ದ ಉಂಟಾದ ಸಂಗ್ರಹಿಸುವ ಜಾನಪದ ಜ್ಞಾನ. ಶಿವರಾಮ ಕಾರಂತ, ಸುಭ್ರಜ್ಞನವರ ಜೋತೆಗೆಲ್ಲಾ ಮಾತಿನ ಸಂವಹನ ನಡೆಸುತ್ತಿದ್ದ ದೊಡ್ಡವರು. ಅವರ ಉರಿನಲ್ಲಿ ‘ನಾರದಮುನಿ’ ತರೆದ ರಂಗಮಂದಿರದಲ್ಲಿ ಮೊದಲನೇ ನಾಟಕ ‘ಸಹ್ಯಾದ್ರಿಕಾಂಡ’ ಪ್ರದರ್ಶನವಿತ್ತು.

ಬದೂವರೆಗೆ ಒಂದು ಸಣ್ಣ ತಾಲೀಮನ್ನು ಮುಗಿಸಿಕೊಂಡು ನಾವೆಲ್ಲಾ ಗ್ರೀನ್ ರೂಂ ಹೊಕ್ಕು, ಮೇಕಪ್ಪೆ ಮತ್ತು ವಸ ತೊಡಲು ಆರಂಭಿಸಿದ್ದೇವು. ಸುಮಾರು ಏಳು ಗಂಟೆಗೆ ನಾಟಕ ಆರಂಭವಾಗೇತ್ತೇತು. ಗ್ರೀನ್ ರೂಪ್ ಮಾರ್ಗ ಬಂದ ನಮ್ಮ ಸಂಗೀತದ ದ್ವಾನಿ ವ್ಯವಸ್ಥೆ ನೋಡಿಕೊಳ್ಳುವ ಯಾಜಿ, ಸೌಂಡ್ ಸಿಸ್ಟಮ್ ಸಾಕಾಗಲ್ಲ ಎನ್ನುವ ಆತಂಕ ಹೊತ್ತು ತಂದರು. ಇಂತಹ ಸಂದರ್ಭಗಳಿಗಾಗಿಯೇ ನಮ್ಮಲ್ಲಿ ಆಗ ಎರಡು ದೊಡ್ಡ ಹಾನ್‌ ಸ್ಟೀಕರ್‌ಗಳಿರುತ್ತಿದ್ದವು. ಅವನ್ನು ನಾವು ಬಸ್ಸಿನಿಂದ ಇಳಿಸುತ್ತೇ ಇರಲಿಲ್ಲ. ಯಾಕೆಂದರೆ ಅವುಗಳ ಅಗತ್ಯವೇ ನಮಗೆ ಇರುತ್ತಿರಲಿಲ್ಲ. ಸಾಮಾನ್ಯವಾಗಿ ಹೆಚ್ಚಿಂದರೆ ನಮ್ಮ ತಿರುಗಾಟ ನೋಡುವ ಪ್ರೇಕ್ಷಕರ ಸಂಖ್ಯೆ ಮುನ್ನಾರು-ನಾನೂರನ್ನು ದಾಟುತ್ತಿರಲಿಲ್ಲ. ಅಷ್ಟು ಜನಕ್ಕೆ ನಮ್ಮ ಬಳಿ ಇದ್ದ ನಾಲ್ಕು ಬಾಕ್ಸೆ ಸ್ಟೀಕರ್‌ಗಳು ಸಾಕಾಗುತ್ತಿದ್ದವು. ಯಾಜಿ ಹೇಳಿದ್ದನ್ನು ಕೇಳಿದ ನಮಗೆ ಜನ ಹೆಚ್ಚಿರಬಹುದೆಂದೋ ಅಥವಾ ಆ ಬಯಲಲ್ಲಿ ಆ ಜನ ಜಾಗ ಬಿಟ್ಟು ಎಲ್ಲೆಂದರಲ್ಲಿ ಕುಳಿತಿರುವರೆಂದೋ ಅನಿಸಿತು. ಆದರೆ ಯಾಜಿ ‘ಜನಾ ಸಿಕ್ಕಾಪಟ್ಟೆ ಇದ್ದು’ ಎಂದು ಒಂದೇ ಉಸಿರಿನಲ್ಲಿ ಹೇಳಿದರು. ಸಿಕ್ಕಾಪಟ್ಟೆ ಎಂದರೆ ಎಷ್ಟಿರಬಹುದು ಇದುನೂರು ಮೀರಲಿಕ್ಕಿಲ್ಲ ಎಂದುಕೊಂಡ ನಾವು, ರಿಸ್ಕ್ ಯಾಕೆ ಎಂದು ಹಾನ್‌ ಜೋಡಿಸಲು ಹೇಳಿದೆವು. ‘ಹಂಗಾದ್ರಿ ಇನ್ನೊಂದು ಮುಕ್ಕಾಲು ಗಂಟೆ ಬಿಟ್ಟು ನಾಟ್ಕು ಚಾಲೂ ಮಾಡಿ...’ ಎಂದ ಯಾಜಿ ಗಡಬಿಯಿಂದ ಹೊರಟೇಬಿಟ್ಟರು. ಬಹಳ ದಿನಗಳ ನಂತರ ಹಾನ್‌ ಸ್ಟೀಕರಿನಲ್ಲಿ ನಮ್ಮ ಡ್ಯುಲಾಗ್‌ಗಳನ್ನು ಕೇಳಿಸಿಕೊಳ್ಳುವ ಕುತೂಹಲದಿಂದ ಸೈಡ್‌ಪಿಂಗಿನ ಕಿಂಡಿಗಳಲ್ಲಿ ಕಣ್ಣು ತೂರಿಸಿ ಜನರನ್ನು ನೋಡುವ ಪ್ರಯತ್ನಿಸಿದೆವಾದರೂ, ಎಷ್ಟು ಜನ ಎಂದು ಉಂಟಿಸಲು ಅಸಾಧ್ಯವಾಯ್ತು. ಆ ಉರಿನಲ್ಲಿ ನಮಗಿದ್ದ ಜನರೇಟರ್‌ನಿಂದ ಮಾತ್ರ ಬೆಳಕು ಬರುತ್ತಿದ್ದು, ಜನರ ಮೇಲೆ ಪನ್ನೂ ಬೆಳಕಿರಲಿಲ್ಲ. ಆ ಕತ್ತಲೆಯಲ್ಲಿ ನಮ್ಮ ಸಂಗೀತದ ತಂಡದ ಯಾಜಿ, ಸತ್ಯನಾರಾಯಣ ಮುಂತಾದವರು ಹಾನ್‌ ಕಟ್ಟಲು ಟಾಚ್‌ ಬಿಡುತ್ತಿರುವುದು ಮಾತ್ರ ಕಂಡಿತು.

ನಾಟಕ ಆರಂಭವಾಯ್ತು. ಮೊದಲ ಡ್ಯುಲಾಗಲ್ಲಿ ತುಮಕೂರಿನ ಆನಂದ ಮೇಷ್ಟು ಮಾತಿನಿಂದಲೇ ನಾಟಕದ ಆರಂಭ. ಆನಂದ ಮೇಷ್ಟು ತಮ್ಮ ‘ಮಲೆನಾಡಿನ ಮಹಾಕವಿ ಕುವೆಂಪು ಗೀತೆಯನ್ನು ಮುಂದಿಟ್ಟುಕೊಂಡು...’ ಎಂಬ ತಮ್ಮ ಡ್ಯುಲಾಗನ್ನು ಆರಂಭಿಸಿದರು. ಜನರ ಗುಸುಗುಸು ದ್ವಾನಿ ಕಮ್ಮಿಯಾಗಲೇ ಇಲ್ಲ. ನಮ್ಮ ಆನಂದ ಮೇಷ್ಟು, ಸ್ವಲ್ಪ ಮುಂದೆ ಹೋಗಿ ಮೈಕ್ರಿನ ಬಳಿಗೆ ಬಂದು ಮತ್ತೊಮ್ಮೆ ತಮ್ಮ ಡ್ಯುಲಾಗನ್ನು ಸ್ವಲ್ಪ ಗಟ್ಟಿಯಾಗಿ ಪುನರುಚ್ಛರಿಸಿದರು. ಉಂಟಾದ ಜನರ ಗೌಜಿ ನಿಲ್ಲಲಿಲ್ಲ. ಅಂತಹ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿ ಬಲ್ಲ

ಆನಂದ ಮಾಸ್ತರರು, ಕೆಳಗಿಟ್ಟಿದ್ದ ಮೈಕನ್ನು ಕೈಗೆತ್ತಿಕೊಂಡರು. ತಮ್ಮ ಮೇಲ ದೃಲಾಗನ್ನು ನಿತ್ಯ ಹೇಳುವುದಕ್ಕಿಂತಲೂ ನಾಟಕೀಯವಾಗಿ, ಸಿನಿಮೀಯವಾಗಿ ಗಡುಸಾಗಿ ಹೇಳಿದರು. ಇಡೀ ಪ್ರೇಕ್ಷಣಿಗಳ ಒಮ್ಮೆಲೇ ನಿಶ್ಚಯವಾಯ್ತು. ಅಲ್ಲಿಂದಾಚೆಗೆ ನಾಟಕ ಯಥಾವತ್ ಮುಂದುವರೆಯಿತು. ನಾಟಕದ ಮಧ್ಯದಲ್ಲಿ ನಮ್ಮ ಮೇಲೆ ಬಿದ್ದ ಬೆಳಕಿನ ಪ್ರತಿಪಲದಲ್ಲಿಯೇ ಪ್ರೇಕ್ಷಣಿಗಳಿಂದತ್ತ ನೋಡಿದರೆ ಗಾಬರಿಯಾಯ್ತು. ಎಲ್ಲಿಂದರಲ್ಲಿ ಪ್ರೇಕ್ಷಕರು ತಂಬಿ ತುಳುಕುತ್ತಿದ್ದರು. ಆ ನಾರದ ಮಹಾಮುನಿ ರಂಗಮಂದಿರದ ಮುಂದಿನ ನೆಲದಮೇಲಲ್ಲಿದೇ, ಅಕ್ಷಪಕ್ಷದ ಮನೆಗಳ ಮಾಳಿಗಳ ಮೇಲೆ, ಮರಗಳ ಮೇಲೆ, ನಾರದ ಮಹಾಮುನಿ ದೇವಸ್ಥಾನದ ಮೇಲೆಲ್ಲಾ ಪ್ರೇಕ್ಷಕರೋ ಪ್ರೇಕ್ಷಕರು!!! ನಮಗೆ ಅದೆಷ್ಟು ಜನ ಸೇರಿದ್ದರೆಂದು ಉಂಟಿಸುವುದೂ ಕಷ್ಟವಾಯ್ತು. ಇಡೀ ಉರಿಗೆ ಉರೇ ಅಲ್ಲಿ ನೇರಿದ್ದರು. ಮನ್ಮಾರ್ಯ-ನಾನೂರು ಜನರಿಗೆ ಅಭಿನಯಿಸಿ ರೂಢಿಯಾಗಿದ್ದ ನಾವು, ಆ ಸಾಮಿರಾರು ಜನಸಮುದಾಯದ ಮನತಣಿಸುವುದು ಹೇಗೆ ಎಂದು ಗಾಭರಿಯಾದೆವು. ನಮ್ಮ ಜಂಫಾಬಲವೇ ಉಡುಗಿತು. ಆ ಉರಿನವರ ಕಲಾಪ್ರೀತಿಗೆ ರಂಗದ ಮೇಲಿಂದಲೇ ಶರಣಾದೆವು. ಮಾರನೆಯ ದಿನ ಉರಿನಲ್ಲಿ ಅಡ್ಡಾಡ್ಟಿದ್ದ ನಮ್ಮ ಆನಂದ ಮೇಷ್ಟಿಗೆ ಓವರ್ ವರ್ಯಸ್ವಾದ ಮಹಿಳೆಯು ‘ಪಿನಪ್ಪಾ... ನೆನ್ನೆ ಒಳ್ಳೆ ಪಿಂಚರಲ್ಲಿ ಮಾಡ್ಡಂಗ ಮಾಡಿಬಿಟ್ಟೆ’ ಎಂದರಂತೆ. ಅದು ಪ್ರಶಂಸೆಯೋ, ತೆಗಳಿಕೆಯೋ ಅರಿವಾಗದೆ ಆನಂದ ವೇಷ್ಟು ಗೊಂದಲಕ್ಕೊಂಡರು.

ಅದೇನಾದರೂ ಆಗಲಿ ಬಿಡಿ. ಆದರೆ ಅದೆಂಥ ಅಧ್ಯತ ಉರು!! ಎಂಥ ಸಹ್ಯದಯಿ ಜನ. ಒಂದೊಂದು ಹೊಗೆ ಒಬ್ಬೊಬ್ಬಿಗೆ ಒಂದೊಂದು ಮನೆಯಲ್ಲಿ ಉಟ ತಿಂಡಿ. ಮನೆಗೆ ನೆಂಟರು ಬಂದರೆ ಮಾಡುವಂತೆ ಇದ್ದ ಅವರ ಪ್ರೀತಿಯ ಉಟೋಪಚಾರಗಳು ಮರೆಯಲಾಗಂಥವು. ಮಾರನೆಯ ದಿನ ನಾವೆಲ್ಲರೂ ಮುದೇನೂರು ಸಂಗ್ಣಿನವರ ಮನೆಗೆ ಹೋಗಿ ಅವರೊಡನೆ ಕೆಲಹೊತ್ತು ಕಾಲ ಕಳಿದೆವು. ಮುಂದಿನ ಎರಡು ನಾಟಕಗಳ ಪ್ರದರ್ಶನಗಳು ಮುಗಿದು ಮಾರನೆಯ ದಿನ ನಾವು ಉರು ಬಿಡುವಾಗ ನೂರಾರು ಜನ ನಮಗೆ ಟಾಟಾ ಮಾಡುತ್ತಾ ಬೀಳೆತ್ತಿದ್ದರು. ಮಕ್ಕಳೆಲ್ಲಾ ನಮ್ಮ ಬಿಸಿನ್ ಹಿಂದೆ ‘ಹೋ...’ ಎನ್ನುತ್ತಾ ಓಡಿ ಬರುತ್ತಿದ್ದರು. ಅವರ ಸಹ್ಯದಯಕ್ಕೆ ನಾವೆಲ್ಲಾ ಭಾವಪರವಶರಾಗಿದ್ದೆವು.

**ಇಬ್ಬಾಹಿಮ್ ಸಾಹೇಬರೂ ಮತ್ತು**  
**ಹಿರೇಹಾಳ ಉರಜನರ ಹ್ಯಾದಯವಂತಿಕೆಯೂ...**

ಕೆಲವು ಉರುಗಳಲ್ಲಿ ಹಾಗೆಯೇ. ತಿರುಗಾಟದವರನ್ನು ಕರೆಸುವುದೆಂದರೆ ನೆಂಟರನ್ನು ಕರೆದಂತೆ ಮಾಡುತ್ತಾರೆ. ಇಡೀ ಉರಿಗೆ ಉರೇ ಸಂಭ್ರಮಿಸುತ್ತದೆ. ಎಲ್ಲಿಂದರಲ್ಲಿ ಹಬ್ಬದ ಸಂಭ್ರಮ ಮನಸ್ವಾಡಿರುತ್ತದೆ. ಅಂತಹ ಒಂದು ಉರು ಬಳಾರಿ ಬಳಿಯ ಡಿ. ಹಿರೇಹಾಳ. ಇದು ಕನಾಟಕದ ಬಳಾರಿ ಮತ್ತು ಆಂಧ್ರದ ಅನಂತಮರಗಳ ಗಡಿಯಲ್ಲಿದೆ. ಇಬ್ಬಾಹಿಮ್ ಸಾಹೇಬರು ಈ ಉರಿನ ಸಾಂಸ್ಕೃತಿಕ ರಾಂಯಭಾರಿಗಳು. ಸೌಹಾದರತೆಗೆ, ಪ್ರೀತಿ-ವಿಶ್ವಾಸಕ್ಕೆ ಅತ್ಯಂತ ಹೆಸರುವಾಸಿಯಾಗಿದ್ದ ಆ ಉರು ನಮ್ಮ ಹಿರಿಯ ತಿರುಗಾಟದ ನಟರು ಆಗಾಗೆ ನೇನೆಪಿಸಿಕೊಳ್ಳುತ್ತಿದ್ದಂತಹ ಪ್ರೀತಿಯ ಉರು.

ಇಬ್ಬಾಹಿಮ್ ಸಾಹೇಬರ ಹುರಿತು ನಾನು ಸ್ವಲ್ಪವಾದರೂ ಹೇಳಿದ್ದರೆ, ಆ ಉರಿಗೆ ಅಪಚಾರವಾಗುತ್ತದೆ. ಜನಾಬ್ದ ಹಿರೇಹಾಳ ಇಬ್ಬಾಹಿಮ್ ಸಾಹೇಬ್ ಅವರು ನನಗೆ ಗೊತ್ತಿರುವಂತೆ ತಮ್ಮ ವ್ಯಾಪಾರದ ಕಾರಣಕ್ಕಾಗಿ ಶಿವಮೋಗೆಯಲ್ಲಿ ವಾಸವಾಗಿದ್ದ, ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದ ಒಬ್ಬ ದೊಡ್ಡ ಜನ. ಗಾಂಥಿವಾದಿ. ಅವರ ಮೂಲ ಮನ ಇದ್ದು ಡಿ. ಹಿರೇಹಾಳಲ್ಲಿ. ನೀನಾಸಮಾಗೂ ಆಗಾಗ ಬರುತ್ತಿದ್ದರು. ಕೆ.ವಿ. ಸುಬ್ಜಣಿನವರೊಡನೆ ಆತ್ಮೀಯ ಸಂಬಂಧವನ್ನಿರಿಸಿ ಕೊಂಡಿದ್ದರು. ಯಾರಾದರೂ ಕಲಾವಿದರು ನಾಟಕ ಮಾಡಿಸಲು ಸಹಾಯ ಬೇಡಿ ಅವರ ಶಿವಮೋಗೆಯ ಮನೆಗೆ ಹೋದರೆ ತಮಗೆ ಕೈಲಾದ ಸಹಾಯ ಮಾಡುತ್ತಿದ್ದರು. ನಾನು ಮತ್ತು ನನ್ನ ಗೆಳೆಯ ನಟ ಅಷ್ಟುತಕುಮಾರ್ ಪ್ರಾಯಶಃ ನೀಂದರಲ್ಲಿ ತಿಪ್ಪಣಿಸಲ್ಪಿನ ಮಾಡಬೇಕಿಂದಿದ್ದ ನಾಟಕಕ್ಕೆ ಸಹಾಯ ಬೇಡಿ ಅವರನ್ನು ಭೇಡಿಯಾಗಲು ಶಿವಮೋಗೆ ಹೋಗಿದ್ದವು. ಆದರೆ ಅಂದು ಅವರು ನಮಗೆ ಸಿಗಲಿಲ್ಲ.

ಎಚ್. ಇಬ್ಬಾಹಿಮ್ ಎಂದರೆ ನಮಗೆಲ್ಲಾ ಒಂದು ಧನ್ಯಾತಾಭಾವ ಯಾವಾಗಲೂ ಉಂಟಾಗುತ್ತಿತ್ತು. ಯಾಕೆಂದರೆ ಅವರ ಆತ್ಮಧ್ಯವನ್ನು ಸಿದ್ದು ಬಂದ ನಮ್ಮ ಹಿರಿಯ ನಟರು ಹೇಳುತ್ತಿದ್ದ ಕಥನಗಳು ಹಾಗೆ ಅವರ ವ್ಯಕ್ತಿತ್ವವನ್ನು ನಮ್ಮಲ್ಲಿ ಕಟ್ಟಿರಿಸಿದ್ದವು. ಅವರನ್ನು ನಾನು ಮೋಡಲ ಬಾರಿಗೆ ನೀನಾಸಮಾಗಲ್ಲಿ ಮೋಡಿದಾಗ ಸಾಧಾರಣವಾದ ಒಂದು ‘ಯಜಮಾನರ ಅಂಗಿ’, ಒಂದು ದೊಗಲೆ ಪ್ರೇಚಾಮದಲ್ಲಿದ್ದರು. ಪ್ರಾಯಶಃ ಅವರು ಅಂದು ‘ಮಹಾತ್ಮೆ’ ನಾಟಕ ನೋಡಲು ಬಂದಿದ್ದರೆಂದು ಕಾಣುತ್ತದೆ. ಸುಬ್ಜಣಿನವರೊಡನೆ ಇದ್ದ ಸಲುಗೆಯಿಂದಲೇ ಅವರು ಯಾರೋ ದೊಡ್ಡ ಮನಸ್ಸರು ಎಂದು ನಾನು

ಅಂದುಕೊಂಡಿದ್ದೆ. ನಿಜಕ್ಕೂ ಅವರು ದೊಡ್ಡವರೇ. ಇಂಥ ಧರೆಗೆ ದೊಡ್ಡವರಿಂದಲೇ ನಮ್ಮ ಕಲೆ-ಸಂಸ್ಕೃತಿಗಳು ಇಂದಿಗೂ ಉಳಿದು ಎಚ್ಚರದಿಂದಿರುವುದು. ಅವರ ಕಲಾಶ್ರೀತಿಗೆ ಅತ್ಯಂತ ಸಾಕ್ಷಿಯಿಂದರೆ ಅವರ ಕುಟುಂಬದ ಪಿ. ಅಬ್ಜುಲ್ಲಾ ಸೇರಿದಂತೆ ಏಳಿಂಟು ಜನರು ನೀನಾಸವೂ ವಿದ್ಯಾರ್ಥಿಗಳಾಗಿ ಕಲಿತು, ತಿರುಗಾಟದಲ್ಲಿ ನಟ-ನಟಿ-ತಂತ್ರಜ್ಞರಾಗಿ ಕೆಲಸ ಮಾಡಿ, ಅದರಲ್ಲಿ ಪಿ. ಸಹನಾ ತಾನು ದೇಹಲಿಯ ಎನ್.ಎಸ್.ಡಿ.ಯಲ್ಲು ಕಲಿತು ಮತ್ತೆ ಬಳಾರಿಯಲ್ಲಿ ನೆಲೆಸಿ ರಂಗಕಾರ್ಯದಲ್ಲಿ ತೊಡಗಿಕೊಂಡಿರುವುದು. ಅಲ್ಲದೇ ನೆಮೋಂದಿಗಿನ ಕರಯತ್ತಿ ಡಿ.ಬಿ. ರಜಿಯಾ ಅವರು ಇಬ್ರಾಹಿಮ್ ಸಾಹೇಬರ ಮತ್ತಿಯಿನ್ನುವುದು ಹೆಮ್ಮೆಯ ಸಂಗತಿಯಿನಿಸುತ್ತದೆ. ತಮ್ಮ ಕೊನೆಯ ದಿನಗಳನ್ನು ಏಕಾಂತವಾಗಿ ತಮ್ಮ ಹಿರೇಹಾಳದ ಮನೆಯ ಮೆತ್ತಿನಲ್ಲೇ ಕಳೆದ ಜನಾರು ಅಂಗಳ ಆಗಸ್ಟ್‌ನಲ್ಲಿ ತೀರಿಕೊಂಡಾಗ ಅವರ ಮೊಮ್ಮೆಗಳು ಸಹನಾ ನನಗೆ ಘೋನು ಮಾಡಿ ತಿಳಿಸಿದಳು. ಇಬ್ರಾಹಿಮ್ ಸಾಹೇಬರ ಕರಿತು ಹೆಚ್ಚಿನ ವಿವರಗಳು ಗೊತ್ತಿಲ್ಲದ ನಾನು, ಅವರನ್ನು ನನ್ನ ಭಾವ ಪ್ರಪಂಚದಲ್ಲೇ ಮೆಚ್ಚಿದವನು. ಅವರು ಇಹಲೋಕದಿಂದ ನಿರ್ಗಮಿಸುವುದಕ್ಕೆ ಮುಂಚೆ ಕೆಲವು ತಿಂಗಳ ಮೊದಲು ನನ್ನ ಗೆಳೆಯರಾದ ಜಹಾಂಗೀರ ಮತ್ತು ನಾಗತಿಹಳ್ಳಿ ರಮೇಶ ಅವರನ್ನು ಭೇಟಿಯಾಗಲೆಂದೇ ಹಿರೇಹಾಳಕ್ಕೆ ಹೋಗಿದ್ದ ರಂತೆ. ಏಕಾಂತವಾಸಿಗಳಾಗಿದ್ದ ಅವರು ಯಾರೋಡನೆಯೂ ಹೆಚ್ಚಿನ ಸಮಯವನ್ನು ಕಳೆಯತ್ತಿರಲಿಲ್ಲವಂತೆ. ತಮ್ಮ ಸುತ್ತಮುತ್ತಲೂ ಬದಲಾದ ಸಮಾಜಕ್ಕೆ, ಸಂಬಂಧಗಳಿಗೆ ಅವರು ಬೇಸ್ತಿದ್ದರು. ಬದಲಾದ ಸ್ವಾರ್ಥ ರಾಜಕಾರಣ ಅವರಿಗೆ ಅತ್ಯಂತ ಸೋಧುಮಾಡಿತ್ತು.

ಇಂಥಾ ದೊಡ್ಡ ಮನುಷ್ಯರ ಮನೆಯಿರುವ, ಅವರ ಸುಪರ್ದಿಯಲ್ಲೇ ತಿರುಗಾಟ ನಾಟಕ ಮಾಡಲು ಹಿರೇಹಾಳಕ್ಕೆ ಹೋಗಲು ನಾನಂತರ ತಂಬಾ ಉತ್ಸರ್ಕನಾಗಿದ್ದೆ. ಅವರನ್ನು ಭೇಟಿಯಾಗಬಹುದಲ್ಲಾ ಎನ್ನುವುದು ನನ್ನ ಒತ್ತಾಸೆಯಾಗಿತ್ತು. ಉಂಟಾಗಿದ್ದ ಪ್ರವೇಶಿಸುತ್ತಿದ್ದಂತೆಯೇ ನಮಗೆ ಮೊದಲ ಸ್ವಾಗತ ದೊರಕಿದ್ದ ಮುಖ್ಯ ರಸ್ತೆಯ ಮೇಲೆ ಕಟ್ಟಿದ್ದ ಬಂದು ಬ್ಯಾನರ್‌ನಂದೆ. “ನೀನಾಸವೂ ಕಲಾವಿದರಿಗೆ ಸ್ವಾಗತ... ಡಿ.ಹಿರೇಹಾಳ ಗ್ರಾಮಸ್ಥರು” ಎಂದೇನೋ ಬರೆದಿತ್ತೆಂದು ನೆನಪು. ಅಲ್ಲಿಯೇ ನಮ್ಮ ಬಸ್ಸನ್ನು ನಿಲ್ಲಿಸಿ, ಅದನ್ನು ಕಣ್ಣಿಂಬಿಕೊಂಡ ನಮಗೆ ಹೊಸ ಚೈತನ್ಯ ಆವರಿಸತ್ತೊಡಗಿತ್ತು. ನಾಟಕ ಮಾಡುವ ಕಲಾವಿದರನ್ನು ಹೀಗೆ ಆಹ್ವಾನಿಸಬಹುದೆನ್ನುವುದನ್ನು ಉಹಿಸಲಾಗಿದ್ದ ನನಗೆ ಕಣ್ಣಿಂಬಿಬಂತು. ಬ್ಯಾನರ್ ಬರೆಸಿದವರ, ಬರೆದವರ, ಅದನ್ನು ಕಟ್ಟಿದವರ ಮೇಲೆ ಶ್ರೀತಿಯ ಭಾವ ಉಕ್ಕೆ ಬಂತು.

ಉರನ್ನು ಪ್ರವೇಶಿದ ಮೇಲೆ ನಮ್ಮನ್ನು ಇದಿರುಗೊಳ್ಳಲು ಅನೇಕರಿದ್ದರು. ನನಗೆ ಅವರಲ್ಲಿ ಇಬ್ರಾಹಿಮ್ ಸಾಹೇಬರನ್ನು ಗುರುತಿಸಲಾಗಲಿಲ್ಲ. ನಮ್ಮನ್ನು ಅನೇಕ ಜನರು ಸೇರಿಕೊಂಡು ದೊಡ್ಡದಾದ ಬಂದು ಮನಗೆ ಕರೆದೊಯ್ದರು. ತಂಬಾ ಹೊತ್ತಿನ ನಂತರ ನನಗೆ ಅರಿವಾದದ್ದು ಅದು ಇಬ್ರಾಹಿಮ್ ಸಾಹೇಬರ ಮನೆಯೆಂದು. ಸಂಜೆ ನಾಲ್ಕು ಗಂಟೆಯ ವೇಳೆಗೆ ಬಂದ ಸಾಹೇಬರ ಹೊರ ಜಗುಲಿಯ ಮೇಲೆ ಕುಳಿತಿದ್ದರು. ನಾವೂ ಅಲ್ಲೇ ಪವಡಿಸಿದ್ದವರು ಎದ್ದು ಕುಳಿತೆವು. ಸರಿ ನಾಳಿಯ ನಾಟಕಕ್ಕೆ ಬೇಕಾದ ತಯಾರಿಯ ಕುರಿತು ಚರ್ಚಿಗಳಾದವು. ನಾವು ಕೆಲವರು ನಾಟಕ ನಡೆಯುವ ಮೈದಾನವನ್ನು ನೋಡಿ ಬಂದ ಮೇಲೆ ನಾಟಕ ಪ್ರದರ್ಶನಕ್ಕೆ ಬೇಕಾದ ಅಗತ್ಯಗಳ ವಿವರಗಳನ್ನು ಅವರಿಗೆ ನೀಡಿದೆವು. ಅಷ್ಟೇ. ಸಂಜೆ ೬.೩೦ಕ್ಕೆ ಮೆದ್ದಾನಕ್ಕೆ ನಾವು ಹೋದಾಗ ಅಲ್ಲಿ ನಮಗೆ ಅಜ್ಞರಿಯೋ ಅಜ್ಞರಿ. ನಮಗೆ ಬೇಕಾದ ವೇದಿಕೆಯ ದಯಾಸುಗಳು, ಮೃಕು-ಸ್ವಿಕರು-ಆಂಧ್ರಪ್ರಸ್ತಯರಾಗಳು, ಶಾಮಿಯಾನದ ವಾಲುಗಳು ಎಲ್ಲವೂ ಅಲ್ಲಿ ಬಂದು ಕುಳಿತಿದ್ದವು. ನಾವು ಹೇಳಿದಂತೆ ಕೆಲಸ ಮಾಡುವ ಜನರನ್ನೂ ಸೇರಿ. ಅಂಥ ರಂಗಾತಿಧ್ವನ್ಸೆಂದೂ ನಾವು ಕಂಡಿರಲಿಲ್ಲ. ಅಲ್ಲದೇ ನಾಟಕವನ್ನು ನಾವು ಜೆನ್ನಾಗಿ ಮಾಡಬೇಕೆಂಬುದನ್ನು ಅವೆಲ್ಲಾ ಸಾರಿ ಸಾರಿ ಹೇಳುತ್ತಿದ್ದವು.

ಅಂದು ರಾತ್ರಿ ಇಬ್ರಾಹಿಮ್ ಸಾಹೇಬರ ಮನೆಯಲ್ಲಿ ನೆವಾಗೆ ಭೂರೀಭೂರೇಜನ. ಅವರು ನೀಡಿದ್ದ “ಇಸ್ತೀ ಎಲೆಗಳೇ ನಾವು ಹಾಸಿ ಹೊದೆಯುವ ಹಾಗೆ ಬಹಳ ದೊಡ್ಡದಾಗಿದ್ದವು. ಸಸ್ಯಹಾರಿಗಳಿಗೆ ಬೇರೆ, ಮಾಂಸಹಾರಿಗಳಿಗೇ ಬೇರೆ, ಸ್ವಲ್ಪ ಮತ್ತೇರಿಸಿಕೊಳ್ಳುವವರ ತಾಣವೇ ಬೇರೆಬೇರೆಯಾಗಿತ್ತು. ದಿನದಿನವೂ ಪ್ರಯಾಣಿಸಿ, ದಿನದಿನವೂ ನಾಟಕಗಳನ್ನು ಆಡುತ್ತಾ ಸತತ ಸುಮಾರು ಒಂಬತ್ತು ತಿಂಗಳವರೆಗೆ ರಂಗದ ಮೇಲೆ ಬದುಕುವ ನಮ್ಮಂತಹ ನಟರನ್ನು ತಮ್ಮಂತೆಯೇ ಮಾನವರು ಎಂದು ಭಾವಿಸಿ, ನಮಗೆ ಅವರು ತಿನ್ನುವಂತಹ ಉಂಟವನ್ನು, ವಸತಿಯನ್ನು ನೀಡುವ ಮಾನವೀಯ ಹೃದಯವಲ್ಲಿ ಸಂಫಟಕರು ಕೆಲವೇ ಕೆಲವರಷ್ಟೇ. ಮಿಕ್ಕಂತೆಲ್ಲಾ ನಮ್ಮ ಉಟ ಹೋಟೆಲು, ಮದುವೆ, ತಿಥಿ, ಮರಗಳು, ದೇವಸ್ಥಾನಗಳು - ಹೀಗೆ ಎಲ್ಲಿ ಬೇಕಾದರೂ ಆಗುತ್ತಿತ್ತು. ವಾಸ್ತವ್ಯವಂತೂ ಬಿಡಿ. ಕೆಲವರ ಹೇಳಿ ಮನೆಗಳು, ಗೋಡೋನು, ಶಾಲೆಯ ಕೊತಡಿಗಳು, ಕಾರಿಡಾರ್ಗಳು, ಅಪರಾಪಕ್ಕೆ ಕೆಲವೊಮ್ಮೆ ಮೋಟೆಲುಗಳೂ, ಟರ್ಟೆಗಳೂ, ಕಲ್ಪಾಣ ಮಂಟಪಗಳೂ, ರಂಗಮಂದಿರಗಳೂ - ಹೀಗಿರುತ್ತವೆ.

ಹೀಗಿದ್ದಾಗಿ, ಇಮ್ಮೋಂದು ಆಶ್ರೀಯವಾಗಿ ತಮ್ಮ ಮನಗೆ ಕರೆದೊಯ್ದ ಅಧಿತ್ಯ ನೀಡುವ ಸಂಫಟಕರ ಬಗ್ಗೆ ನಮಗೆ ಆಪ್ಯಾಯಮಾನತೆ ಮೂಡುವುದು

ಸಹಜವೇ. ಮತ್ತು ನಮ್ಮ ಕುರಿತು ಅವರಿಗೆ ಶ್ರೀತ್ಯಾದರಗಳಿಲ್ಲದೇ ಅದನ್ನು ಅವರು ಮಾಡಲು ಸಾಧ್ಯವೇ ಇರಲಿಲ್ಲ.

ಮೊದಲ ದಿನದ ನಾಟಕ ‘ಮಹಾತ್ಮೆ’. ಅಂದು ನಾಟಕ ನೋಡಲು ಉಂಟಾಗಿರುತ್ತಿದ್ದು. ಆ ಮೈದಾನದಲ್ಲಿ ಕೆಲವರು ಕುಳಿತು, ಹಲವಾರು ಜನ ನಿಂತು ನಾಟಕ ನೋಡುತ್ತಿದ್ದರು. ಪ್ರದರ್ಶನದ ಮಧ್ಯದಲ್ಲಿ ಯಾರೋ ಒಬ್ಬ ಕುಡಿದು ಏನೇನೋ ಮಾತಾಡುತ್ತಿರುವುದು ಹಲವರ ಗಮನಕ್ಕೆ ಬಂದಿತ್ತು. ಆಮೇಲಿನ ಕೆಲವು ದೃಶ್ಯಗಳ ನಂತರ ಆ ಗೊಂದಲವೇನೂ ಇರಲಿಲ್ಲ. ಆದರೆ ‘ಮಹಾತ್ಮೆ’ ನಾಟಕ ಮಾಡುವ ನಮ್ಮ ತಂಡಕ್ಕೆ ಒಂದು ಅಪನಂಬುಗೆಯಿತ್ತು. ಈ ಕ್ಷಿಷ್ಟ ನಾಟಕವು ಈ ಮುಗ್ಧ ಜನರನ್ನು ಯಾವ ರೀತಿ ಮುಟ್ಟಿದೆ ಎನ್ನುವುದು. ಈ ಭಾವವನ್ನು ಅನೇಕ ಸ್ಥಳಗಳಲ್ಲಿ ನಾನು ಸ್ತುತಿ ಅನುಭವಿಸಿದ್ದೆ. ಅಂತಹ ಸಂದರ್ಭಗಳಲ್ಲಿಲ್ಲ ಮಾಡುವ ಪಾತ್ರದ ಬಗ್ಗೆ ಅಪನಂಬಿಕೆಯಾಂದು ಅವರಿಗೆ ಮಾಡುವ ಪಾತ್ರವನ್ನು ಭಾವಹೀನವಾಗಿಸುತ್ತಿತ್ತು. ಆದರೆ ಕಾಲಾನಂತರದಲ್ಲಿ ಗ್ರಾಮೀಣ ಭಾಗದ ಜನರೂ ಎಂಧಹ ನಾಟಕವನ್ನೂ ನೋಡಿ ಅನುಭವಿಸಬಲ್ಲವರೆಂದು ಮನದಣ್ಣಿತ್ತು.

### ‘ಮುಳ್ಳನ ಕಿರಿಟೆ’

ಆ ವರ್ಷದ ನಮ್ಮ ರೆಗ್ಸ್‌ಲರ್ ತಿರುಗಾಟದ ನಾಟಕದ ನಂತರ ಮತ್ತೊಂದು ಕಿರು ತಿರುಗಾಟವನ್ನು ಮಾಡಲಾಯಿತು. ಕನಾಟಕ ಸರ್ಕಾರವು ‘ಭಾರತದ ೫೦ನೇ ಸ್ವಾತಂತ್ರ್ಯವ್ಯವಸ್ಥೆ’ ದ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದೊಂದು ಸರ್ಕಾರಿ ಕಾರ್ಯಕ್ರಮವಾದ್ದರಿಂದ ನಮ್ಮ ತಿರುಗಾಟದಲ್ಲಿ ಆಗ ಇದ್ದ ‘ಸಹಾದಿಕಾಂಡ’, ‘ಜರ್ತಿಗಿರುವನು ಚಂದರ’ ಮತ್ತು ‘ಮಹಾತ್ಮೆ’ ನಾಟಕಗಳನ್ನು ಈ ಯೋಜನೆಯ ಭಾಗವಾಗಿ ಕನಾಟಕದ ಹಲವಾರು ತಾಲೋಕು ಕೇಂದ್ರಗಳಲ್ಲಿ ಅಭಿನಯಿಸಬೇಕಾಗಿತ್ತು. ಅದಕ್ಕೆ ‘ಮುಳ್ಳನ ಕಿರಿಟೆ’ ಪೆಂಬ ಹೆಸರಿಡಲಾಗಿತ್ತು. ಈ ಮೂರೂ ನಾಟಕಗಳು ಭಾರತ ಸ್ವಾತಂತ್ರ್ಯ ಪಡೆದ ಕಾಲದ ಸಾಮಾಜಿಕ ಬಿಕ್ಷಣಗಳನ್ನು ಚಿತ್ರಿಸುವ ವಸ್ತು ವಿಷಯಗಳನ್ನು ಹೊಂದಿದ್ದಾಗೂ ವಿಶೇಷವಾಗಿತ್ತು.

ನಮ್ಮ ರೆಗ್ಸ್‌ಲರ್ ತಿರುಗಾಟದ ನಾಟಕ ಪ್ರದರ್ಶನಗಳನ್ನು ಆಯೋಜಿಸುವ ಸಂಘಟಕರು ಸಾಮಾನ್ಯವಾಗಿ ನಮಗೆ ಗೊತ್ತಿದ್ದವರೇ ಆಗಿರುತ್ತಿದ್ದರು. ಹಾಗೂ ಅವರು ತಿರುಗಾಟದ ನಾಟಕಗಳನ್ನು ಹಲವಾರು ವರ್ಷಗಳಿಂದ ಆಯೋಜಿಸಿ ಅನುಭವ ಹೊಂದಿದವರಾಗಿರುತ್ತಿದ್ದರು. ಆದರೆ ಈ ‘ಮುಳ್ಳನ ಕಿರಿಟೆ’ ದ

ಪ್ರದರ್ಶನಗಳನ್ನು ಸರ್ಕಾರವೇ ಆಯೋಜಿಸುತ್ತಿದ್ದದ್ದರಿಂದ ಸ್ಥಳೀಯ ಸರ್ಕಾರಿ ಅಧಿಕಾರಿಗಳೇ ಅದನ್ನು ವಿರುದ್ಧವಾಗಿತ್ತು. ಹೆಚ್ಚಿನ ಅಧಿಕಾರಿಗಳಿಗೆ ಇಂತಹ ನಾಟಕಗಳನ್ನು ಆಯೋಜಿಸುವುದು ಗೊತ್ತಿಲ್ಲದ್ದರಿಂದ, ಜೊತೆಗೆ ತಮ್ಮ ನಿತ್ಯದ ಕಭೇರಿಯ ಕೆಲಸ ಕಾರ್ಯಗಳ ನಡುವೆಂಬೇ ಈ ಕೆಲಸವನ್ನು ಮಾಡಬೇಕಾಗಿದ್ದರಿಂದ ಅನೇಕ ಗೊಂದಲಗಳಾಗುತ್ತಿದ್ದವು. ರಂಗಮಂದಿರದ, ಪ್ರಚಾರ, ಜನರೇಟರ್, ವಿದ್ಯುತ್, ಉಟ್-ವಸತಿ ಮಂತಾದವುಗಳ ವ್ಯವಸ್ಥೆಗಳನ್ನೇ ಕೆಲವೆಡೆ ಮಾಡಿರುತ್ತಿರಲಿಲ್ಲ. ನಮ್ಮ ತಂಡವು ಅಲ್ಲಿಗೆ ಹೋಗಿ ಇಳಿದಾಗಲೇ ಅವರಿಗೆ ‘ಇಷ್ಟೆಲ್ಲಾ ಮಾಡಬೇಕೆ’ ಎಂದು ಅಜ್ಞರಿಯ ಜೊತೆಗೆ ಗಾಭರಿಯಾ ಆಗಿ ಅಂತೂ ಇಂತೂ ಏನೋ ಒಂದು ವ್ಯವಸ್ಥೆಯಾಗಿ ಹೊನೆಗೆ ನಾಟಕ ಪ್ರದರ್ಶನವಾಗುತ್ತಿತ್ತು. ಇಲಾಖೆ ಸಾಚಿಸಿದ್ದ ಹೆಚ್ಚಿನ ಉರುಗಳಲ್ಲಿ ರಂಗಮಂದಿರಗಳೇ ಇರುತ್ತಿರಲಿಲ್ಲ. ಗೋಡೋನು, ಬಸ್ ಸ್ಟ್ರೋಂಡು, ಕಿಟ್ಟುಹೋದ ನಗರಸಭೆ ಹಾಲೋಗಳು, ಅರ್ಜೀಕಣ್ಡೆ ಪಾಳು ಮಂಟಪಗಳು, ಶಾಲಾ ಮಂಟಪಗಳು - ಇವೇ ನಮ್ಮ ನಾಟಕ ಪ್ರದರ್ಶನದ ಜಾಗಗಳಾಗಿರುತ್ತಿದ್ದವು. ಒಂದರಡು ಕಡೆ ಸಂಜೆ ಕಭೇರಿ ಮುಗಿದ ನಂತರ ಜೀಬಲ್ಲು ಕುರ್ಚಿಗಳನ್ನು ಪಕ್ಕಕ್ಕೆ ಸರಿಸಿ ಕಭೇರಿಯಲ್ಲಿ ನಾಟಕ ಮಾಡಿದ್ದಿದೆ. ಆಯ್ದಾಗಿ ತಹತಿಲ್ಲಾದಾರರಿಗೆ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ಆ ಮೊದಲೇ ಸುತ್ತೋಲೇ ಹೋಗಿದ್ದರೂ, ಅಲ್ಲಿ ಏನೂ ಮೂಲಭೂತ ವ್ಯವಸ್ಥೆಗಳೇ ಆಗಿರುತ್ತಿರಲಿಲ್ಲ. ಈ ಯೋಜನೆಯ ಕುರಿತು ಹೆಚ್ಚಿನವರಿಗೆ ಮಾಹಿತಿಯೇ ಇರುದ್ದು ಕಾರಣದಿಂದಾಗಿ ಪ್ರಚಾರವೂ ಆಗಿರುತ್ತಿರಲಿಲ್ಲ. ಹಾಗಾಗಿ ಪ್ರೇಕ್ಷಕರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿದ್ದರು.

ಜನರನ್ನು ಸೆಳಿಯುವ ಕಾರಣಕ್ಕೆ ಕೆಲವು ಉರುಗಳಲ್ಲಿ ನಾವೇ ಮೈಕ್ ಹಾಚ್ ‘ಪ್ರಿಯಾತ ನಟ-ನಟಿಯರಿಂದ ಅಶ್ವಯುತ ನಾಟಕ... ನೋಡಲು ಮರೆಯಿದಿರಿ... ಮರೆತು ನಿರಾಶರಾಗಿದಿರಿ...’ ಎಂದಲ್ಲಿ ಪ್ರಚಾರ ಮಾಡುತ್ತಿದ್ದೇವು. ಸಹನಟರ ಹೆಸರುಗಳನ್ನು ರೋಚಕವಾಗಿ ಹೆಸರಿಸುತ್ತಾ, ಕೊಗುತ್ತಿದ್ದೇವು. ನಮ್ಮ ಸಂಗೀತ ತಂಡದಲ್ಲಿದ್ದ ಎಲ್.ಎಂ. ಹೆಗಡೆ ಅವರಂತೂ ಪ್ರಚಾರಕ್ಕಾಗಿ ಒಂದು ಸ್ವಂತ ಹಾಡನ್ನು ಕಟ್ಟಿ, ಟ್ರೈನ್ ಹಾಕಿದ್ದರು. ‘ಮುನೀರ್ ಜಾನೂ ಹನುಮಕ್ಕು... ಟಂಟಂಡ್ಯಾ... (ಇದು ಬಿಜಿವಿಂ) ಬಡೆಮೀಯಾ ಮಹಂತೇಶ ಟಂಟಂಡ್ಯಾ... ಶಫಿಯಾಗಿ ಜಹಾಂಗೀರ... ಟಂಟಂಡ್ಯಾ...’ ಎಂದು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಷ್ಟೆಲ್ಲಾ ಕಸರತ್ತು ಮಾಡಿದರೂ ನಾಟಕ ನೋಡಲು ಬರುತ್ತಿದ್ದ ಜನ ಕಡಿಮೆಯೇ. ಒಂದು ಪ್ರದರ್ಶನದಲ್ಲಿ ಕೇವಲ ತಹತಿಲ್ಲಾರು ಮತ್ತವರ ಎರಡು-ಮೂರು

ಅಧಿಕಾರಿಗಳು ಮಾತ್ರ ನಾಟಕ ನೋಡಿದ್ದಿದೆ. ಅದೂ ರಸ್ತೆ ಬದಿಯಲ್ಲಿ. ಒಟ್ಟಾರೆ ಜನ ಬರಲೀ-ಬಿಡಲೀ ಪ್ರದರ್ಶನವನ್ನುಂತೂ ಮಾಡಲೇಬೇಕಿತ್ತು - ಹಾಗಿತ್ತು ನಮ್ಮ ಪರಿಸ್ಥಿ. ಇಲ್ಲದಿದ್ದರೆ ಪ್ರದರ್ಶನ ಮಾಡಿದ್ದಕ್ಕೆ ಪ್ರಮಾಣಪತ್ರ ಸಿಗುತ್ತಿರಲಿಲ್ಲ. ಅದು ಇಲ್ಲದಿದ್ದರೆ ನಮಗೆ ಬರಬೇಕಾದ ಹಣವೂ ಬರಲು ಸಾಧ್ಯವಿರಲಿಲ್ಲ.

\*\*\*

ಅಂತೂ ಇಂತೂ ನಾವು ಆವರೆಗೆ ನೋಡಿರದಿದ್ದ ಉರುಗಳಲ್ಲಿಲ್ಲ ನಾಟಕವನ್ನು ಮಾಡುತ್ತಿದ್ದೇವು. ಅಂತಹದೇ ಒಂದು ಉರು ಬೆಳಗಾವಿ ಜಿಲ್ಲೆಯ ರಾಯಭಾಗ.

ಸಣ್ಣ ಉರು. ಸರಿಯಾದ ಒಳಚರಂಡಿಗಳಲ್ಲಿದ ಕಾರಣ ಎಲ್ಲಿ ನೋಡಿದರೂ ಹೊಳಜಿ. ತೌಚಾಲಿಯಗಳಿಲ್ಲ. ನೀರಿಗಂತೂ ಹಾಹಾಕಾರ. ಉರಂತಿಂಡಿ ಮಾಡುವುದಕ್ಕೆ ಸರಿಯಾದ ಹೋಟೆಲುಗಳೂ ಇರಲಿಲ್ಲ. ಅಥವಾ ಇದ್ದಂತಹೋಟೆಲು, ಖಾನಾವಳಿಗಳು ನಮಗೆ ಒಗ್ಗುತ್ತಿರಲಿಲ್ಲವೇನೋ. ಸಿಕ್ಕಿದ್ದ ರಂಗಮಂದಿರವಂತೂ ಹನ್ನೆರಡು ಅಡಿ ಅಗಲ, ಹತ್ತು ಅಡಿ ಆಳದ ಪಾಳುಬಿದ್ದ ದೇವಸ್ಥಾನದ ಕಲ್ಲಿನ ಜಗುಲಿ.

ಈ ಎಲ್ಲದಕ್ಕೂ ಮುಖ್ಯವಾದದ್ದು ಉರಿನಲ್ಲಿ ಎಲ್ಲೆಂದರಲ್ಲಿ ನುಗುವ ಹಂಡಿಗಳು! ಪ್ರಾಯಶಃ ಉರಿನ ಜನಸಂಖ್ಯೆಗಂತ ಅವುಗಳ ಸಂಖ್ಯೆಯೇ ಹೆಚ್ಚಿತೇನೋ. ಅವು ಉರಿನಲ್ಲಿ ಎಲ್ಲಿ ಬೇಕೆಂದರಲ್ಲಿ ಪವಡಿಸಿ, ಸುತ್ತಿ, ಅಡ್ಡಾಡಿ, ಉರ ತುಂಬಾ ರಾಯಸಂಚಾರ ಮಾಡುತ್ತಿದ್ದೇವು. ನಾವೆಲ್ಲೂ ಬಹಿರ್ದೇಸೆಗಾಗಿ ಪಾಳು ಬಿದ್ದ ಗೋಡೆಗಳ ಹಿಂಭಾಗವನ್ನು ಆಶ್ರಯಿಸಬೇಕಿತ್ತು. ನಮ್ಮವರು ಕೆಲವರು ಸಂಡಾಸಿಗಂದು ಹೋದವರು, ಅದು ಅಸಾಧ್ಯವೆಂದು ಓಡಿ ಬಂದರು. ಕಾರಣ ಏನೆಂದರೆ - ಅವರು ತಮ್ಮ ಬಟ್ಟೆ ಸರಿಸಿ ಅಂಡೂರುತ್ತಿದ್ದಂತೆಯೇ ನಾ ಮುಂದು ತಾ ಮುಂದು ಎಂದು ಹಂದಿರಾಯರುಗಳು ಗಬಕ್ಕೆನೇ ಮುತ್ತಿ ಮುತ್ತಿಕ್ಕುತ್ತಿದ್ದರು. ಇವರೆಷ್ಟೇ ಚಿಂದದ ಕನ್ನಡದಲ್ಲಿ, ನಾಟಕೀಯವಾಗಿ ಅವರನ್ನು ಬೆದರಿಸಿದರೂ, ಷಹಜಹಾನನ ಢೇಲಾಗನ್ನೇ ಹೇಳಿದರೂ - ಅವಕ್ಕೆ ನಮ್ಮ ಕನ್ನಡ ಅರ್ಥವಾಗುವಂತಿರಲಿಲ್ಲ. ಇದೊಂದು ಬಹಳ ದೊಡ್ಡ ಸಮಸ್ಯೆಯಾಗಿ ನಮಗೆ ಪರಿಣಮಿಸಿತು.

ಅಷ್ಟರಲ್ಲಿ ನಮ್ಮ ಸ್ನೇಹಿತರೊಬ್ಬರು ಹಂಡಿಗಳಿಂದಾಗಿ ಹದಗೆಟ್ಟಿದ್ದ ನಮ್ಮ ಬಹಿರ್ದೇಸೆಯ ಸಮಸ್ಯೆಗೆ ಪರಿಹಾರವನ್ನು 'ಕಂಡು' ತಂದರು. 'ಕಂಡು' ತಂದರು ಎನ್ನುವುದೇ ಸೂಕ್ತ. ಯಾಕೆಂದರೆ - ಈ ಉರ ಜನ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎನ್ನುವುದನ್ನು ನಮ್ಮ ಸ್ನೇಹಿತರು ಕಂಡುಹಿಡಿಯುವ ಸಲುವಾಗಿ ಸ್ವ-ಹಿತಾಸಕ್ತಿಯಿಂದ ಪತ್ತೆದಾರಿಕೆ ಮಾಡಲು ಹೋಗಿದ್ದರು. ಸರಿಯಾದ

ಸಮಯವನ್ನು ಕಾಯ್ದು ಬಹಿರ್ದೇಸೆಗೆ ಹೊರಟಿದ್ದ ಒಬ್ಬ ಹಿರಿಯರನ್ನು ಅವರು ಫಾಲೋ ಮಾಡಿಕೊಂಡು ಹೋಗಿದ್ದರು. ಆ ವ್ಯಕ್ತಿ, ತನ್ನ ಮನಯ ಮಾಡಿಗೆ ನಿರ್ದಿಷ್ಟ ಜಾಗದಲ್ಲಿ ಸೆಕ್ಕಿಸಿದ್ದ ಒಂದು ಹೋಲನ್ನು ಇರಿದುಕೊಂಡು, ಮತ್ತೊಂದು ಕೈಯಲ್ಲಿ ಮಿಥ್ಯೆಯಂತಹ ಸಣ್ಣ ಪ್ಲಾಸ್ಟಿಕ್ ಚೊಂಬನ್ನು ಹಿಡಿದುಕೊಂಡು, ತಮ್ಮ ಕಚ್ಚೆ ಏರಿಸಿ ಹೋಗಿ ಬಯಲಲ್ಲಿ ಕುಳಿತ ನಂತರ, ಸೀಲಿಂಗ್ ಫ್ಯಾನಿನ ರೆಕ್ಕೆಗಳಂತೆ ತಮ್ಮ ಕೈಯಲ್ಲಿದ್ದ ಹೋಲನ್ನು ಸತ್ತೆ-ಮುತ್ತೆ ತೊರುತ್ತಾ ಸುವಿದ ಲಹರಿಯಲ್ಲಿದ್ದುದನ್ನು ಕಣ್ಣಾರೆ ಕಂಡರು. ನಮ್ಮ ಮಿಶ್ರಯ ಮಾಡಿದ ಸಂಶೋಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ. ಮುಂದಿನ ಹತ್ತದಿನ್ನೆಡು ನಿಮಿಷದಲ್ಲಿ ನಮ್ಮ ನಟರ ಕೈಗಳಲ್ಲಿಲ್ಲ ಒಂದೊಂದು ಹೋಲು! ಬಹಿರ್ದೇಸೆಗೆ ಹೋಗಲೀ, ಚಾ ಕುಡಿಯಲು, ಸಿಗರೇಟು ಸೇದಲು ಹೋದಾಗಲೂ ತಮ್ಮ ಆಯುಧವನ್ನು ಬಿಡದೇ ಕೈಯಲ್ಲಿ ಹಿಡಿದಿರುತ್ತಿದ್ದರು. ಕೆಲವರು ತಮ್ಮ ಹೋಲುಗಳಿಗೆ ಬಣ್ಣದ ಬಟ್ಟೆಗಳನ್ನು ಸುತ್ತಿ ಗುರುತು ಮಾಡಿಕೊಂಡಿದ್ದರು. ಹೋಲಾಯುಧ ಕ್ಷಗೆ ಬಂದಮೇಲೆ ನಮ್ಮ ವರೆಲ್ಲಾ ಉರು ಸುತ್ತಾಡಲು ಹೊರಟರು.

ಅಂದಿನ ರಾತ್ರಿ ಅಲ್ಲಿ 'ಜತೆಗಿರುವನು ಜಂದಿರ' ನಾಟಕವಿತ್ತು. ಜನರೇನೋ ಸಾಕಷ್ಟಿದ್ದರು. ನಾಟಕವಾಡಲು ಜಾಗವೇ ಸಾಕಾಗುತ್ತಿರಲಿಲ್ಲ. ನಾಟಕದ ಸೆಟ್‌ನ ಕೆಲವು ಭಾಗಗಳನ್ನು ರಂಗಮಂಚದ ಮೇಲೆ ಇರಿಸಲಾಗದೇ ಬದಿಗೆ ತೆಗೆದಿರಿಸಿದ್ದೇವು. ಬರೀ ಬಡೇಮಿಯಾನ ಮನೆ ಮತ್ತು ಅವನ ಜೆಡ್ಡು ಮಾಡುವ ಸ್ವೇಕಳನ್ನು ಮಾತ್ರ ಉಳಿಸಿಕೊಂಡಿದ್ದೇವು. ಆದರೆ ಬಡೇಮಿಯಾ ಸ್ವೇಕಳನ್ನೂ ತಿರುಗಿಸಲು ಅಲ್ಲಿ ಜಾಗಿವರಲಿಲ್ಲ. ಅದಕ್ಕೆ ಆಗಾಗ ನಾವು ಯಾರಾದರೂ ಸಹಾಯಕ್ಕೆ ಧಾವಿಸುತ್ತಿದ್ದೇವು. ಇನ್ನು ಸ್ವೇಕಳಿನ ನಿಗರುವನದಲ್ಲಿ ನಾವು ಯಾರಾದರು ಆ ನಾಲ್ಕೆಯು ಅಡಿ ಎತ್ತರದ ವೇದಿಕೆಯ ಕೆಳಗೆ ನಿಂತು ಅದನ್ನು ಹೊತ್ತು ದೂರಕ್ಕೆ ಓಯ್ಲಿಡಬೇಕಿತ್ತು. ಆ ವೇದಿಕೆಯನ್ನು ಹತ್ತಲು ನಮ್ಮ ಬಳಿಯಿದ್ದ ತ್ರಿಂಕುಗಳನ್ನೇ ಮೆಟ್ಟಿಲುಗಳಂತೆ ಇರಿಸಿದ್ದೇವು. ನಟರಿಗೆ ಇಳಿಯುವಾಗ ಮತ್ತು ಹತ್ತುವಾಗ ಮುಷಾರಾಗಿ ಹತ್ತಿ-ಇಳಿಯುವಂತೆ ಮೋದಲೇ ಸೂಚಿಸಿದ್ದೇವು.

ನಮ್ಮ ಶಿಸ್ತಗಾರ ಮಟ್ಟಸ್ಥಾಪಿಯವರು - ಅವರನ್ನು ನಾವು ಅಣ್ಣಾಪು ಎಂದೇ ಕರೆಯುತ್ತಿದ್ದೇವು - ಸದಾ ನೀಟಾದ ದಿರಿಸನ್ನು ಧರಿಸಿ ಶಿಸ್ತಗಿರುತ್ತಿದ್ದರು. ಹೋಸ ಉರು-ಜಾಗಳನ್ನು ನೋಡುವುದೆಂದರೆ ಇವರಿಗೆ ಬಹಳ ಇಷ್ಟ. ಚಹಾದಂಗಡಿ ದೃಶ್ಯವೊಂದರಲ್ಲಿ ನನಗಿಂತ ಮೋದಲು ಅವರ ನಿಗರುವನವಿತ್ತು. ಅವರ ಹಿಂದೆ ನಾನು ನಿಗರುವಿನ ಕಡೆಗೆ ತಿರುಗಿದರೆ

ಅಜ್ಞರಿ! ಅಲ್ಲಿ ಅಣ್ಣಾವು ಕಾಣುತ್ತಿಲ್ಲ. ರಂಗಸ್ಥಳ ಎರಡು ಹೆಚ್ಚೇ ಮುಗಿದಿತ್ತು. ಮೆಲ್ಲಗೆ ಟ್ರಂಕ್ ಮೇಲಿಂದ ಇಳಿಯಬೇಕೆಂಬುದನ್ನು ಮರೆತಿದ್ದ ಅಣ್ಣಾವು ಖಾಲಿ ಜಾಗದಲ್ಲಿ ಪಾದಪೂರಿ, ವೇದಿಕೆಯ ನಂತರದ ನಾಲ್ಕುದಡಿ ಆಳದ ನೆಲದ ಮೇಲೆ ಕಾಲು ಮೇಲೆ ಮಾಡಿಕೊಂಡು ಬಿದ್ದು ನಗುತ್ತಿದ್ದರು. ಗಡಿಬಿಡಿಯಿಂದ ಎತ್ತಲು ಹೋದರೆ ‘ಏನೂ ಆಗಿಲ್ಲ ಬಾಸು... ಹಂಗೇ ಬಿದ್ದೆ ಅಷ್ಟೇ... ಇದೆಲ್ಲಾ ಎಕ್ಸ್‌ಪೀರಿಯನ್ಸ್ ಬಾಸು... ಬೆಂಗಳೂರಲ್ಲಿ ದುಡ್ಡುಕೊಟ್ಟು ಸಿಗಲ್ಲ’ ಎಂದು ಹಲ್ಲಿರಿಯುತ್ತಾ ತಮ್ಮ ಮುಗ್ಗ ಕಾಲನ್ನು ಆಗಸಕ್ಕೆತ್ತಿ ಮೋಜು ಕೊಡುತ್ತಿದ್ದರು. ದುರದ್ವಷ್ಟಪೋ, ಅದ್ವಷ್ಟಪೋ ಆಗಿನ್ನೂ ಮೋಬೈಲ್ ಫೋನುಗಳು ಇರಲಿಲ್ಲ. ಇಬ್ಬದರೆ ಅವರು ಫೋಟೋದಲ್ಲಿ ಸೇರಿಯಾಗುತ್ತಿದ್ದರು.

\*\*\*

ಆ ಉರ ನಂತರ ಅದೇ ಬೆಳ್ಗಾವಿ ಜಿಲ್ಲೆಯ ರಾಜ್ಯಾದ ಎಂಬಲ್ಲಿ ಪ್ರದರ್ಶನವಿತ್ತು. ಅಲ್ಲಿಯೂ ಎದುರಿಸಬೇಕಾಗಿದ್ದ ವರಹಾವತಾರದ ಮಹಿಮೆಗೆ ನಮ್ಮ ಕೆಲವು ನನ್ನ ಮಿತ್ರರು, ಮುಂಜಾಗ್ರತ್ತಾ ಕ್ರಮವಾಗಿ ತಮ್ಮ ಕೋಲಾಯುಧವನ್ನು ಬಸ್ಸಿನಲ್ಲಿ ತಮ್ಮ ಜೊತೆಗೇ ಇಟ್ಟುಕೊಂಡಿದ್ದರು. ಬಸ್ಸಿನಲ್ಲಿ ನಿರ್ದಿಷ್ಟಿದ್ದ ಅವರ ಮುವಿಮುದ್ರೆಯಲ್ಲಿ ‘ನಮ್ಮಾನ್ಯಾರು ಏಳಿಸಲು ಸಾಧ್ಯ?’ ಎನ್ನುವ ನಿರಾತಂಕ ಭಾವವಿತ್ತು. ಸಹ್ಯಾದ್ರಿ ಸಾಲಿಗೇ ಸೇರಿದ ಆ ರಾಯಫಾಡದಲ್ಲಿ ಬಸ್ಸಿನಿಂದ ಇಳಾಗ ನಮಗೆ ಕೆಲವು ಅಧಿಕಾರಿಗಳಿಂದ ಒಳ್ಳಿಯ ಚಹಾ-ಕಾಫಿಗಳ ಸ್ವಾಗತ ದೊರೆತು ಸಂತಸವಾಯ್ತು. ನಮ್ಮನ್ನು ಉಲ್ಲಿಸಲು ಪ್ರವಾಸಿ ಮಂದಿರದಲ್ಲಿ ಒಳ್ಳಿಯ ವ್ಯವಸ್ಥೆ ಮಾಡಿರುವ ಸುದ್ದಿ ಹಬ್ಬಿತ್ತಿದ್ದಂತೆಯೇ, ಹೊದಿಕೆ, ಟವಲ್ಲಿಗಳನ್ನು ಹಿಡಿದ ನಮ್ಮ ಗೆಳೆಯ-ಗೆಳಿಯಿರು ರೂಮುಗಳತ್ತ ಹಾಸಿಗೆ ಮತ್ತು ಜಾಗಗಳನ್ನು ಹಿಡಿಯಲು ಧಾರ್ಮಿಕರು. ಅಲ್ಲಿನ ಅಧಿಕಾರಿಗಳು ನಮಗೆ ಅಡುಗೆ ಮಾಡಿ, ಉಂಟ ಬಡಿಸಲು ಒಂದಿಬ್ಬರನ್ನು ಗೊತ್ತು ಮಾಡಿದ್ದರು. ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ವಿ.ಪಿ. ಸೂಟ್ ಕೊಟ್ಟಿದ್ದರೂ ಆ ಸಂತಸದಲ್ಲಿ ಚಾಪೆ ಹಾಸಿಕೊಂಡು ಕೆಲವರು ಐ.ಬಿ.ಯ ಕಾರಿಡಾರ್ ನಲ್ಲೀ ಮಲಗಿದೆವು. ಮಧ್ಯಾಹ್ನ ಉಂಟದ ನಂತರ ರಂಗವುಂದಿರದ ಕಡೆಗೆ ಹೋಗುವುದೆಂದು ಶೀಮಾನಿಸಲಾಗಿತ್ತು. ಮದ್ಯಾಹ್ನ ಉಂಟಕ್ಕೆ ಬಿಸಿಬಿಸಿ ಜೋಳದ ರೊಟ್ಟ, ಬೇಳೆ ಪಲ್ಲು, ಬಿಸಿ ಅನ್ನ, ಸಾಂಬಾರು ಅಲ್ಲದೇ ಹೆಸಿ ತರಕಾರಿ-ಸೂಪ್ಪುಗಳ ಸಲಾಡ್ ಇತ್ತು. ಆ ಒಳ್ಳಿಯ ಅಡುಗೆ ಮಾಡಿ ಬಡಿಸಿದ್ದ ಹೆಂಗಸರನ್ನು ಕಂಡು, ‘ಉಂಟ ಜೆನ್ನಾಗಿದೆ’ ಎನ್ನಲು ನಾವು ಕೆಲವರು ಮರೆಯಲಿಲ್ಲ. ಆ ಅವಧಿದಿರ ಕ್ಯೆರುಬಿಯ ಸೋಗಡನ್ನು ನೆನೆಯುತ್ತಾ ಕೊಟ್ಟಿದ್ದ ಎರಡು ರೂಮುಗಳು ಮತ್ತು ಕಾರಿಡಾರ್ ನಲ್ಲಿ

ಗಡದ್ದು ನಿದ್ದೆ ತೆಗೆದು, ನಾಲ್ಕು ಗಂಟೆಯ ಹೊತ್ತಿಗೆ ನಾವು ನಾಟಕ ಪ್ರದರ್ಶನ ಮಾಡಬೇಕಾದ ಜಾಗದ ಕಡೆಗೆ ಹೊರಟಿವು.

ನಾವು ನಾಟಕ ಮಾಡಬೇಕಿದ್ದ ಜಾಗ ನಾವು ಉಳಿದಿದ್ದ ಐ.ಬಿ.ಯಿಂದ ಸಾಕಷ್ಟು ದೂರವೇ ಇತ್ತು. ರಂಗಮಂಟಪ ಇಟ್ಟು ದೂರ ಇರುತ್ತದೆಯಿಂದು ನಿರೀಕ್ಷೆಸದಿದ್ದ, ತಮ್ಮ ನಿತ್ಯಕರ್ಮಗಳನ್ನು ಇನ್ನೂ ಮುಗಿಸದಿದ್ದ ನನ್ನ ಕೆಲವು ಮಿತ್ರರು ತಮ್ಮ ಕೋಲಾಯುಧಗಳು ಸೇಫಾಗಿವೆಯೇ ಎಂದು ನೋಡಿಕೊಂಡರು. ಬಸ್ಸು ಇಳಿದ ನಮಗೆ ನಿರಾಶೆಯೇ ಆಯ್ದು. ಮತ್ತೆ ಅದೊಂದು ಪಾಳು ಮಂಟಪವಾಗಿತ್ತು. ಅಧಿಕಾರಿಗಳು ಆ ಉಲಿನಲ್ಲಿದ್ದ ಎಲ್ಲಾ ಜಾಗಗಳನ್ನು ತಲಾಶ್ ಮಾಡಿ, ಇರುವುದರಲ್ಲಿ ಅದೇ ಯೋಗ್ಯವೆಂದು ಶೀಮಾನಿಸಿದ್ದರು. ಆ ಪಾಳುಮಂಟಪದ ನೆಲವೂ ಸಮಂತಪ್ಪಾಗಿರಲಿಲ್ಲ. ಅಪಾರ ಕಲಾಭಿಮಾನಿಗಳಾಗಿದ್ದ ತಹಶೀಲಾದರು, ತಮ್ಮ ಅಧಿಕಾರಿಗಳಿಗೆ, ನಮ್ಮ ನಾಟಕಕ್ಕೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಆದೇಶಿಸಿದ್ದರು. ಆ ಅಧಿಕಾರಿಗಳೇ ಬಹಳ ನಿಷ್ಠೆಯಿಂದ ನಾವೇನಾದರೂ ಸಹಾಯ ಕೇಳಲಿ ಎನ್ನುವಂತೆ ನಮ್ಮ ಹಿಂದೆಯೇ ಓಡಾಡಿತ್ತಿದ್ದರು. ನಗರ ಸಭೆಯವರು ಬಂದು ಆ ಮಂಟಪವನ್ನು ಗುಡಿಸಿ ಸೂರ್ಯಗಳು ಬಾರದಂತೆ ಜಿಷ್ಟದ ಸಿಂಪಡಿಸಿ ಹೋದರು. ನಾವು ಮುಜುರದಿಂದಲೇ ಅಧಿಕಾರಿಗಳಿಗೆ ರಂಗದ ನೆಲಕ್ಕೆ ಹಾಸಲು ತಂಗಿನ ನಾರಿನ ಕಾರ್ಫೆಟ್ ಸಿಗಬಹುದೇ ಎಂದು ಕೇಳಿದೆವು. ‘ಪ್ರಯತ್ನಿಸುತ್ತೇವೆ’ ಎಂದ ಅವರು ತಮ್ಮ ಜೀಮು ಹತ್ತಿ ಹೊರಟಾಗ ನಿತ್ಯ ಕರ್ಮ ಮುಗಿಸದಿದ್ದ ಕೆಲವು ನಮ್ಮ ಮಿತ್ರರು ಅವರ ಜೊತೆ ಸೇರಿಕೊಂಡರು. ಅಂತೂ ಸರಿಸುಮಾರಾದ ಒಂದು ಕಾರ್ಫೆಟ್ ಬಂದು ಬಿತ್ತು. ಅಧಿಕಾರಿಗಳು ಅಂದು ನಾಟಕ ನೋಡಲು ತಮ್ಮ ಸಾಹೇಬರೂ ಬರುತ್ತಾರೆ ಎನ್ನುವ ಸುದ್ದಿಯನ್ನೂ ತಂದಿದ್ದರು. ನಮಗೆ ಒಳ್ಳಿಯ ಅನುಕೂಲ ಮಾಡಿಕೊಟ್ಟಿರುವ ಆ ತಹಶೀಲಾದರನ್ನು ನಾಟಕ ಮುಗಿದ ನಂತರ, ನಮ್ಮ ತಂಡವನ್ನು ಪರಿಚಯಿಸುವಾಗ, ವೇದಿಕೆಗೆ ಕರೆದು ಗೌರವಿಸಬೇಕೆಂದು ನಾವೇಲ್ಲಾ ಮಾತಾಡಿಕೊಂಡಿವು.

ಹೆಚ್ಚಲ್ಲಿದಿದ್ದರೂ ಸಮಾಧಾನವಾಗುವಪ್ಪು ಪ್ರೇಕ್ಷಕರು ಅಲ್ಲಿ ನೆರೆದಿದ್ದರು. ಸಾಹೇಬರು ಮತ್ತು ಒಂದಿಬ್ಬರು ಅಧಿಕಾರಿಗಳಿಗೆ ಮದುವೆ ಗಂಡು-ಹಣ್ಣಿಗೆ ಹಾಸುವಂತಹ ಕಂಪನೆಯ ಹುಟ್ಟಿಯನ್ನೂ, ಇತರರಿಗೆ ಸಾಧಾರಣ ‘ಗಾಂಡ್ರೇಜ್’ ಕಣ್ಣಿಂದ ಹುಟ್ಟಿಗೆಳನ್ನೂ ಹಾಕಿದ್ದರು. ನಿಗದಿತ ಸಮಯಕ್ಕೆ ‘ಜತೆಗಿರುವನು ಚಂದರ’ ನಾಟಕಾರಂಭವಾಯಿತು. ಮಧ್ಯಾಹ್ನದ ಬಿಸಿರೊಟ್ಟಿ-ಪಲ್ಲೆಗಳು, ಸಂಜೆಯ ಬಿಸಿಯುಪ್ಪಿಟ್ಟು ಕರಗಿ ಗ್ಲೂಕೋಸ್ ಆಗಿ, ನಮ್ಮಲ್ಲಿ ನವ ಚೃತನ್ಯವನ್ನು

ತಂಬಿಸಿದ್ದವು. ಆಟ ಭರದಿಂದ, ಭಾವನಾತ್ಮಕವಾಗಿ ಸಾಗಿತ್ತು. ಬಡೇಮಿಯಾ-ಮುನೀರ್ ಜಾನ್ ಪಾತ್ರಮಾಡುತ್ತಿದ್ದ ಬೆಳಗಾವಿಯ ಮಹಾಂತೇಶ ಮತ್ತು ಬಳಾರಿಯ ಹನುಮಂಕ್ ನಿತ್ಯಕ್ಷಿಂತಲೂ ತುಸು ಹೆಚ್ಚೇ ಶಕ್ತಿಹಾಕಿ ಅಭಿನಯಿಸುತ್ತಿದ್ದರು.

‘ಜರ್ತೆಗಿರುವನು ಚಂದಿರ’ ನಾಟಕದಲ್ಲಿ ವಿರಾಮಕ್ ಮೊದಲು, ಒಂದು ‘ನಿಶಾ’ ದೃಶ್ಯ ಬರುತ್ತದೆ. ಆ ದೃಶ್ಯದಲ್ಲಿ ಬಡೇಮಿಯ ತನ್ನ ಹಿರಿಯ ಮಗಳು ಆಷಿಯಾಳನ್ನು, ಅದೇ ಉರಿನ ಡಜೆ ಶಭಿಗೆ ಕೊಟ್ಟಿ ಮದುವೆ ಮಾಡುತ್ತಾನೆ. ನಾನೇ ಖಾಚಿಯ ಪಾತ್ರ ಮಾಡುತ್ತಿದ್ದಿದ್ದರಿಂದ, ಅವರ ನಿಶಾ ಮಾಡಿಸುವುದು ನನ್ನ ಜವಾಬ್ದಾರಿಯಾಗಿತ್ತು. ಸಾತಂತ್ರ್ಯಮೋವದ ಕಾಲದಲ್ಲಿ, ಒಂದು ಕುಗ್ರಾಮದಲ್ಲಿ ನಡೆಯುತ್ತಿದ್ದ ಆ ಮದುವೆಯಲ್ಲಿ ಹಳ್ಳಿಯ ಸೋಗಡು ಹೆಚ್ಚಾಗಿರಲೆಂದು, ನಿಡೇಶಕರಾದ ಭಾಸ್ಕರ ಚಂದಾವರ್ಕರ್ ಮತ್ತು ವಿನ್ಯಾಸಕನಾದ ನಾನು ಆ ದೃಶ್ಯವನ್ನು ಹಾಗೇ ವಿನ್ಯಾಸಗೊಳಿಸಿದ್ದೇವು. ಮದುವೆ ಮುಗಿದ ಮೇಲೆ ಗ್ರಾಮಸ್ಥರು ವಿಚಿತ್ರವರಿ ಆಯಿರು(ಮುಯ್ಯಿ)ಗಳನ್ನು ನೀಡುವ ಕಾರ್ಯಕ್ರಮವಿತ್ತು. ಕೊಡೆ, ಕೋಳಿ, ತೊಟ್ಟಿಲು, ಜೊಂಬು, ಚಾಪೆ ಮುಂತಾದವನ್ನು ನಾನು ಆಯಿರು ಕೊಡುವವರಿಂದ ಪಡೆದು ವಧು-ವರನ ಕಡೆಯವರಿಗೆ ಕೊಡುತ್ತಿದ್ದೆ. ಅದೊಂದು ಲಘು ಹಾಸ್ಯಮಯವಾದ ಸನ್ನಿಹಿತವಾಗಿದ್ದು, ಸಾಮಾನ್ಯವಾಗಿ ಎಲ್ಲಾ ಪ್ರದರ್ಶನಗಳಲ್ಲಿ ಪ್ರೇಕ್ಷಕರು ನಕ್ಕು ಸಂತೋಷಪಡುತ್ತಿದ್ದರು.

ಅದೊಂದು ಗುಂಪು ದೃಶ್ಯವಾದ್ದರಿಂದ ನಗಿಸಲೆಂದೇ ನಮ್ಮ ಕೆಲವು ನಟರು ಚಿತ್ರ-ವಿಚಿತ್ರ ವೇಷಗಳನ್ನು ತೊಟ್ಟಿ, ಬಗೆಬಗೆಯ ವಸ್ತುಗಳನ್ನು ಆರಿಸಿಕೊಂಡು ಆಯಿರು ಮಾಡಲು ಬರುತ್ತಿದ್ದರು. ಆಗ ಮಿಕ್ಕಿರಿಪು ನಾಟಕಗಳ ಪ್ರಾಪ್ತಿಗಳೂ ಅಲ್ಲಿ ಧುತನೆ ಆವರಿಸುತ್ತಿದ್ದೇವು.

ಸರಿ, ರಾಜಫಾಡದ ಪ್ರದರ್ಶನದಲ್ಲಿ ಆ ಮದುವೆಯ ದೃಶ್ಯ ಆರಂಭವಾದ ಕೊಡಲೇ ಒಂದೊಂದಾಗಿ ಆಯಿರು ಬರಲು ಆರಂಭವಾಯ್ತು. ನಾನು ಅವು ಏನೇನೆಂದು ನೋಡಿ ಅವುಗಳ ಹೆಸರನ್ನೂ ಅದನ್ನು ನೀಡುತ್ತಿರುವ ವ್ಯಕ್ತಿಯ ಕಟ್ಟಿ ಹೆಸರನ್ನೂ ಉಲ್ಲೇಖಿಸಿ ಜೋರಾಗಿ ಅನೋನ್ಸ್ ಮಾಡುತ್ತಾ ನೀಡುತ್ತಿದ್ದೆ. ಪ್ರತಿ ಪ್ರದರ್ಶನದಲ್ಲೂ ಆ ಹೆಸರುಗಳು ಬೇರೆಬೇರೆ ಇರುತ್ತಿದ್ದವು.

ನಾಟಕ ನೋಡಲು ತಹಶೀಲಾರ ಸಾಹೇಬರೂ ಬರುತ್ತಾರೆಂದು ಹೇಳಿದ್ದನಲ್ಲ. ಸಿಂಹಾಸನದಂತಹ ಕುಚಿಂಯ ಮೇಲೆ ಕುಳಿತವರೇ ಅವರು ಎಂದು ನಾಟಕ ಆರಂಭವಾಗುತ್ತಿದ್ದಂತೆಯೇ ನಮ್ಮೆಲ್ಲರಿಗೂ ಅರಿವಾಗಿತ್ತು. ಸ್ಪಷ್ಟ ಹೆಚ್ಚು ಉತ್ಸಾಹದಿಂದಲೇ ನಾಟಕ ನಡೆಯುತ್ತಿತ್ತು. ಈ ಆಯಿರು ಕೊಡುವ

ದೃಶ್ಯ ಆರಂಭವಾಯ್ತು. ಆಗ ಇದ್ದಕ್ಕಿದ್ದಂತೆ ಮೇಲೆದ್ದ ಸಾಹೇಬರು ಸೀದಾ ವೇದಿಕೆಯನ್ನೇರಿ ದೃಶ್ಯದೋಳಗೇ ಬಂದುಬಿಟ್ಟರು. ನಮಗೆ ಗಾಭರಿಯೋ ಗಾಭರಿ. ಇದನ್ನು ನಿರೀಕ್ಷಿಸಿದಿದ್ದ ನಾವು ಏನೂ ಮಾತನಾಡದೆ ಸುಮ್ಮನಾಗಿಬಿಟ್ಟವು. ಯುಸೂಫನ ಪಾತ್ರ ಮಾಡುತ್ತಿದ್ದ ನರೇಶ ಮಯ್ಯ ಪ್ರೇಕ್ಷಕರ ಕಡೆಗೆ ಬೆನ್ನುಮಾಡಿ ಆಗಲೇ ನಗಲು ಶುರು ಮಾಡಿದ್ದ. ಬಡೇಮಿಯ ನಗುವಿನ ಮುಖದಿಂದಲೇ ‘ರಿಹಸ್ರಲ್’ ಮಾನೇಜರಾಗಿದ್ದ, ಅಲ್ಲದೇ ಮದುವೆಯ ಮ್ಯಾನೇಜರ್‌ಲೂ ಆಗಿದ್ದ ನನ್ನ ಕಡೆಗೆ ನೋಡುತ್ತಾ ಮುಂದೇನು ಎನ್ನುವಂತೆ ನೋಡತೋಡಗಿದ್ದ.

ಅದೊಂದು ಹಾಸ್ಯಮಯ ಸನ್ನಿಹಿತವಾಗಿದ್ದರಿಂದ ನಗುತ್ತಲೇ ನಮ್ಮಲ್ಲಿ ಯಾರೋ ‘ಓಹೋ ಬನ್ನಿ ಬನ್ನಿ... ಸ್ವಾಮಿ... ಏನು ಬಡೇಮಿಯಾ, ನಿನ್ನ ಮಗಳ ಮದುವೆಗೆ ಸಾಹೇಬರನ್ನೂ ಕರೆಸಿಬಿಟ್ಟಿದ್ದೀರುಲ್ಲವ್ವಾ! ನಮಗೆಲ್ಲಾ ಮೊದಲೇ ಹೇಳಲೇ ಇಲ್ಲ’ ಎಂದು ಹೇಳಿ ಆ ದೃಶ್ಯವನ್ನು ಸರಿದೂಗಿಸಲು ನೋಡಿದರು. ಅಷ್ಟು ರಿಲೀಫ್ ಸಿಕ್ಕಿದ್ದೇ ನಮ್ಮ ನಟರು ದೃಶ್ಯವನ್ನು ಆಶುವಿಸುರಣೆ ಮಾಡಲು ತೊಡಗಿದರು. ನಾಟಕದ ದೃಶ್ಯದೋಳಗೆ ಬಂದ ಆ ನಿಜವಾದ ಸಾಹೇಬರಿಗೆ ಎಲ್ಲರೂ ಗಡಿಬಿಡಿಯಿಂದ ದೂಳು ಕೊಡವಿ, ಜಾಗ ಮಾಡಿಕೊಡಲಾರಂಭಿಸಿದರು. ನನ್ನ ಮುಂದಕ್ಕೆ ಬಂದ ತಹಶೀಲಾರ್ ಸಾಹೇಬರು ತಮ್ಮ ಜೀಬನಿಂದ ಬದುನೂರು ರುಪಾಯಿಗಳನ್ನು ತೆಗೆದು ‘ಈ ಮದುವೆಗೆ ಇದು ನನ್ನ ಆಯಿರು’ ಎಂದು ಜೋರಾಗಿ ಅನೋನ್ಸ್ ಮಾಡಿ ಬಡೇಮಿಯಾನ್ ಎದುರಿಗಿದೆರು. ಬಡೇಮಿಯಾ ಅದನ್ನು ತೆಗೆದುಕೊಳ್ಳಬೇಕೊ ಬೇಡಪೋ ಎನ್ನುವಂತೆ ನನ್ನ ಕಡೆಗೆ ನೋಡತೋಡಗಿದೆ. ನಾನು ಏನಾದರೂ ಮಾಡಲೇಬೇಕೆತ್ತು. ಎಲ್ಲರ ಕೊಣ್ಣು ಈಗ ನನ್ನ ಮೇಲಿತ್ತು. ಪ್ರೇಕ್ಷಕರಲ್ಲಿ ಇದು ಸಹಜವೆನ್ನುವಂತೆ ನಗುತ್ತಾ ಕುಳಿತ್ತಿದ್ದರು. ನಾನು ‘ತೆಗೋ ಬಡೇಮಿಯಾ... ದೂಡುವರು ಕೊಟ್ಟರೆ ಬೇಡ ಎನ್ನಬಾರದು’ ಎಂದು ತೆಗೆದುಕೊಳ್ಳಬೇಕಂತೆ ಸೂಚಿಸಿದೆ. ಬಡೇಮಿಯಾ ‘ಧನ್ಯವಾದ ಸಾಹೇಬರೆ...’ ಎನ್ನುತ್ತಾ ಬದುನೂರರ ನೋಟನ್ನು ಸ್ವೀಕರಿಸಿದೆ. ತೈಪ್ಪರಾದ ಸಾಹೇಬರು ನಗುತ್ತಾ ಹೇಡಿಕೆಯಿಂದಿಂದ ತಮ್ಮ ಸಿಂಹಾಸನದಲ್ಲಿ ರಾರಾಜಿಸಿದರು.

ಈ ಆಕ್ಷಿಕ ಅನಿರೀಕ್ಷಿತಕ್ಕೆ ನಗುತ್ತಲೇ ನಾವು ದೃಶ್ಯ ಮುಗಿಸಿದ್ದೇವು. ಅದಾದ ಮೇಲೆ ಹತ್ತು ನಿಮಿಷ ವಿರಾಮ ಬೇರೆ ಇದ್ದುದ್ದರಿಂದ ವೇದಿಕೆಯ ಹಿಂದೆ ಎಲ್ಲರೂ ಆ ನೋಟನ್ನು ಬಡೇಮಿಯಾನಿಂದ ಇಸಿದುಕೊಂಡು ಅದು ಖೋಟಿಯೋ ಅಲ್ಲವೋ ಎಂದು ಮುಟ್ಟಿಮುಟ್ಟಿ ಖಾತ್ರಿ ಮಾಡಿಕೊಳ್ಳುತ್ತಿದ್ದರು. ನಾಟಕ ಫಾಟಸುತ್ತಿದ್ದ ಕಾಲಫಟ್ಟೆ ಹೋಲಿಸಿದರೆ ಸಾಹೇಬರು ಕೊಟ್ಟ ಆ

ಎನೂರು ರುಪಾಯಿಗಳು ಸುಮಾರು ಐವತ್ತು ಸಾವಿರಕ್ಕೆ ಸಮಾಗುತ್ತಿತ್ತೇನೋ. ಅದು ನಾಟಕದಲ್ಲಿ ನಿಜವಾಗಿದ್ದಿದ್ದರೆ, ಬಡವ, ಜೊತೆಗೆ ಕಷ್ಟಜೀವಿಯಾಗಿದ್ದ ಬಡೇಮಿಯಾನ ಬಡತನವೆಲ್ಲಾ ಕಳೆದು, ಮೂರನೇ ದೃಶ್ಯದಲ್ಲಿ ಬಡೇಮಿಯಾ ತಾನು ಹಾಡುತ್ತಿದ್ದ ‘ನಾನಾಗಿದ್ದೆ ಶ್ರೀಮಂತ...’ ಎನ್ನುವ ಕನಸುವ ಹಾಡು ನಿಜವಾಗುತ್ತಿತ್ತು. ನಾವು ‘ನಾಳಿಯಿಂದ ನಾಟಕ ನಡೆಸಲು ಮತ್ತೊಬ್ಬ ಬಡ ಬಡೇಮಿಯಾನನ್ನು ಮಹಡಕಬೇಕಲ್ಪಾ’ ಎಂದು ಹಾಸ್ಯ ಮಾಡಿದ್ದೇವು.

ಅಂದು ರಾತ್ರಿ ರೂಪಿಗೆ ಹೋದ ಮೇಲೆ ಅದರದ್ದೇ ಚಚೆಂ. ಈಗ ಆ ಎನೂರು ರುಪಾಯಿ ಯಾರಿಗೆ ಸೇರಬೇಕು ಎನ್ನುವುದು ಎಲ್ಲರ ಜಿಜ್ಞಾಸೆಯಾಗಿತ್ತು. ಬಡೇಮಿಯಾನ ಪಾತ್ರ ಮಾಡುತ್ತಿದ್ದ ಮಹಾಂತೇಶನೇ ಆ ಹಣವನ್ನು ಸ್ವೀಕರಿಸಿದ್ದರೂ, ಸತ್ಯವಾಗಿ ಸಾಹೇಬರು ಹಣ ಕೊಟ್ಟಿದ್ದ ಪಾತ್ರಕ್ಕೇ ಹೋರತು, ಪಾತ್ರಧಾರಿಗಲ್ಲ. ನ್ಯಾಯಯುತವಾಗಿ ನೋಡಿದರೆ ಭೌತಿಕವಾಗಿ ಇಲ್ಲದ ಬಡೇಮಿಯಾನಿಗೆ ಆ ಹಣ ಸೇರಬೇಕಿತ್ತು. ಆದರೆ ಅದು ಸಾಧ್ಯವಿರಲಿಲ್ಲವಾಗಿ, ಆ ವಾರಸುದಾರರಿಲ್ಲದ ಬನೂರು ರುಪಾಯಿ ಅನಾಧವಾಗಿತ್ತು. ಅನಾಧ ವಸ್ತುವನ್ನು ಕಾಪಾಡಲು ಆಗ ಕರುಣಾವಯಿಗಳಾಗಿ ನಾವೆಲ್ಲರೂ ತಯಾರಿದ್ದುದರಿಂದ, ಅದನ್ನು ನಾವೇ ಸಮನಾಗಿ ಹಂಚಿಕೊಳ್ಳುವದೆಂದು ಒಮ್ಮೆತದ ನಿರ್ಧಾರವಾಯ್ತು.

\* \* \*

### ಇತ್ತೀಚೆಗೆ ನಮ್ಮನ್ನಗಳಿದ

ಶ್ರೀ ಗಿರೀಶ್ ಕಾನಾಡ್  
ಶ್ರೀಮತಿ ಎಸ್. ಮಾಲತಿ  
ಮತ್ತು  
ಎನ್. ಮಂಚಪ್ಪ ಮಾಸ್ತ್ರ್

ಇವರಿಗೆ ನೀನಾಸಮ್ಮನ ಶ್ರದ್ಧಾರ್ಜಲಿ

### ನೀನಾಸಮ್ಮ ರಂಗಶಿಕ್ಷಣ ಕೇಂದ್ರ – ಕಾರ್ಯಕ್ರಮಗಳು ಜನಪರಿ-ಜಳ್ಳಿ ೨೦೧೯

ಜನಪರಿ ೧ ರಿಂದ ೧೫: ಮಕ್ಕಳನಾಟಕ ಕಾರ್ಯಾಗಾರ: ಶೈಲಿ ಸತ್ಯ (ಗಿಲೋಗಿಲೆರಿ, ಮುಂಬೆ); ೨೬,೨೭,೨೮: ಹಳೆಗನ್ನಡ ಕಾವ್ಯ ಅಧ್ಯಯನ ಕರ್ಮಣ: ಡಾ ಕೃಷ್ಣಮೂರ್ತಿ ಹನೂರು, ಡಾ ಎನ್.ಎಸ್. ತಾರಾನಾಥ, ಬಿ.ವಸಂತ ಕುಮಾರ. ಜನಪರಿ ೧೬ ರಿಂದ ೨೫: ರಂಗವಿನ್ಯಾಸ ಕಾರ್ಯಾಗಾರ: ಮಂಜು ಕೊಡಗು. ಜನಪರಿ ೧೬ ರಿಂದ ಫೆಬ್ರವರಿ ೧೫ಿರವರೆಗೆ ೨೫ನೇ ನಾಟಕ “ಮೂಕನರ್ತಕ” (ನಿ: ಕೆ.ಆರ್. ಓಂಕಾರ).

ಫೆಬ್ರವರಿ ೧೬ ರಿಂದ ೨೫: ಅಭಿನಯ ಕರ್ಮಣ: ರಘುನಂದನ; ಪ್ರಿಯಾ, ೨೬ರಿಂದ ಮಾರ್ಚ್ ೨೫: ಅಭಿನಯ ಕರ್ಮಣ: ಭಾವ-ಉಸಿರಾಟ: ಆದಿಶಕ್ತಿ ತಂಡ, ಪಾಂಡಿಚೆರಿ.

ಮಾರ್ಚ್ ೧ ರಿಂದ ೧೯: ಕಿರುನಾಟಕಾಭ್ಯಾಸ: ಕ್ರಮ ವಿಕ್ರಮ (ನಿ:ವಿನೇತ್ ಕುಮಾರ), ತಪ್ಪಿದ ಎಳೆ (ನಿ: ಶೈಲಿತಾರಾಣಿ. ಹೆಚ್.ಕೆ.); ಮಾರ್ಚ್ ೨೫ ರಿಂದ ೨೬: ತತ್ತ್ವಾಸ್ತ್ರ ಕರ್ಮಣ: ಸುಂದರ್ ಸರ್ಕ್ಯೆ; ಮಾರ್ಚ್ ೨೬ ರಿಂದ ೨೭: ಎನ್.ಟಿ.ಇ ಮತ್ತು ಡಿ.ಎಸ್.ಎಮ್ ಜಂಟಿ ಕಾರ್ಯಾಗಾರ.

ಎಪ್ರಿಲ್ ೧ ರಿಂದ ೧೫: ಬೆಳಕಿನ ವಿನ್ಯಾಸ ಕಾರ್ಯಾಗಾರ: ಶೈಮೋನ್, ಕೇರಳ; ಎಪ್ರಿಲ್ ೨ ರಿಂದ ೨೫: ರಾಜಕೀಯ ಜಿಂತನೆಗಳು: ಗಾಂಧಿ ಮತ್ತು ಲೋಹಿಯಾ: ಡಿ.ಎಸ್. ನಾಗಭೂಷಣ, ರಾಜಾರಾಂ ಲೋಳಾದಿ. ಎಪ್ರಿಲ್ ೨ ರಿಂದ ಮೇ ೧: ನಾಟಕ ತಯಾರಿ: ಮೆಟರ್ಲಿಂಕ್ಸನ್ ‘ಒಳಾಂಗಣ’-ನಿ:ಶರ್ಕರ್ ಪೆಂಕಟೇಶರ್ನ್.

ಮೇ ೧೧ ರಿಂದ ೧೫: ರವರಗೆ ವಾಷಿಂ ನಾಟಕೋಳ್ಳವ; ೧೧ ರಿಂದ ೧೨ ರವರಗೆ ಬೇಸಿಗೆ ರಂಗಶಿಬಿರ

ಜೂನ್ ೧೦ ರಿಂದ ೧೫: ವಾಷಿಂ ಪರೀಕ್ಷೆಗಳು; ಜೂನ್ ೨೫,೨೬,೨೭: ೨೦೧೯-೨೦ನೇ ಸಾಲಿನ ಸಂದರ್ಶನ.

ಜುಲೈ ೧೫: ೪೦ನೇ ಶೈಕ್ಷಣಿಕ ವರ್ಷ ಪ್ರಾರಂಭ; ಜುಲೈ ೧೬: ಕೆ.ವಿ.ಸುಬ್ರಜಿ ನೆನಪು ಕಾರ್ಯಕ್ರಮ; ಜುಲೈ ೨೦,೨೧ ಆಗಸ್ಟ್ ೧: ತಾಳಮದ್ದಲೆ ಅಧ್ಯಯನ ಶಿಬಿರ.

ಜುಲೈ ೨೨ ರಿಂದ ಆಗಸ್ಟ್ ೧೬: ಯಕ್ಕಾನ: ಜಿತ್ತಪಟ ರಾಮಾಯಣ: ಗುರು ಬನ್ನಂಚೆ ಸಂಜೀವ ಸುವರ್ಣ. ಜುಲೈ ೨೨ ರಿಂದ ೨೫: ರಾಮಾಯಣ ಮಹಾಭಾರತ ಪರಿಚಯ: ರಾಜರಾಮ್.

ಮಾತುಕತೆ ೧೨೦-೧೨೧

ବୀରାମ ପ୍ରକାଶନ ପ୍ରତିଷ୍ଠାନ  
(ଫେଲୁକା-ମୋହନୀ-ଗୋଟିଏ-ନାନୀ)

ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ  
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಕಾದವ್ರಾ

వాణిక వగ్గణే: ఎంబత్తు రూపాయి

ಅಕ್ಷರ ಚೋಡಣೆ: ಅಕ್ಷರ ಗಣಕ, ಹೆಗ್ಲೋಡು, ಮುದ್ರಣ: ಸ್ವಾನ್‌ನ್‌ ಪ್ರಿಂಟರ್‌, ಬೆಂಗಳೂರು

ಮೇ ೨೦೧೯, ಆಗಸ್ಟ್ ೨೦೧೯ □ ವರ್ಷ ಮೂವತ್ತೊಮ್ಮೆ ಸಂಚಿಕೆ - ಎರಡು-ಮೂರು

- |     |   |          |
|-----|---|----------|
| ೮.  | ‘ಮಲೆಗಳಲ್ಲಿ ಮದುವಾಗಳು’ ಒಂದು ಮರು ಓದು   | ಪ್ರತಿ ೧೦ |
| ೯.  | ಕೃಷ್ಣ: ಒಂದು ಭಗಟು  | ಪ್ರತಿ ೧೫ |
|     | – ಬಿಮಲಾಕೃಷ್ಣ ಮತ್ತಿಲಾಲ್ (ಕನ್ನಡಕ್ಕೆ: ಪ್ರೌ.ಎಂ.ವ. ಹಗಡೆ)                                   | ಪ್ರತಿ ೧೫ |
| ೧೦. | ಚರಂಗೋಪನ ಮದುಕಾಟದ ಕಥೆ-ವ್ಯಾಖ್ಯಾಗಳು<br>ವ್ಯೇದೀಯಿವರ ನನ್ನ ಮೆಚ್ಚಿನ ಪದಾರ್ಥ ಕಥೆಗಳ ಒಂದು ಪರಿಶೀಲನೆ | ಪ್ರತಿ ೧೫ |
|     | – ಡಿ.ಎಸ್. ನಾಗಾಫುಂಡು   | ಪ್ರತಿ ೧೫ |
| ೧೧. | ತಿರುಗಾಟದ ನನ್ನ ಅನುಭವಗಳು  | ಪ್ರತಿ ೫೯ |
|     | – ಚನ್ನೆಕೇಶವೆ  | ಪ್ರತಿ ೫೯ |
| ೧೨. | ನೀನಾಸಮರ್ ಕಾರ್ಯಕ್ರಮಗಳು   | ಪ್ರತಿ ೫೦ |

MAATHUKATHE

May and August 2019 (Year 33 Issue 2-3)

## Ninasam's Quarterly Newsletter

Published every February, May, August and November

Annual Subscription: Rs.80

FOR PRIVATE CIRCULATION

NINASAM HEGGODU (SAGARA) KARNATAKA 577 417

Third cover ↑  
second cover

ଓଡ଼ିଆ ପ୍ରକାଶନ

ಹೆಗ್ನೋಡು (ಸಾಗರ) ಕನಾಂಟರ್ - ೫೨೨ ೪೧೫

ಕುಚಿನ ಪ್ರಕಟಣೆಗಳು

|   |         |
|---|---------|
| ಶಂಕರ ವಾರ: ಆಧ್ಯಾತ್ಮಿಕನೊಬ್ಜನ ಅದ್ವೈತ ಯಾತ್ರೆ            | ರೂ. ೧೫೦ |
| (ಅಕ್ಷರ ಕೆ.ವಿ.)                                      |         |
| ಚಿಟ್ಟ ರಕ್ಷೆಯ ರೇಟು (ಕವನಗಳು: ರಾಜಶೇಖರ ಬಂಡೆ)            | ರೂ. ೧೦೦ |
| ಪಡ್ಡಾಯಿ (ಚಿತ್ರ ಕಟ್ಟಿದ ಕಥೆ: ಅಭಯ ಸಿಂಹ)                | ರೂ. ೨೦೦ |
| ಬಾಲರಾಮಾಯಣ (ರಾಜಶೇಖರನ ಸಂಸ್ಕೃತ ನಾಟಕದ                   |         |
| ಕನ್ನಡ ಅನುವಾದ: ಎಂ.ವ. ಹೆಗಡೆ)                          | ರೂ. ೨೨೦ |
| ಚಿತ್ರದ ಕುದುರ (ಲೇಖನ ಸಂಕಲನ: ಅಕ್ಷರ ಕೆ.ವಿ.)             | ರೂ. ೨೦೦ |
| ಅಂದಿನ ರಾಮನ ಮುಂದಿನ ಕಥೆ (ಉತ್ತರರಾಮಚಿರಿತದ ಕನ್ನಡ ಅನುವಾದ: |         |
| ಅಕ್ಷರ ಕೆ.ವಿ.)                                       | ರೂ. ೧೦೦ |
| ರಂಗಪ್ರಪಂಚ (ಪರಿಷ್ಕಾರ ಅವೃತ್ತಿ, ಅಕ್ಷರ ಕೆ.ವಿ.)          | ರೂ. ೪೦೦ |
| ಕನಾಟಕದ ಭಾಷೆಗಳು (ಭಾರತೀಯ ಭಾಷೆಗಳ ಜನಪರಿವೇಶಕ್ಕೆ:         |         |
| ಸಂಪುಟ ಗಳ ಭಾಗ ೧, ಪ್ರಥಾನ ಸಂ: ಗಣೇಶ ದೇವಿ,               | ರೂ. ೨೦೦ |
| ಸಂ: ರಾಜೇಶ್ವರಿ ಮಹಿಳ್ಳರಯ್ಯ ಎಚ್.ಎಂ. ಮಹೇಶ್ವರಯ್ಯ)        | ರೂ. ೨೦೦ |
| ವೈದೇಹಿ ಕಥೆಗಳು ೧೯೬೯-೧೯೮೯ (ಕವರಿಗಿನ ಕಥೆಗಳ ಸಂಗ್ರಹ)      | ರೂ. ೨೦೦ |
| ಜಗದ ಜತ ಮಾತುಕೆ                                       |         |
| (ಕವನಸಂಕಲನ - ಕಮಲಾಕರ ಕಡವೆ)                            | ರೂ. ೫೦  |
| ನುಡಿಯೋಡಲು (ಭಾಷೆ-ತತ್ವ-ಕವಿತೆ ಕುರಿತ ಪ್ರಬಂಧಗಳು          |         |
| - ಮಾಧವ ಚಿಪ್ಪೆಲಿ)                                    | ರೂ. ೧೦೦ |
| ಮಾಲತೀಮಾಧವ (ಭವಷ್ಪರೂಪ ಮಹಾಕವಿಯ ಸಂಸ್ಕೃತ ನಾಟಕದ           |         |
| ಕನ್ನಡ ರಂಗರೂಪ) - ಅಕ್ಷರ ಕೆ.ವಿ.                        | ರೂ. ೬೦  |
| ನಾಟ್ಕಶಾಸ್ತ್ರ (ಕನ್ನಡಾನುವಾದ - ಅದ್ವೈತರಂಗಾಚಾರ್ಯ)        | ರೂ. ೫೫೦ |
| ಘಾಚರ್ ಘೋಚರ್ (ಕಥಾಸಂಕಲನ - ಪರಿಷ್ಕಾರ ಅವೃತ್ತಿ)           |         |
| - ವಿಶೇಷ ಶಾಂತಭಾಗ                                     | ರೂ. ೧೫೫ |
| ನೆನೆಹೆನೆಂದಿನ ಬಳಿಕೆತ್ತಿರುವ (ತಂಗಿ ಸಾವಿತ್ರೇಮ್ಮಿನಿಂದ    |         |
| ಅಕ್ಷರ ಮಂಂತಾಳಮ್ಮಿಗೆ ಪತ್ರಮಾಲೆ, ೧೯೬೦೧೦ದ                |         |
| ರಂಗಾಂರವರಿಗಿನ ಕಥನಗಳು - ಸಂ: ಡಾ. ಏಜಯನಾಥನಿನ ರಮೇಶ್)      | ರೂ. ೧೫೫ |

## ಅಕ್ಷರ ಪ್ರಕಾಶನದ ಅಂತರ್ಜಾಲದ ಪುಸ್ತಕದಂಗಡಿ

[www.aksharaprakashana.com](http://www.aksharaprakashana.com)

ಇಲಿಗೆ ಭೇಟಿಕೊಡಿ